

TIGHT BINDING BOOK

UNIVERSAL
LIBRARY

OU_200047

UNIVERSAL
LIBRARY

ಕರ್ತವ್ಯೋರು

ಕಣ್ವೀರು

ಆ. ಸ. ಕೃಷ್ಣರಾಯ

ಸಾಹಿತ್ಯ ಕುಟೀರ
ಬೆಂಗಳೂರು

ವೊದಲನೆಯ ಮುದ್ರಣ — ಫೆಬ್ರುವರಿ ೧೯೪೭
ಎರಡನೆಯ ಮುದ್ರಣ — ಜುಲೈ ೧೯೪೯
ಎಲಾ ಹಕ್ಕುಗಳೂ ಗ್ರಂಥಕರ್ತರಿಗೇ ಸೇರಿವೆ

ಬೆಲೆ : ೧-೧೨-೦

ಮುದ್ರಕರು :
ಎಂ. ಎಸ್. ಚಿಂತಾಮಣಿ
ಈಸ್ಟೇಟ್ ಪ್ರೆಸ್, ಬೆಂಗಳೂರು

ಮುನ್ನುಡಿ

ಕಲಾವಿದರ ಚಿತ್ರ ಕಥೆಯನ್ನು ನಿರೂಪಿಸುವ ನನ್ನ ಕಾದಂಬರಿ ಮಾಲೆಯಲ್ಲದೆ ಸಾಮಾಜಿಕ ಜೀವನದ ವಿವಿಧ ಮುಖಗಳನ್ನು ತೋರುವ ಕಾದಂಬರಿಗಳನ್ನೂ ನಾನು ಬಹಳ ಹಿಂದೆಯೇ ಆರಂಭಿಸಿದೆ. 'ಜೀವನಯಾತ್ರಿ'— 'ಮಂಗಳ ಸೂತ್ರ' ಇವೆರಡೂ ಆ ವರ್ಗಕ್ಕೆ ಸೇರಬೇಕಾದವು. ಅಂತಹ ಕಾದಂಬರಿಗಳನ್ನು ಹೆಚ್ಚು ಹೆಚ್ಚಾಗಿ ಬರೆಯಬೇಕೆಂದು ಬಹು ಮಂದಿ ಓದುಗರು ಆಶಿಸಿದರು. ಒಂದೇ ಬಗೆಯ ಸಾಹಿತ್ಯ ನಿರ್ವಾಣಕ್ಕೆ ಕ್ರಿಯಾಶಾಲಿ ಲೇಖಕ ಗಂಟು ಬಿದ್ದರೆ ಅದು ಅವನ ಕುತ್ತಾ ಗುತ್ತದೆಂಬುದು ಸಾಹಿತ್ಯೇತಿಹಾಸ ಸಿದ್ಧವಾಡಿಕೊಟ್ಟಿರುವ ಸತ್ಯ. ಆ ಸತ್ಯದಲ್ಲಿ ನನಗೆ ನಂಬಿಕೆ ಇದೆ. ಒಂದು ತಂತ್ರ, ಒಂದು ಚಿತ್ರವನ್ನು ಬಳಸಿಕೊಂಡ ಮೇಲೆ ನಾನು ಕೆಲವು ಕಾಲ ಅದಕ್ಕೆ ಕೈಯಿಕ್ಕುವುದಿಲ್ಲ. ಇದರಿಂದ ನನ್ನ ಅಭಿಮಾನಿಗಳಾದ ಓದುಗರಿಗೆ ಸ್ವಲ್ಪ ಅಸಮಾಧಾನವಾಗುತ್ತದೆ.

ನಾಡೀಂಥ ಸಾಹಿತ್ಯ ನೀಡಬೇಕೆಂದು ಚರ್ಚಿಸುತ್ತಾ ಮಹಾಜ್ಞಾನಿ ಪ್ಲೇಟೋ 'ಅನುಕರಣೀಯ ವ್ಯಕ್ತಿಜೀವನವನ್ನು' ಚಿತ್ರಿಸಬೇಕೆಂದು ತಿಳಿಸುತ್ತಾನೆ. ಸವಾಜದ ಮುಂದೆ ಆದರ್ಶಗಳನ್ನೇ ಇಡಬೇಕು. ಲೋಪದೋಷಗಳನ್ನು ಅಣಕವಾಡಬೇಕಷ್ಟೆ ಎಂದು ಅವನ ಮತ. ಉದಾತ್ತ ಜೀವನ ಅರ್ಥವಾಗುವುದು ಉದಾತ್ತ ಜೀವಿಗ ಮಾತ್ರ. 'ಉದಾತ್ತ ಜೀವನದ ಮೇಲ್ಮೈ ಹಿರಿಮೆಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬಲ್ಲರೆಂಬ ಮಾತು ಸತ್ಯಕ್ಕೆ ದೂರ. ಆದರೆ ಜನತೆಯಲ್ಲಿ ಅಂತರ್ಗತವಾಗಿರುವ ಸುಸ್ತಪ್ರತಿಭೆ ಉದಾತ್ತ ಜೀವನವನ್ನು ಅರ್ಥಮಾಡಿಕೊಳ್ಳಬಲ್ಲದು. ಜನತೆಗೆ ಅರ್ಥವಾಗುವ ರೀತಿ ಹೇಳಬೇಕು. ಅರ್ಥವಾಗುವುದಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕು.

ಉದಾತ್ತ ಜೀವನದ ಚಿತ್ರವನ್ನು ಜನತೆಯ ಮುಂದಿಡಬೇಕು ಎಂದು ಹೇಳುವಾಗ ಪ್ಲೇಟೋ ಅನುದಾತ್ತ ಜೀವನದ ಚಿತ್ರ ಗೌಣವಾದುದೆಂದು ಸಹಜವಾಗಿ ಭಾವಿಸುತ್ತಾನೆ. ಆಧುನಿಕ ವಿಚಾರಸರಂಸರೆ ಪ್ಲೇಟೋ ಮತವನ್ನು

ಒಪ್ಪುವುದಿಲ್ಲ. ಉದಾತ್ತ ಅನುದಾತ್ತ ಜೀವನಗಳ ಇಮ್ಮುಖವನ್ನು ತೋರಿಸಿದುದಕ್ಕೆ ಜನತೆಯಲ್ಲಿ ತಾರತಮ್ಯ ಜ್ಞಾನ ಬೆಳೆಯುವುದಿಲ್ಲ. ಸತ್ಯ ನಿರ್ಧಾರಕ್ಕೆ ತಾರತಮ್ಯ ಜ್ಞಾನ ಕೇವಲ ಅವಶ್ಯಕ. ಸಾಹಿತ್ಯ ಜೀವನದ ನಿಮಿತ್ತವಾಗಬೇಕಾದರೆ ಅದರ ಅನಂತ ಸ್ವರೂಪದರ್ಶನ ಜನತೆಗಾಗಬೇಕು.

"ಕಣ್ಣೀರು" ಕಾದಂಬರಿಯಲ್ಲಿ ಉಪಾತ್ತ ಜೀವನದ ಚಿತ್ರಗಳನ್ನೇ ಹೆಚ್ಚಾಗಿ ಕೊಟ್ಟಿದ್ದೇನೆ. ಜೀವನ ಹೆಸನಾಗಬೇಕು, ಬಾಳು ಸಹ್ಯವಾಗಬೇಕು, ಮಾನವನಿಗೆ ಅವನ ನಿಜಾತ್ಮನ ಅರಿವಾಗಬೇಕೆಂದೇ ಎಲ್ಲ ಪ್ರಗತಿಶೀಲ ಸಾಹಿತಿಗಳ ಬಯಕೆ. ಗುರಿಯ ಸಾಧನೆಗೆ ಅಡ್ಡಿಯಾಗುವ ಕಾಟಕಗಳನ್ನು ಅವನು ನಿವಾರಿಸದೆ ಗತ್ಯಂತರವಿಲ್ಲ. ಪಾಪಾಸುಕಳ್ಳಿ ಬೆಳೆದಿರುವ ಪ್ರದೇಶದಲ್ಲಿ ತೋಟ ಮಾಡಹೋಗುವುದು ಮಾಧ್ಯ. ಅದರ ಪಾಪಾಸುಕಳ್ಳಿಯನ್ನು ಕಿತ್ತಿಡ್ಡಿಗೆಮೆ ತೋಟ ಬೆಳೆಸಬಹುದು.

ಸಾಮಾಜಿಕ ಜೀವನವನ್ನು ವಿಷಮಯ ಮಾಡುವ ಒಂದು ಸಮಸ್ಯೆಯನ್ನು 'ಕಣ್ಣೀರು' ನಲ್ಲಿ ಕಾಡಿಸಿದ್ದೇನೆ. ಪ್ರತಿ ಮನೆಯನ್ನೂ ಗೌರಿ, ಕಾಮಾಕ್ಷಿ, ಸುಶೀಲ, ರಂಗಮ್ಮ ಬೆಳಗಿಸುತ್ತಿದ್ದಾರೆ—ಅವರೆ ಆ ಬೆಳಕಿಗೆ ಫಣಿಯಮ್ಮನಂಥ ಕೀಟ ಹತ್ತಿರುತ್ತದೆ.

ನನ್ನ ಕೃತಿಯ ಬಗ್ಗೆ ಹೆಚ್ಚು ಹೇಳುವುದು ತಪ್ಪಾದೀತು. ಆದರಿದೂ ನನ್ನ ಒದುಗರಿಗೆ ಸ್ವಲ್ಪ ಹೊತ್ತಾದರೂ ನಿರ್ಮಲಾಸಂದ ಕೊಡುವಂತಾಗಲಿ ಎಂದು ಬಯಸದಿದ್ದರೆ ಅದೂ ತಪ್ಪಾದೀತು.

ಕಾದಂಬರಿಯನ್ನು ತಮ್ಮ 'ಉಷಾ ಸಾಹಿತ್ಯಮಾಲೆ'ಗೆ ಸೇರಿಸಿಕೊಂಡು ಗೆಳೆಯರಾದ ರಾ. ನ. ಹೆಚ್ಚು ಮತ್ತು ರಾ. ವೆಂ. ಶ್ರೀನಿವಾಸರು ಉಪಕಾರ ಮಾಡಿದ್ದಾರೆ. ಈಗಾಗಲೇ ಉಷಾ ಸಾಹಿತ್ಯಮಾಲೆ ತನ್ನ ಅಪೂರ್ವ ಅಚ್ಚುಗಟ್ಟಿಸಿಂದ ಕನ್ನಡನಾಡದ ಪ್ರೇಮ, ಗೌರವಗಳನ್ನು ಸಂಪಾದಿಸಿಕೊಂಡಿದೆ ಮಾಲೆ ಚಿರಕಾಲ ನಡೆದು ಕನ್ನಡ ತಾಯಿ ಕೊಠಳಿಗೆ ಅನೇಕ ಮಾಲೆಗಳನ್ನು ಅರ್ಪಿಸಲೆಂದು ನನ್ನ ಹಾರೈಕೆ.

"ಅನ್ನಪೂರ್ಣ"
 ವಿಶ್ವೇಶ್ವರಪುರ, ಬೆಂಗಳೂರು-ನಗರ }
 ಸಂಕ್ರಾಂತಿ, ೧೪-೧-೧೯೪೭

ಅ. ನ. ಕೃಷ್ಣರಾಯ

ಎರಡನೆಯ ಮುದ್ರಣದ ಮುನ್ನುಡಿ

ನನ್ನ 'ಕಣ್ಣೀರು' ಕಾವಂಬರಿಯ ಮೊದಲನೆಯ ಮುದ್ರಣದ ಪ್ರತಿಗಳು ಮುಗಿದು ಒಂದು ವರ್ಷದ ಮೇಲಾಯಿತು. ಕಾರಣಾಂತರಗಳಿಂದ ಎರಡನೆಯ ಮುದ್ರಣ ಪ್ರಕಟಿಸುವುದು ತಡವಾಯಿತು.

ನನ್ನ ನಿರೀಕ್ಷೆಗೂ ಮಿಕ್ಕ ಸ್ವಾಗತ ಈ ಕಾವಂಬರಿಗೆ ಸಿಕ್ಕಿದುದು ನನಗೆ ತುಂಬ ಸಂತೋಷವನ್ನುಂಟುಮಾಡಿದೆ. ಓದುಗರ ಅಭಿಮಾನ ನನಗೆ ಧೈರ್ಯ ಸ್ಪೂರ್ತಿಗಳನ್ನಿತ್ತಿವೆ.

'ಕಣ್ಣೀರು' ಕಾವಂಬರಿ ತಮಿಳಿಗೆ ಅನುವಾದಗೊಂಡು ಮದರಾಸಿನ ಸುಪ್ರಸಿದ್ಧ ದೈನಂದಿನ ಪತ್ರಿಕೆಯಾದ 'ದಿನಾಸರಿ'ಯ ವಾರಾಂತ್ಯದ ವಿಶೇಷ ಸಂಚಿಕೆಗಳಲ್ಲಿ ಕ್ರಮಾಗತವಾಗಿ ಪ್ರಕಟವಾಯಿತು. ಅನುವಾದ ಕೆಲಸವನ್ನು ಅಚ್ಚುಗಟ್ಟಾಗಿ ನಿರ್ವಹಿಸಿ ಸೋದರಿ ಸೌ. ಜಯಲಕ್ಷ್ಮಿ ಶ್ರೀನಿವಾಸನ್ ತಮಿಳು ಓದುಗರಿಗೆ ಕನ್ನಡ ಕಾವಂಬರಿಯೊಂದರ ಪರಿಚಯಮಾಡಿಕೊಟ್ಟು ಉಪಕಾರ ಮಾಡಿದ್ದಾರೆ. ಕಾವಂಬರಿಯನ್ನು 'ದಿನಾಸರಿ'ಯಲ್ಲಿ ಪ್ರಕಟಿಸಿ ಶ್ರೀ ತ. ನಾ. ಸುಬ್ರಹ್ಮಣ್ಯಂ ಅವರು ಕನ್ನಡ ತಮಿಳಿನ ಬಾಂಧವ್ಯವನ್ನು ಬಿಡಿಸಿದ್ದಾರೆ. ಈ ಇಬ್ಬರು ಸಹೃದಯರಿಗೆ ನನ್ನ ಕೃತಜ್ಞತೆ ಸಲ್ಲಬೇಕಾಗಿದೆ.

'ಸಾಹಿತ್ಯ ಕುಟೀರ' ಪ್ರಕಟನಾಲಯದ ಒಡೆಯರು ಈ ಕಾವಂಬರಿಯ ಲ್ಲಪ್ತಿಯ ಮುದ್ರಣ ಪ್ರಕಟಿಸಿ ಉಪಕಾರ ಮಾಡಿದ್ದಾರೆ. ಅವರಿಗೂ ಗ್ರಂಥವನ್ನು ಮುದ್ರಿಸಿ ಕೊಟ್ಟಿರುವ ಈಸ್ಟರ್ನ್ ಪ್ರೆಸ್ ಒಡೆಯರಾದ ಶ್ರೀ ಎಂ. ಎಸ್. ಚಿಂತಾಮಣಿ ಅವರಿಗೂ ನನ್ನ ಕೃತಜ್ಞತೆ ಸಲ್ಲಬೇಕಾಗಿದೆ.

"ಅನ್ನಪೂರ್ಣ", ವಿಶ್ವೇಶ್ವರಪುರಂ, }
ಬೆಂಗಳೂರುನಗರ. ೭-೭-೧೯೯೯ }

ಅ. ನ. ಕೃಷ್ಣರಾಯ

ಕಣ್ಣೀರು

೧

ರಂಗಮ್ಮನುಗಳಿಗೆ ಜಡೆಹೆಣೆಯುತ್ತ ಕುಳಿತಿದ್ದರು. ಮೂರು ನಿವಿಷ ದಲ್ಲಿ ಮುಗಿಯುವ ಜಡೆ ಕಾಲುಗಂಟಿಯಾದರೂ ಮುಗಿದಿರಲಿಲ್ಲ. ಬಾಚಿದ ಕೂದಲನ್ನೇ ಬಾಚುವರು, ಮತ್ತೆ ಮತ್ತೆ ನೀರು ಸವರುವರು. ಜಡೆ ಏನಾದರೂ ಮುಗಿಯಲಿಲ್ಲವು. ಗೌರಿಗೆ ಬೇಸರವಾಗುತ್ತ ಬಂದಿತ್ತು.

“ಇನ್ನೂ ಮುಗಿಲಿಲ್ಲವೆಮ್ಮ” ಎಂದಳು.

“ಮುಗಿತು ಕಣ್ಣೀ ತಾಯಿ.”

ಎಂದು ಜಡೆ ಮುಗಿಸಿ, ಬಾಳೆನಾರಿನಿಂದ ತುದಿಯನ್ನು ಬಿಗಿದರು. ಮುಂದೆ ಬಾಚಿಸಿಕೊಳ್ಳಲು ಗೌರಿ ತಾಯಿ ಕಡೆ ತಿರುಗಿದಾಗ ಅವರ ಕಣ್ಣಲ್ಲಿ ನೀರಾಡುತ್ತಿದ್ದುದನ್ನು ಕಂಡಳು.

“ಯಾಕನ್ನೂ ಅಳುತ್ತಿದ್ದೀ ?”

ತಾಯಿಗೆ ತಡೆದಿದ್ದ ದುಃಖ ಉಮ್ಮಳಿಸಿ ಬಂತು. ಬಿಕ್ಕಿಬಿಕ್ಕಿ ಅತ್ತರು. ಕಾರಣವೇನೆಂದು ಅರಿಯದಿದ್ದ ಗೌರಿ ತಾನೂ ಅಳತೊಡಗಿದಳು. ತನ್ನ ಲಂಗದ ತುದಿಯಿಂದ ತಾಯಿಯ ಕಣ್ಣೀರೊರಿಸಿದಳು. ತಾಯಿ ಕಣ್ಣೀರ ತೆರೆಯಿಂದಲೇ ಮಗಳನ್ನು ದಿಟ್ಟಿಸಿ ನೋಡಿದರು. ಗುಂಡು ಮುಖ. ತಿದ್ದಿದ ಕಣ್ಣು ಮೂಗು, ನೀಳವಾದ ಕೇಶರಾಶಿ. ಗೌರಿ ಗೌರಿಯೇ ಆಗಿದ್ದಳು. ಮಗಳ ಹಾಲುಕನ್ನೆಯ ಮೇಲೆ ಮೃದುವಾಗಿ ನೇವರಿಸಿದರು.

“ಈಚೆಗೆ ಯಾಕನ್ನೂ ಸುಮ್ಮನೆ ಕಣ್ಣೀರುಹಾಕುತ್ತೀ. ನಿನ್ನ ನೋಡಿ ನೋಡಿ ಅಣ್ಣಾನೂ ಸುಮ್ಮನೆ ನಿಟ್ಟುಸಿರುಬಿಡುತ್ತಾರೆ.”

“ಹೋಗಲಿ. ನೀನು ಮುಖ ತೊಳೆದುಕೊಂಡು, ಹಣೆಗಿಟ್ಟುಕೊಂಡು ಅಡಿಕೋ ಹೋಗು ಗೌರಿ.”

“ಊಹೂ—ನೀನು ಹೇಳೋತನಕ ನಾನು ಹೋಗೋದಿಲ್ಲ.”

“ಏನು ಹೇಳಬೇಕೇ ತಾಯೀ.”

“ಯಾಕೆ ಕಣ್ಣೀರು ಹಾಕುತ್ತೀ.”

“ಹೆತ್ತ ಹೊಟ್ಟೆಸಂಕಟ. ಅರಿಯದ ಕಂದಮ್ಮ ನಿನಗೀಗಲೇ ಯಾಕಿ
ವೆಲ್ಲಾ ತಾಸತ್ರಯ.”

ಗೌರಿ ಬಿನ್ನಳಾದಳು. ತಾಯಿ ತನ್ನಿಂದ ಏನೋ ಮರೆಮಾಜುತ್ತಿದ್ದಾ
ರೆಂದು ಅವಳ ಭಾವನೆ. ಅವಳಿಗೆ ತುಸು ಕೋಪವೂ ಬಂತು. ತಾಯಿಯ
ಮುಖದ ಮೇಲಿನ ಬೆಳಕು ಕೋಪದ ಕಾರ್ನೋಡವನ್ನು ಚಿದುರಿಸಿತು.

“ನಾಸಿವತ್ತು ಆಟಕ್ಕೆ ಹೋಗಲ್ಲಮ್ಮಾ.”

“ಯಾಕೆ ಗೌರಿ?”

“ನೀನೊಬ್ಬಳೇ ಕೂತುಕೊಂಡು ಅಳುತ್ತಿರುತ್ತೀ.”

“ಇಲ್ಲ ಹೋಗು. ಪಾತಕ್ಕು ಬರುತ್ತಾರೆ. ಹಪ್ಪಳದ ಹಿಟ್ಟು ಕಲಿ
ಸಿದ್ದೀನಿ. ಕೈತುಂಬ ಕೆಲಸವಿದೆ.”

ಗೌರಿ ಮನಸ್ಸಿಲ್ಲದೆ ಎದ್ದು ಹೋದಳು. ರಂಗಮ್ಮ ಎದ್ದು ಮತ್ತೆ
ಸ್ನಾನ ತೀರಿಸಿ ಹಪ್ಪಳದ ಹಿಟ್ಟು, ಲಟ್ಟಿಗೆ, ಮಣೆ ಸಿದ್ಧಪಡಿಸಿಕೊಳ್ಳುವ
ಹೊತ್ತಿಗೆ ಪಾತಕ್ಕು ಬಂದರು. ಇಬ್ಬರೂ ಹಪ್ಪಳ ಲಟ್ಟಿಸುವುದಕ್ಕಾರಂಭ
ಸಿದರು.

“ರಂಗಮ್ಮ, ಗೌರಿ ಗಂಡಿನ ಸುದ್ದಿ ಏನಾಯಿತು.?”

“ಏನಾಯಿತೂಂತ ಹೇಳಲಿ ಪಾತಕ್ಕು. ತಿರುಗಿತಿರುಗಿ ಅವರ ಕಾಲೆ
ರಡೂ ಸಮೆದುಹೋದವು.”

“ವಯಸ್ಸಾಗುತ್ತ ಬಂತಲ್ಲಮ್ಮಾ.”

“ಹೌದು. ಅದಕ್ಕೆ ನಾನೇನುಮಾಡಲಿ ಹೇಳಿ, ದೇವರು ಗೌರೀಗೆ
ಗಂಡು ಎಲ್ಲಿ ನಿರ್ಮಿಸಿದ್ದಾನೋ ಅವನೇ ಹೇಳಬೇಕು.”

“ಗೌರಿ ಕೈ ಹಿಡಿಯೋದಿಕ್ಕೆ ಯಾರಾದರೂ ಪುಣ್ಯ ಮಾಡಿರಬೇಕು.
ರೂಪಕ್ಕೆ ತಕ್ಕ ಗುಣ—ಅವಳ ನಡತೆಗೆ ಎಂಥವರಾದರೂ ನಮಸ್ಕಾರ ಹಾಕ
ಬೇಕು.”

“ನಮ್ಮ ಮಗು ನಮಗೆ ಹೆಚ್ಚು. ಇತರರಿಗೆ ಹೇಗೆ ಹೆಚ್ಚಾಗಬೇಕು.
ಪಾತಕ್ಕಾ.”

“ನೀವು ಸುಮ್ಮನೆ ಯೋಚನೆ ಮಾಡಬೇಡಿ, ರಂಗಮ್ಮ. ಗೌರೀಗೆ
ಪರಮೇಶ್ವರನಂಥ ಗಂಡನೇ ಸಿಕ್ಕುತ್ತಾನೆ. ತಡವಾಗಿರುವುದು ಒಳ್ಳೆಯದಕ್ಕೆ.

ಮೈಸೂರಿನವರು ಬಂದು ನೋಡಿಕೊಂಡು ಹೋದರಲ್ಲಾ ಅವರೇನು ಹೇಳಿದರು.”

“ಇಲ್ಲಿ ಅಂಥ ಚೆನ್ನಾಗಿ ಒಪ್ಪಿ ಹೋಗಿದ್ದರಲ್ಲಾ, ಊರಿಗೆ ಹೋಗಿ ೫೦೦೦ ರೂಪಾಯಿ ವರದಕ್ಷಿಣೆ ಕೊಟ್ಟರೆ ಮದುವೆಯಾಗಬಹುದು ಎಂದು ಬರೆದಿದ್ದಾರೆ. ನಾವು ಎಲ್ಲಿಂದ ತರೋಣ ಅಷ್ಟೊಂದು ಹಣ, ಪಾತಕ್ಕ.”

“ವರ ಓಪ್ಪೋನು—ಬುದ್ಧಿವಂತ ಎಂತ ಹೇಳಿದ್ದಿರಿ.”

“ಹೌದಮ್ಮ—ಆದರೆ ಧನ ಪಿಶಾಚಕ್ಕೆ ಯಾರು ಹೊಣೆ.”

“ಇವರ ವಿದ್ಯೆಯೆಲ್ಲಾ ಅಂಗಡಿ ದಿನಸಾಯಿತು, ರಂಗಮ್ಮ.”

“ಯಾರನ್ನ ಯಾಕೆ ಆಕ್ಷೇಪಿಸೋಣ ಪಾತಕ್ಕ. ಹೆಣ್ಣು ಜನ್ಮ ಕೆಟ್ಟದ್ದು. ನನ್ನ ಹೊಟ್ಟೆ ಪುಣ್ಯ ಎಷ್ಟಂತ ಹೇಳಿಕೊಳ್ಳಲಿ ಪಾತಕ್ಕ. ಸೀತೂ ಪಾಡು ಹಾಗಾಯಿತು—ಈಗ ಗೌರಿ ಪಾಡು ಏನಾಗುತ್ತೋ?”

“ಆಸ್ಪತ್ರೆಗೆ ಈಚೆಗೆ ಹೋಗಿದ್ದಿರಾ ರಂಗಮ್ಮ.”

ರಂಗಮ್ಮನವರ ಕೈ ನಿಂತುಹೋಯಿತು. ಬಿಕ್ಕಿ ಬಿಕ್ಕಿ ಅಳತೊಡಗಿದರು. ಆ ಅಳಲಿಗೆ ಸಮಾಧಾನವೇ ಇರಲಿಲ್ಲ. ಹಡೆದೊಡಲು ಬೆಂದೊಡಲಾಗಿತ್ತು. ಅದರ ಭೀಕರ ಜ್ವಾಲೆ ಅವರ ದೇಹವನ್ನು ಕ್ರಮ ಕ್ರಮೇಣ ಸುಡುತ್ತಿತ್ತು.

“ಸಮಾಧಾನ ತಂದೊಳ್ಳಿ ರಂಗಮ್ಮ. ನೀವೇ ಹೀಗೆ ಧೈರ್ಯಗಟ್ಟರೆ ಏನು ಗತಿ?”

“ನಾವು ಮಾಡಿದ ಅಪರಾಧವೇನು ಪಾತಕ್ಕ. ಆಸ್ಪತ್ರೆಗೆ ಹೋಗಿ ಮಗಳನ್ನು ನಾವು ನೋಡಿಬರುವುದೂ ತಪ್ಪೆ?”

“ಹಾಗೆ ಹೇಳಿದ್ದಾರೆನು?”

“ಹೇಳಿದ್ದಾರವನು. ಅವರು ಬಾಗಿಲಲ್ಲೇ ನಿಂತು ದಾದಿಯ ಹತ್ತಿರ ಸೀತೂ ಯೋಗಕ್ಷೇಮ ತಿಳಿದುಕೊಂಡು ಬರುತ್ತಾರೆ.”

“ನಿಮ್ಮ ಬೀಗರಿಗೆ ಬುದ್ಧಿಯಿಲ್ಲದ್ದೆ ಅಳಿಯಂದಿರಿಗೆ ವಿವೇಕ ಎಲ್ಲವೇ? ಅವರೇನು ಎಳೆಗೂಸೇ.”

“ತಂದೆ ಮಕ್ಕಳು ಎಲ್ಲಾ ಒಂದೇ ಜಾತಿ ಪಾತಕ್ಕ. ಸೀತೂನ ಗಿಣಿ ಹಾಗೆ ಸಾಕಿ ಹದ್ದಿನ ಬಾಯಿಗೆ ಹಾಕಿದೆವು.”

“ಅವರದ್ದು ಏನಂತೆ ಸಂಕಟ.”

“ನಾವು ಬುಟ್ಟಿ ಬುಟ್ಟಿ ಸವರ್ಣ ಕಳಿಸಬೇಕಾಗಿತ್ತು. ನಮ್ಮ ಅಳಿಯ ದೇವರು ವಿಲಾಯತೀಗೆ ಓದೋಕೆ ಹೋಗ್ತೀನಿ, ದುಡ್ಡು ಕೂಡಿ ಎಂತ ಕೇಳಿದರು. ದುಡ್ಡು ಎಲ್ಲಿಂದ ತರೋಣ ಎಂತ ಇವರು ಹೇಳಿದರು. ಸರಿ. ಆ ಕೋಪ ಯಾರ ಮೇಲೆ ತೀರಿಸಬೇಕಮ್ಮ—ಆ ಬಡಪಾಯಿ ಸೀತೇ ಮೇಲೆ. ಅವಳು ಇಲ್ಲಿಗೆ ಬರದ ಹಾಗೆ ಅಡ್ಡಿ ಮಾಡಿದರು. ಹೋಗಲಿ, ಎಂದು ಹೆಣ್ಣು ಒಪ್ಪಿಸಿಕೊಟ್ಟವೋ ಆಗ ಅದು ಅವರ ವಸ್ತುವಾಯಿತು, ಎಲ್ಲಿಯಾದರೂ ಸುಖವಾಗಿರಲಿ ಎಂದು ನಾವು ಸುಮ್ಮನಾದೆವು. ಆದರೆ ಅಜ್ಜೆ ಅಲ್ಲಿಗೇ ನಿಲ್ಲಲಿಲ್ಲ ಪಾತಕ್ಕ. ನಾವು ಯಾರೂ ಅಲ್ಲಿಗೆ ಸೀತೂನ ನೋಡಿಕೊಂಡು ಬರೋದಿಕ್ಕೂ ಹೋಗದಂತಾಯಿತು. ಕಳೆದ ಗೌರಿಹಬ್ಬ ದಲ್ಲಿ ಅಳಿಯನಿಗೆ ಒಂದು ಜೊತೆ ಪಂಚಿ ತೆಗೆದುಕೊಂಡು ಮಗಳಿಗೆ ಮಂಗಳ ದ್ರವ್ಯ ತೆಗೆದುಕೊಂಡು ಇವರು ಹೋಗಿದ್ದರು. ಅಳಿಯ, ಅವರನ್ನು ಇಬ್ಬರೂ ಇವರನ್ನು ಹೀನಾಮಾನ ಬೈದು ಕಳಿಸಿದರು. ಪಂಚೀನ ಇವರ ಮುಖದ ಮೇಲೆ ಹಾಕಿದರು. ಹೋಗಲಿ. ಈಗ ಸೀತೇನ ಆಸ್ಪತ್ರೆಗೆ ಹಾಕಿದ್ದಾರೆ. ಅವಳಿಗೆ ನಿತ್ಯ ಜ್ವರ ಬರುತ್ತಾ ಇದೆಯಂತೆ. ಬಾಣಂತಿ ಕ್ಷಯಕ್ಕೆ ತಿರುಗಿ ಕೊಂಡರೆ ಏನಮ್ಮಾ ಗತಿ?”

“ರಂಗಮ್ಮ—ನೀವು ಯಾರಿಗೂ ಅನ್ಯಾಯಮಾಡಿಲ್ಲ ಹಿಂದಿನ ಜನ್ಮ ದಲ್ಲಿ ಚೆನ್ನಾಗಿ ಗೌರಿಪೂಜೆ ಮಾಡಿ ದೇವರಂಥ ಗಂಡನ್ನು ಪಡೆದುಕೊಂಡಿದ್ದೀರಿ. ದೇವರು ಎಲ್ಲಾ ಸರಿ ಮಾಡುತ್ತಾನೆ—ಅಧೈರ್ಯಪಟ್ಟುಕೊಳ್ಳಬೇಡಿ.”

“ನಾನೇನೂ ಬಯಸಲ್ಲ ಪಾತಕ್ಕ. ಇರೋದು ಎರಡು ಹೆಣ್ಣು ಮಕ್ಕಳು. ಅವು ಸರಿಯಾದ ಕಡಿ ಸೇರಿ ಸಂತೋಷವಾಗಿ ಬಾಳ್ವೆಮಾಡಿ ಕೊಂಡಿದ್ದರೆ ಸಾಕು. ನನಗೆ ಒಡವೆ ಬೇಡ—ವಸ್ತ್ರ ಬೇಡ ಏನೂ ಬೇಡ. ಅವರೊಬ್ಬರು ತುಂಬ ಆಯಸ್ಸು ಹೊತ್ತು ಚೆನ್ನಾಗಿದ್ದರೆ ಅದೇ ನನ್ನೆಲ್ಲ ಭಾಗ್ಯ.”

ಪಾತಕ್ಕನ ಕಣ್ಣಿನಲ್ಲಿ ನೀರಿಳಿಯಿತು. ಸಮಾಧಾನದ ಮಾತುಗಳ ನ್ನಾಡುವುದಕ್ಕೆ ಮಾತುಗಳು ಉಳಿಯಲಿಲ್ಲ. ಮಣೆ, ಲಟ್ಟಣೆ ತೆಗೆದಿಟ್ಟು

“ನಾನು ಬರುತ್ತೇನೆ ರಂಗಮ್ಮ. ನಾಳೆ ಸಂಜೆ ಕುಳಿತು ಹೆಪ್ಪಳದ ಕೆಲಸ ಮುಗಿಸಿಬಿಡೋಣ.”

ಎಂದು ಹೇಳಿ ಹೊರಟುಬಿಟ್ಟರು.

ಕೈಯಲ್ಲೊಂದು ತರಕಾರಿಚೀಲ, ಕಾಗದದ ಸುರುಳಿ ಹಿಡಿದು ಸುಬ್ಬರಾಯರು ಮನೆ ತಲಪಿದರು. ಅಂಗಿ ರುವಾಲು ತೆಗೆದು ಆರಾವಾಸನದ ಮೇಲೆ ಹಾಗೆ ಮಲಗಿಕೊಂಡರು. ರಂಗಮ್ಮ ಬಂದು ತರಕಾರಿ ಚೀಲವನ್ನು ಒಳಗೊಯ್ದು ಇಟ್ಟು ಬಂದರು.

“ಕಾಗದ ಸುರುಳಿಯಲ್ಲೇನಿದೆ?”

“ತೆಗೆದು ನೋಡು.”

ರಂಗಮ್ಮ ಸುರುಳಿ ಬಿಚ್ಚಿನೋಡಿದರು. ಹನ್ನೆರಡು ಮೊಳದ ಒಂದು ಭರ್ವಾವರದ ಸೀರೆ, ಕಣ.

“ಎಷ್ಟೊಂದ್ರೆ ಇದು.”

“ಸೀರೆಗೆ ಅರವತ್ತು, ಕಣ ಐದು ರೂಪಾಯಿ.”

“ದುಡ್ಡಿತ್ತೇ?”

“ಸಾಲ ಸಿಕ್ಕೋತನಕ ದುಡ್ಡಿಗೇನು ಕೊರತೆ ಹೇಳು?—ಗೌರಿ ಎಲ್ಲಿ?”

“ಎದುರುಮನೆಗೆ ಅರಶಿನಕುಂಕುಮಕ್ಕೆ ಹೋಗಿದ್ದಾಳೆ.”

“ನೋಡು. ನಾಳೆ ಮಧ್ಯಾಹ್ನ ಗೌರಿನ ನೋಡೋದಿಕ್ಕೆ ಬರುತ್ತಾರೆ. ಅವಳನ್ನು ನಾಳೆ ಸ್ಕೂಲಿಗೆ ಕಳಿಸಬೇಡ.”

“ಯಾರು?”

“ವೆಂಕಟಾಚಲಯ್ಯನ ಮನೆಯವರು.”

“ಹೇಗೆ ಪರವಾಯಿಲ್ಲವೋ?”

“ಭೂಮಿಕಾಣಿ ಇದೆಯಂತೆ. ಹುಡುಗ ಬಿ.ಎ. ಕಟ್ಟುತ್ತಾನೆ. ಇಬ್ಬರೇ ಗಂಡುಮಕ್ಕಳು. ಜನ ಅನುಕೂಲಿಸ್ತರು.”

“ಜನ ಹೇಗಂತೆ?”

“ಅದು ಯಾರು ಹೇಳುವುದಕ್ಕಾಗುತ್ತೆ. ಸ್ವಂತ ಅನುಭವಕ್ಕೆ ಬಂದ ಮೇಲೆ ತಿಳಿಯುವ ವಿಷಯ ಅದು.”

“ಸ್ವಲ್ಪ ಯಾರನ್ನಾದರೂ ವಿಚಾರಿಸೀಂದ್ರೆ.”

“ವಿಚಾರಿಸದೆ ಇರುತ್ತೀನೆಯೇ? ಹಿರಿ ಬೀಗರದ್ದು ಎಲ್ಲಾ ವಿಚಾರಿಸಿ ತಾನೆ ಕಟ್ಟಿಕೊಂಡದ್ದು.”

“ಆಸ್ಪತ್ರೆ ಕಡೆ ಹೋಗಿದ್ದಿರಾ?”

“ಹೋಗಿದ್ದೆ. ಜ್ವರ ಇಳಿದಿದೆಯಂತೆ. ತುಂಬ ನಿಶ್ಯಕ್ತಿ.”

“ಸೀತಾನ ಎಂದು ನೋಡೋದು.”

ಎಂದು ಕೇಳುತ್ತಾ ರಂಗಮ್ಮ ಕಣ್ಣೀರ್ಗರೆಯತೊಡಗಿದರು. ಸುಬ್ಬ ರಾಯರ ಕಂಠ ಗದ್ದ ದಿತವಾಯಿತು.

“ನಾವು ನೋಡದಿದ್ದರೆ ಏನಂತೆ. ಬಿಡು. ಅವಳ ಮಾವ, ಗಂಡ ಬೇಕಾದ ಆರೈಕೆ ಮಾಡುತ್ತಾ ಇದ್ದಾರೆ. ಅವರ ವಸ್ತು ಜೋಪಾನಮಾಡುವುದನ್ನು ನಾವು ಅವರಿಗೆ ಹೇಳಿಕೊಡಬೇಕೇ?”

“ಅವರೂ ಹೆಣ್ಣು ಹೆತ್ತಿಲ್ಲವೇ? ಹೆಣ್ಣು ಕರುಳಿನ ಸಂಕಟ ಅವರಿಗೆ ತಿಳಿಯಲಿಲ್ಲವೇ?”

“ಕೊಟ್ಟಹೆಣ್ಣು ಕುಲಕ್ಕೆ ಹೊರಗು ಅಂದುಕೊಂಡು ಮನಸ್ಸು ಕಲ್ಲು ಮಾಡಿಕೋ.”

“ಅವರ ಚಾಳೀನೇ ಇವರೂ ಆರಂಭಿಸಿದರೆ ಏನುಗತಿ?”

“ಪ್ರಸಂಚದಲ್ಲಿ ಒಳ್ಳೆಯವರೂ ಇರುತ್ತಾರೆ ರಂಗೂ-ಎಲ್ಲರೂ ಒಂದೇ ರೀತಿ ಇದ್ದರೆ ಲೋಕ ಸಾಗುವುದು ಹೇಗೆ?”

“ಗೌರಿಗಾದರೂ ಒಳ್ಳೆ ಮನೆ ನೋಡಿ ಅಂದ್ರೆ.”

“ನಾನು ಮಾಡಿರೋ ಪ್ರಯತ್ನ ಸಾಲದು ಅನ್ನುತ್ತೀಯಾ?”

“ಆ ಮಾತಾಡುವುದಕ್ಕೆ ನನಗೆ ಬಾಯಿ ಹೇಗೆಬರುತ್ತೆ.”

“ಗೌರಿ ನನ್ನ ಕಣ್ಣಿನ ಬೊಂಬೆ. ಅದರ ಹಣೆಯಲ್ಲಿ ಏನು ಬರೆ ದೆಯೋ?”

“ಹುಡುಗ ಹೇಗಿದ್ದಾನೆ.”

“ಲಕ್ಷಣವಾಗಿದ್ದಾನೆ. ವರಸಾವ್ಯ ಬಹಳ ಚೆನ್ನಾಗುತ್ತೆ.”

ಕಣ್ಣೀರು

“ ಇವರು ಎಷ್ಟು ಸಾವಿರ ಬೇಕೆನ್ನುತ್ತಾರೆ.”

“ ಅದು ನಾಳೆ ಗೊತ್ತಾಗಬೇಕು.”

“ ಒಂದುವೇಳೆ ವರದಕ್ಷಿಣೆ ಕೇಳಿದರೆ ಏನುಮಾಡುವುದು ?”

“ ಸಂಬಂಧ ಚೆನ್ನಾಗಿದ್ದರೆ ಏನು ಮಾಡುವುದು. ಇರೋ ಒಂದು ಗದ್ದೆ ಮಾರಿ ಕೊಡೋದು. ಗೌರಿಗಿಂತ ಗದ್ದೆ ದೊಡ್ಡದೇ ?”

“ ಮಾವನವರು ಅದಕ್ಕೆ ತಮ್ಮ ದೇಹಾನೇ ಸವೆದರಲ್ಲಾ.”

“ ಹೌದು. ಸೀತೂ ಮದುವೆಗಾದ ಖರ್ಚು ಅದರ ಮೇಲೆ ಅಳಿಯ ದೇವರ ತೃಪ್ತಾರ್ಥವಾಗಿ ಮಾಡಿದ ಖರ್ಚು—ಇವುಗಳ ಸಾಲ ಇನ್ನೂ ತೀರಿಲ್ಲ. ಹಣ ಬೇರೆ ಎಲ್ಲಿಂದ ತರಲಿ.”

“ ವರದಕ್ಷಿಣೆ ಕೇಳದೇ ಇರೋ ಬೀಗರು ಯಾರೂ ಸಿಕ್ಕುವುದಿಲ್ಲವೇ ?”

“ ನಮ್ಮ ಭಾಗಕ್ಕೆ ಇಲ್ಲಾಂತ ಕಾಣತ್ತೆ—ಮಗು ಎಷ್ಟು ಹೊತ್ತು ಹೋಯ್ತು ನೋಡು.”

ರಂಗಮ್ಮ ಬಾಗಿಲಲ್ಲಿ ನಿಂತು ‘ಗೌರಿ’ ಎಂದು ಕೂಗಿದರು. ಓಗೊಟ್ಟು ಗೌರಿ ಕೈಯಲ್ಲಿ ಎಲೆಯಡಿಕೆ ಕೋಸುಂಬರಿ ಹಿಡಿದು ಬಂದಳು.

“ ಅವರ ಮನೆಯಲ್ಲಿ ಏನೇ ಆವ್ಯಾ.”

“ ಶುಕ್ರವಾರದ ಪೂಜೆ ಅಣ್ಣಾ..”

“ ನೀನೂ ಹಾಡು ಹೇಳಿದೆಯೋ ಇಲ್ಲವೋ ?”

“ ಹೇಳದೆ ಇದ್ದರೆ ಬಿಡುತ್ತಾರೆಯೇ ?”

“ ಅವೇನು ಕೈಲಿ.”

“ ಕೋಸುಂಬರಿ—ಸ್ವಲ್ಪ ಬಾಯಿ ಆ ಅನ್ನು ಅಣ್ಣಾ.”

“ ಯಾಕೆ ?”

“ ಅದಕ್ಕೆ ನಾನು ಕೋಸುಂಬರಿ ಹಾಕಬೇಕು.”

“ ನನಗೆ ಬೇಡಮ್ಮ.... ನೀನೇ ತಿಂದು ಬಿಡು.”

“ ಹೋಗಣ್ಣಾ—ನಾನು ಏನು ಕೊಡುವುದಕ್ಕೆ ಬಂದರೂ ನೀನು ಹೀಗೆ ಮಾಡುತ್ತೀ.”

“ ಇಲ್ಲಮ್ಮ—ಕೋಸುಮಾಡಿಕೊಳ್ಳಬೇಡ. ಕೊಡು.”

ತಂದೆ ಮಗಳು ಕೋಸುಂಬರಿ ತಿಂದು ಮುಗಿಸಿದರು.

“ಗೌರಿ—ಆ ಕಾಗದದ ಸುರುಳಿ ಒಳಗೆ ಏನಿದೆ ನೋಡು.”

ಗೌರಿ ಸುರುಳಿ ಬಿಚ್ಚಿ ನೋಡಿದಳು. ಕೇಸರಿಬಣ್ಣದ ರೇಷ್ಮೆ ಸೀರೆ.

“ಇದು ಯಾರಿಗಣ್ಣಾ.”

“ನಿನಗೇ.”

“ಎಷ್ಟು ಚೆನ್ನಾಗಿದೆ.”

“ನಾಳೆ ಉಟ್ಟುಕೊಳ್ಳುತ್ತಾ.”

“ನಾಳೆ ಏಕೆ ಇವತ್ತೇ ಉಟ್ಟುಕೊಳ್ಳುತ್ತೇನೆ.”

“ನಾಳೆ ನಿನ್ನ ಯಜಮಾನರಾಗೋರು ಬರುತ್ತಾರೆ.”

ಗೌರಿ ನಾಚಿದಳು. ಅವಳ ಮುಗ್ಧವದನ ಗಂಭೀರವಾಯಿತು.

“ನನ್ನ ಕಂಡು ಬೇಜಾರಾಗಿದೆಯೇ ಆಣ್ಣಾ.”

“ಯಾಕೆ ತಾಯಿ.”

“ಬೇಗ ಸೀರೆ ಉಡಿಸಿ ಆಚೆ ಕಳಿಸಿಬಿಡಬೇಕಂತ ಇದ್ದೀರಲ್ಲಾ.”

ರಾಯರು ಉಗುಳು ನುಂಗಿಕೊಂಡರು. ತಡೆತಡೆದು.

“ತಾರುಮನೆಯಲ್ಲಿ ಎಷ್ಟು ದಿವಸ ಇರುವುದಕ್ಕಾಗುತ್ತಿತ್ತು. ಗಂಡನ ಮನೆಗೆ ಹೋಗಲೇಕು. ಹೆಣ್ಣಿಗೆ ಗಂಡನೇ ಸರ್ವಸ್ವ.—ನಮ್ಮ ಮನೆಯಲ್ಲಿ ಬಿಳಿಸಿದ ಬಿಳಕನ್ನು ಬೇರೆ ಮನೆಗೆ ಬಿಳಗಲು ನಾವೇ ನೀಡುತ್ತೇವೆ.”

“ನಿನ್ನ, ಅಮ್ಮನ್ನು ಬಿಟ್ಟು ಹೋಗೋದಿಕ್ಕೆ ನನಗೇ ಹೆದರಿಕೆ ಆಗತ್ತಲ್ಲಾ.”

“ನಿನಗೆ ಹೆದರಿಕೆಯಾಗದ ಹಾಗೆ, ಮನಸ್ಸು ನೋಯದ ಹಾಗೆ ನಿನ್ನ ಗಂಡ ನೋಡಿಕೊಳ್ಳುತ್ತಾನವ್ಯಾ. ನೀನು ಹೋಗುವುದಾದರೂ ಇನ್ನೂ ೨-೩ ವರ್ಷಗಳ ಮೇಲೆ. ಮದುವೆಯಾದ ಕೂಡಲೆ ನಿನ್ನ ಕಳುಹಿಸಿಬಿಡುತ್ತಾರೆ. ಎಂದು ತಿಳಿದುಕೊಂಡೆಯಾ?”

“ಎದುರು ಮನೆ ಸರ್ವೋಜನ್ಯ ಮದುವೆಯಾದ ಕೂಡಲೆ ಕಳುಹಿಸಿ ಬಿಟ್ಟಿರಲ್ಲಾ.”

“ಒಬ್ಬೊಬ್ಬರ ಮನೆಯಲ್ಲಿ ಹಾಗಾಗುತ್ತೆ.”

“ನಮ್ಮ ಮನೆಯಲ್ಲಿ ಹಾಗಾಗಲ್ಲವೇ?”

“ಆಗಲ್ಲ ತಾಯಿ.”

“ ಅಣ್ಣಾ ! ”

“ ಏನಮ್ಮಾ. ”

“ ಅಮ್ಮ ಯಾವಾಗಲೂ ಅಳ್ತಾ ಇರತ್ತಾಳಣ್ಣಾ. ನೀನು ಕಛೇರಿಗೆ ಹೋದ ಮೇಲೆ ಅಳೋದೇ ಅವಳ ಕೆಲಸ. ಅವಳು ಅಳುವುದನ್ನು ಕಂಡರೆ ನನಗೂ ಅಳು ಬರುತ್ತೆ. ”

“ ಅವಳ ಸಂಕಟ ನೀನು ಕಾಣೆ ಕಂದಾ. ”

“ ಇನ್ನು ಮೇಲೆ ಅಳಬೇಡ ಎಂದು ಹೇಳಣ್ಣಾ. ”

“ ಹಾಗೇ ಅಗಲಮ್ಮ. ನೋಡು ಅಡಿಗೆಯಾಗಿದ್ದರೆ ತಪ್ಪಿಹಾಕು. ಊಟವಾಡೋಣ. ಎಲ್ಲಾರೂ ಬೇಗ ಊಟ ಮುಗಿಸಿ ಇವತ್ತು ಸಿನೀಮಾಗೆ ಹೋಗೋಣ. ”

“ ಅಮ್ಮ. ”

“ ಅವಳನ್ನು ಕರೆದುಕೊಂಡು ಬರೋದು ನಿನ್ನ ಭಾರ. ”

“ ಅಮ್ಮ ಬರದಿದ್ದರೆ ನಾನು ಬರೋದೇ ಇಲ್ಲ. ”

“ ನಾನೂ ಹೋಗೋದಿಲ್ಲ. ”

“ ಅಮ್ಮಾ..... ” ಎಂದು ಕೂಗಿಕೊಂಡು ಗೌರಿ ಅಡಿಗೆಯ ಮನೆ ಕಡೆ ಧಾವಿಸಿದಳು.

೩

ವೆಂಕಟಾಚಲಯ್ಯ ಕೆಲಸಕ್ಕೆ ಸೇರಿದಾಗ ಅವರ ವಯಸ್ಸು ೧೮. ಹಳ್ಳಿಯ ಶಾಲಾ ವಾಸ್ತರಾಗಿದ್ದವರು ತಮ್ಮ ಯೋಗ್ಯತೆಯ ಪ್ರಭಾವದಿಂದ ಹೈಸ್ಕೂಲ್ ಹೆಡ್ ಕ್ಲಾರ್ಕ್ ಪದವಿವರೆಗೇರಿದರು. ಹೆಸರಿಗೆ ಹೆಡ್ ಕ್ಲಾರ್ಕ್. ಸಂಬಳ ೪೫ ಆದರೂ ಅವರು ಹೆಡ್ ವಾಸ್ತರಿಗಿಂತಲೂ ಮಿಗಿಲಾದ ಅಧಿಕಾರ, ದರ್ಜೆ ನಡೆಸಿ ಹೆಡ್ ಕ್ಲಾರ್ಕ್ ಸಂಬಳ ತೆಗೆದುಕೊಂಡು ಪ್ರಿನ್ಸಿಪಾಲ್ ಪದವಿಯನ್ನು ನಿರ್ವಹಿಸಿದರೆಂದರೂ ತಪ್ಪಾಗದು. ಫ್ರೀ, ಹಾಫ್ ಫ್ರಿ, ಸ್ಕಾಲರ್‌ಷಿಪ್ ವಿದ್ಯಾರ್ಥಿಗಳಿಗಂತೂ ವೆಂಕಟಾಚಲಯ್ಯನವರ ನೆನಪು ಜನ್ಮಜನ್ಮಾಂತರಕ್ಕೂ ಅಳಿಸಿ ಹೋಗುವಹಾಗಿರಲಿಲ್ಲ. ಸ್ಕಾಲರ್‌ಷಿಪ್ ವಿದ್ಯಾರ್ಥಿಗಳು ಒಂದು ತಿಂಗಳೂ ತಮ್ಮ ಪೂರ್ಣಗ್ರಾಹವನ್ನು ಕಂಡುದಿಲ್ಲ.

ಕಡಿಮೆ ಹಣ ಕೊಟ್ಟರೆಂದು ವೆಂಕಟಾಚಲಯ್ಯನವರನ್ನು ಆಕ್ಷೇಪಿಸುವ ಎದೆ ಗಾರಿಕೆ ಯಾವ ವಿದ್ಯಾರ್ಥಿಯೂ ತೋರುತ್ತಿರಲಿಲ್ಲ.

ವೆಂಕಟಾಚಲಯ್ಯನವರ ದರ್ಪಕ್ಕೆ ಫಣಿಯಮ್ಮನೂ ತಕ್ಕಮಟ್ಟಿಗೆ ಕಾರಣಳಾಗಿದ್ದಳು. ಶಾಲೆಗೆ ವೆಂಕಟಾಚಲಯ್ಯ ಯಜಮಾನನಾಗಿದ್ದರೆ ಅವರಿಗೆ ಫಣಿಯಮ್ಮ ಯಜಮಾನಳಾಗಿದ್ದಳು. ಆಕೆಯ ನಾಗನಾಲಿಗೆಗೆ ವೆಂಕಟಾಚಲಯ್ಯ ಗಡಗಡ ನಡುಗುತ್ತಿದ್ದರು. ಮನೆಯಲ್ಲಿ ವೆಂಕಟಾಚಲಯ್ಯನ ದರ್ಪ ಎನೇನೂ ನಡೆಯುತ್ತಿರಲಿಲ್ಲ. ಫಣಿಯಮ್ಮನ ಮಾತು ವೇದವಾಕ್ಯ.

ಮನೆಯ ಯಜಮಾನನೇ ಇಂಗುತಿಂದ ಕಸಿಯಾದ ಮೇಲೆ ಇನ್ನು ಮಕ್ಕಳ ಪಾಡೇನು? ಹಿರಿಯ ಮಗ ನರಸಿಂಹಮೂರ್ತಿ ಸಿಟಿ ಬ್ಯಾಂಕಿನಲ್ಲಿ ಗುಮಾಸ್ತ. ತಿಂಗಳಾಗುತ್ತಲೂ ಸಂಬಳ ತೆಗೆದುಕೊಂಡು ತಾಯಿ ಕೈಯಲ್ಲಿ ಹಾಕುವುದೊಂದು ಬಿಟ್ಟು ಅವನಿಗೇನೂ ಗೊತ್ತಿರಲಿಲ್ಲ. ಹೆಂಡತಿಯನ್ನು ಮಾತನಾಡಿಸಬೇಕಾದರೂ ತಾಯಿಯ ಅಸ್ಪೃಶ್ಯ ಪಡೆದುಕೊಳ್ಳಬೇಕಾಗುತ್ತಿತ್ತು. ಕಿರಿಯಮಗ ಶ್ರೀನಿವಾಸನಿಗೆ ಸ್ವಲ್ಪ ಸ್ವಾತಂತ್ರ್ಯ. ಅವನು ಬಿ.ಎ ಪ್ಯಾಸು ಮಾಡಿಬಿಟ್ಟರೆ ತಮಗೊಂದು ಕೋಡು ಬರುತ್ತದೆಂದು ಫಣಿಯಮ್ಮ ಗ್ರಹಿಸಿದ್ದರು.

ಫಣಿಯಮ್ಮ ಶ್ರೀನಿವಾಸನ ಮೇಲೆ ಹೆಚ್ಚಿನ ಆಸೆಯನ್ನುಟ್ಟುಕೊಂಡಿದ್ದುದಕ್ಕೆ ಇನ್ನೂ ಒಂದು ಕಾರಣವಿತ್ತು. ಹನ್ನೆರಡು ರೂಪಾಯಿ ಪರೀಕ್ಷೆ ನಾಪಾಸಾದ ನರಸಿಂಹಮೂರ್ತಿಗೆ ಎರಡು ಸಾವಿರ ರೂಪಾಯಿ 'ವರದಕ್ಷಿಣೆ' ವಸೂಲಾಡಿದ ಫಣಿಯಮ್ಮ ಶ್ರೀನಿವಾಸನ ಮಾವನಿಂದ ಐದು ಸಾವಿರ ವಾದರೂ ದಕ್ಕಬಹುದೆಂದು ದೃಢವಾಗಿ ನಂಬಿದ್ದರು.

ಸುಬ್ಬರಾಯರ ಸ್ಥಿತಿಗತಿ ಕೇಳಿದ ಮೇಲೆ ಒಂದೇ ಕ್ಷಣದಲ್ಲಿ ಫಣಿಯಮ್ಮ ಮಾತು ಮುಗಿಸಿಬಿಟ್ಟಳು.

“ ಎಂಥದು ಈ ಭಿಕಾರಿ ಸಂಬಂಧ ”

ಆದರೆ ಈ ಸಂಬಂಧ ಕೂಡಿಸುವುದಕ್ಕೆ ಮಧ್ಯೆ ಓಡಿಯಾಡಿದ ಶಾನುಭೋಗಿ ಗಿರಿಯಸ್ವನವರು ಶ್ರೀನಿವಾಸನ ಕಿವಿ ಚೆನ್ನಾಗಿ ಹಿಂಡಿದ್ದರು. ತ್ಯಾಮಗೊಂಡು ಬಳಿಯಿದ್ದ ವೆಂಕಟಾಚಲಯ್ಯನ ಹೊಲ ಗದ್ದೆಗಳನ್ನು

ಗರಿಯಪ್ಪನೇ ನೋಡಿಕೊಳ್ಳುತ್ತಿದ್ದರು. ಅವರ ಮಾತನ್ನು ತೆಗೆದುಹಾಕುವುದು ಘನಿಯಮ್ಮನಿಗೂ ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಗರಿಯಪ್ಪ ಸುಬ್ಬರಾಯರಿಗೆ ದೂರದ ಸಂಬಂಧವಾಗಿದ್ದ ಸಂಗತಿ ಮಾತ್ರ ಗೋಪ್ಯವಾಗಿತ್ತು.

ಕೋರ್ಟು ಕೆಲಸದ ಸಲುವಾಗಿ ಒಮ್ಮೆ ಬೆಂಗಳೂರಿಗೆ ಬಂದ ಗರಿಯಪ್ಪ ಕೆಲಸ ಮುಗಿಸಿಕೊಂಡು ನೇರವಾಗಿ ಕಾಲೇಜ್ ಬಳಿ ಹೋಗಿ ಶ್ರೀನಿವಾಸನನ್ನು ಹಿಡಿದರು. ಶ್ರೀನಿವಾಸ ಶಾನುಭೋಗರನ್ನು 'ಯೂನಿಯನ್ ರೆಸ್ಟುರಾ'ಗೆ ಕರೆದೊಯ್ದು ಪಟ್ಟಾಗಿ ಎರಡು ಮಸಾಲೆ ದೋಸೆ ಹೊಡೆಸಿದ. ಗರಿಯಪ್ಪ ಅವನ ಆತಿಥ್ಯಕ್ಕೆ ತೃಪ್ತಿಪಟ್ಟುಕೊಂಡ.

"ಸೀನೂ ಒಂದು ವಿಷಯ ನಿನ್ನ ಹತ್ತಿರ ಪ್ರಸ್ತಾಪಿಸಿ ಅನಂತರ ನಿಮ್ಮನ್ನು ಅಮ್ಮನಿಗೆ ಹೇಳಬೇಕಂತಿದ್ದೀನಪ್ಪಾ" ಎಂದು ಆರಂಭಿಸಿದರು.

"ಹೇಳಿ ವಾವಯ್ಯಾ ನನ್ನ ಹತ್ತಿರ ಏಕೆ ನಿಮಗೆ ಸಂಕೋಚ."

ಗರಿಯಪ್ಪನವರನ್ನು ನರಸಿಂಹಮೂರ್ತಿ ಶ್ರೀನಿವಾಸ 'ವಾವಯ್ಯ' ಎಂದು ವಿಶ್ವಾಸಕ್ಕೆ ಸಂಬೋಧಿಸುತ್ತಿದ್ದರು.

"ನೀವೆಲ್ಲಾ ವಿದ್ಯಾವಂತರು. ನಾನು ಹಳ್ಳಿ ಕಗ್ಗ. ನಿಮ್ಮ ಆಚಾರ ವಿಚಾರ ನನಗೆ ಅರ್ಥವಾಗಲಿಲ್ಲ ಆದರೂ ನಾನು ನಿನ್ನ ಹಿತೈಷಿಯೆಂದು ಒಂದು ಮಾತಿಗೆ ಹೇಳೋ ಧೈರ್ಯ ಮಾಡುತ್ತೇನೆ."

'ಇದೇನು ವಾವಯ್ಯ, ನಿಮ್ಮ ಮುಂದೆ ಬೆಳೆದ ಹುಡುಗರು ನಾವು. ನಮಗೆ ಇಷ್ಟೊಂದು ಉಪಚಾರವೇ?"

"ಉಪಚಾರವಲ್ಲ. ಕಾಲಕ್ಕೆ ತಕ್ಕಹಾಗೆ ನಾವೂ ವರ್ತಿಸಬೇಕು."

"ಪೀಠಿಕೆ ಇರಲಿ. ವಿಷಯ ಹೇಳಿ."

"ಈ ವರ್ಷ ನಿನ್ನ ಮದುವೆ ಮಾಡಬೇಕಂತ ನಿನ್ನನ್ನು ಅಮ್ಮನಿರ್ದರಿಸಿರೋ ಸಂಗತಿ ನಿನಗೆ ಗೊತ್ತಿದೆಯೋ ಇಲ್ಲವೋ?"

"ಗೊತ್ತಿದೆ."

"ನಾನು ಒಂದು ಕಡೆ ನಿನಗೆ ಐನಾತಿ ಹೆಣ್ಣು ನೋಡಿದ್ದೀನಿ,"

"ಯಾರು ನೋಡಿದರೇನು ವಾವಯ್ಯ. ಅಮ್ಮ ಒಪ್ಪಿದ ಮೇಲೆ ತಾನೇ ಮಾತು."

“ಅದು ಸರಿ. ಆದರೆ ಯಾವದೋ ಜೋಬದ್ರ ಕಟ್ಟಿದರೆ ನೀನು ಸಂತೋಷವಾಗಿರಬಲ್ಲೆಯಾ?”

“ಹೇಗೆ ಸಾಧ್ಯ?”

“ನಿನಗೆ ಅನುರೂಪಳಾದ ಹೆಣ್ಣು ನಾನು ನೋಡಿದ್ದೀನಿ. ಆ ಸಂಬಂಧ ನಿನಗೆ ಆಗಬಹುದೋಂದ್ರೆ ಮುಂದಿನ ಮಾತು.”

“ನಮ್ಮ ಮನೆಲಿ ನಮ್ಮಡೆಲ್ಲಾ ಏನು ನಡೆಯುತ್ತಿ ಮಾವಯ್ಯ.”

“ಹುಚ್ಚಾ! ನಿನ್ನ ಬಲ ನಿನಗೆ ಗೊತ್ತಿಲ್ಲ ಅನ್ನುವುದು ಅದಕ್ಕೇ.”

“ಏನು ನನ್ನ ಬಲ.”

“ನಿಮ್ಮಮ್ಮನಿಗೆ ನಿನ್ನ ಕಂಡರೆ ಪಂಚಪ್ರಾಣ. ಅವರು ಯಾರ ಮೇಲೆ ದರ್ಪ ನಡೆಸಿವರೂ ನಿನ್ನ ಮಾತಿಗೆ ಸೋಲುತ್ತಾರೆ. ಹೌದೋ ಅಲ್ಲವೋ?”

“ನೀವು ಹೇಳೋದು ಸ್ವಲ್ಪ ನಿಜ. ಆದರೆ ಅಮ್ಮನ ವಿಷಯ ಹೀಗೆಂತ ಹೇಳೋದಿಕ್ಕೆ ಸಾಧ್ಯವಿಲ್ಲ. ಅವಳು ಯಾವಾಗ ತಿರುಗಿಬೀಳುತ್ತಾಳೋ ಹೇಳುವುದಕ್ಕಾಗುವುದಿಲ್ಲ.”

“ಅಲ್ಲೇ ಇರೋದು ನಿನ್ನ ಜಾಣತನ. ಅವರು ತಿರುಗಿಬೀಳದ ಹಾಗೆ ನೀನು ನೋಡಿಕೊಳ್ಳಬೇಕು.”

“ನೋಡೋಣ. ಅದು ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಕಾಣೆ. ಯಾವುದು ನೀವು ಹುಡುಕಿರೋ ಸಂಬಂಧ.”

“ಇವೇ ಊನವರೇ. ದಿವಾನ್ ಆಫೀಸಿನಲ್ಲಿ ಕೆಲಸದಲ್ಲಿದ್ದಾರೆ. ತುಂಬ ಒಳ್ಳೆಯ ಮನುಷ್ಯ. ಇಬ್ಬರೇ ಹೆಣ್ಣುಮಕ್ಕಳು. ದೊಡ್ಡ ವಳಿಗೆ ಲಗ್ನ ವಾಗಿದೆ. ಚಿಕ್ಕವಳನ್ನು ನೀನೊಪ್ಪಿದರೆ.....”

“ಹುಡುಗಿ ಹೇಗಿದೆ ಮಾವಯ್ಯಾ.”

“ಆದರೆ ಹೆಸರು ಗೌರಮ್ಮ. ಆದರೆ ಮೇಲಿಂದಲೇ ತಿಳಿದುಕೋ.”

“ನರವೇತಲನಾರಾಯಣನಿಗೆ ಭೀಮಸೇನ ಎಂದು ಹೆಸರಿಟ್ಟ ಹಾಗೋ?”

“ನನ್ನ ಮಾತು ಯಾಕಪ್ಪ. ನೀನೇ ಕಣ್ಣಿಂದ ನೋಡು.”

“ಅಮ್ಮನ್ನ ಒಪ್ಪಿಸಿದ್ದೀರಾ.”

“ಇವತ್ತು ಪ್ರಸ್ತಾಪ ಮಾಡುತ್ತೇನೆ.”

“ನಾನು ಮುಂದಕ್ಕೆ ಲಾ ಪರಿಕ್ಷೆಗೆ ಓದಬೇಕೆಂತ ಇದ್ದೀನಲ್ಲಾ.”

“ಮಹಾರಾಯನ ಹಾಗೆ ಓದು. ಬೇಡವೆಂದವರಾರು? ಮದುವೆ ಯಾದರೆ ವಿದ್ಯೆಗೆ ಬಹಿಷ್ಕಾರ ಹಾಕಬೇಕೂಂತಲೇ?”

“ಅದಲ್ಲ ಮಾವಯ್ಯಾ—ದುಡ್ಡು.”

“ನಿಸುಗೇನೋ ದುಡ್ಡಿಗೆ ಬರ.”

“ಇದುವರೆಗೆ ಅಣ್ಣನಿಗೆ ಬಂದ ವರದಕ್ಷಿಣೆಯಲ್ಲಿ ನನ್ನ ವಿವಾಹಭ್ಯಾಸ ಸಾಗಿತು. ಮುಂದಕ್ಕೆ ನನಗೇನಾದರೂ ಬಂದರೆ ಆದರಿಂದ ವಿದ್ಯೆ ಮುಂದು ವರಿಸಬೇಕು.”

“ಕಂಡವರ ರಕ್ತಹೀರಿ ಇಂಥ ವಿದ್ಯೆ ಕಲಿತರೆಷ್ಟು ಬಿಟ್ಟರೆಷ್ಟು ಸೀನೂ. ನೀನು ತಿಳಿದ ಹುಡುಗ. ಈ ಕಾಲದಲ್ಲಿ ಜನ ಮರ್ಯಾದೆಯಾಗಿ ಜೀವನ ಮಾಡೋದೇ ಕಷ್ಟ. ಇನ್ನು ವರದಕ್ಷಿಣೆ ಎಲ್ಲಿಂದ ತರುತ್ತಾರೆ ಹೇಳು. ಅಲ್ಲದೆ ಸುಬ್ಬರಾಯರು ಸಾಚಾ ಮನುಷ್ಯ. ಲಂಚ ರುಷವತ್ತು ಹೊಡೆದು ದುಡ್ಡು ಮಾಡಿದವರಲ್ಲ. ಏನೋ ತಮ್ಮ ಶಕ್ತ್ಯನುಸಾರ ಮಗಳು ಅಳಿಯನಿಗೆ ಚೆನ್ನ ಬೆಳ್ಳಿ ಕೊಡುತ್ತಾರೆ.”

“ಮೊನ್ನೆ ಶಾಲ್ಯದವರು ೧೦,೦೦೦ ಕೊಡ್ತೀವೀಂತ ಬಂದಿದ್ದರು ಮಾವಯ್ಯಾ. ಹೆಣ್ಣು ಚೆನ್ನಾಗಿಲ್ಲಾಂತ ಬೇಡವೆಂದು ಹೇಳಿದ್ದಾಯಿತು.”

“ಹೆಣ್ಣು ಕುಂಟೋ ಕುರುಡೋ ಆಗಿದ್ದರೆ ದುಡ್ಡು ಕೊಟ್ಟಾದರೂ ಸಾಗಿ ಹಾಕೋಣ ಎಂತ ಬರುತ್ತಾರೆ. ಗೌರಿ ಹಾಗಿಲ್ಲ ನೋಡು. ತೊಳೆದ ಮುತ್ತಿನ ಹಾಗಿದೆ. ನನಗೆ ಒಬ್ಬ ಗಂಡುಮಗ ಇದ್ದಿದ್ದರೆ ಸುಬ್ಬರಾಯರ ಪಾದಸೇವೆ ಮಾಡಿ ಗೌರಿಯನ್ನು ತಂದುಕೊಳ್ಳುತ್ತಿದ್ದೆ.”

“ಏನೂ ಕೊಡದೆ ಅಮ್ಮ ಈ ಸಂಬಂಧ ಒಪ್ಪೋದಿಲ್ಲ ಮಾವಯ್ಯಾ. ನೀವು ಒಪ್ಪಿದರೂ ಅವಳು ಮುರಿಹಾಕುತ್ತಾಳೆ. ಅಲ್ಲದೆ ನರಸಣ್ಣ ಸುಮ್ಮನೆ ಇರುತ್ತಾನೆಯೇ?”

“ಕೇಳಿ ನೋಡುತ್ತೇನಪ್ಪಾ. ಸುಬ್ಬರಾಯರಿಗೆ ಎಷ್ಟು ಸಾಧ್ಯವೋ ಅಷ್ಟು ಕೊಡಿಸ್ತೀನಿ.”

“ಆಗಲಿ. ಅಮ್ಮನ ಹತ್ತಿರ ಮಾತನಾಡಿ.”

ಆಗಲಿ ಎಂದರು ಗಿರಿಯಪ್ಪ. ಅವರ ಮನಸ್ಸು ಬೇಸರಗೊಂಡಿತು.

ಈ ಧನದಾಹವೆಲ್ಲಾ ಫಣಿಯಮ್ಮನದು. ಹುಡುಗರು ಬಹಳ ಒಳ್ಳೆಯವರು ಎಂಬ ಭಾವನೆ ಅವರ ಮನಸ್ಸಿನಲ್ಲಿ ಬೇರೂರಿತ್ತು. ಶ್ರೀನಿವಾಸನ ಮಾತು, ಕೇಳಿ ಅವರ ನಂಬಿಕೆಯ ಸೌಧ ನೆಲಕ್ಕುರುಳಿತು.

‘ಹುಡುಗ ಲಕ್ಷಣವಾಗಿದ್ದಾನೆ. ವಿದ್ಯಾವಂತ ಬುದ್ಧಿವಂತ. ಮುಂದಕ್ಕೆ ಬರುತ್ತಾನೆ.’ ಇವಳಿಗೆ ಗೌರಿಯನ್ನು ಕೊಡಿಸಿದರೆ ಅವಳೂ ಸುಖವಾಗಿರುತ್ತಾಳೆ’ ಎಂಬ ಭಾವನೆ ಗಿರಿಯಪ್ಪನವರಲ್ಲಿ ದೃಢವಾಗಿತ್ತು. ಹೇಗಾದರೂ ಈ ಲಗ್ನ ಕೂಡಿಸಬೇಕು ಎಂದು ನಿಶ್ಚಯಿಸಿಕೊಂಡೇ ಹಾವಿನ ಹುತ್ತದಲ್ಲಿ ಕೈಯಿಟ್ಟಿದ್ದರು.

ಗೌರೀಗೆ ಒಳ್ಳೆಯ ಗಂಡು ಹುಡುಕುವುದರಲ್ಲಿ ಗಿರಿಯಪ್ಪ ಹೆಚ್ಚು ಆಸಕ್ತಿ ವಹಿಸುವುದಕ್ಕೆ ಎರಡು ಕಾರಣಗಳಿದ್ದವು. ಗೌರಿಯನ್ನು ಕಂಡರೆ ಗಿರಿಯಪ್ಪನವರಿಗೆ ಪಂಚಪ್ರಾಣ. ಅವಳು ಅಂಬಿಗಾಲಿಕ್ಕುತ್ತಿದ್ದಾಗಿನಿಂದ ಆಡಿಸಿ ಕುಣಿಸಿ ನಲಿದಿದ್ದರು. ಅವಳ ಗಂಭೀರ್ಯ, ಉದಾತ್ತವೃತ್ತಿ ವಯಸ್ಸಿಗೆ ಮೀರಿದ ವಿಚಾರಪೂರ್ಣ ಮಾತುಕತೆ ಅವರನ್ನು ಸೆರೆಹಿಡಿದಿದ್ದವು. ಇದಕ್ಕೂ ಪ್ರಬಲವಾದ ಕಾರಣ ಮತ್ತೊಂದಿತ್ತು. ಸುಬ್ಬರಾಯರ ಮೊದಲನೆಯ ಮಗಳು ಸೀತಾಲಕ್ಷ್ಮಿಯ ಲಗ್ನ ಕೂಡಿಸಿದ್ದವರೂ ಗಿರಿಯಪ್ಪನವರೇ. ಅವಳು ರಕ್ಕಸ ಜಾತಿಯ ಅತ್ತೆ ಮಾವ ಗಂಡನ ಕೈಗೆ ಸಿಕ್ಕಿ ಪಡುತ್ತಿದ್ದ ಪಾಡನ್ನು ಕಂಡು ಮಮ್ಮಲ ಮರುಗಿದ್ದರು. ತಮ್ಮಿಂದ ಇಂಥ ಅವಿವೇಕವಾಯಿತಲ್ಲಾ— ಗಣಿಯಂಥ ಹುಡುಗಿಯನ್ನು ಗಿಡುಗನ ಬಾಯಿಗೆ ಗಿಡುಗಿದಂತಾಯಿತಲ್ಲಾ ಎಂಬ ಸಂತಾಪ ಅವರ ಕರುಳನ್ನಿರಿಯುತ್ತಿತ್ತು. ಈಸಾರೆ ಸರಿಯಾದ ಕಡೆಗೆ ಗೌರಿಯನ್ನು ಸೇರಿಸಿ ಹಿಂದಿನ ಪಾಪಲೇಷವನ್ನು ತೊಳೆದುಕೊಳ್ಳಬೇಕೆಂದು ಅವರ ನಿರ್ಧಾರ.

೪

ಸೀತಾಲಕ್ಷ್ಮಿ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಳು. ಜ್ವರದ ತಾಪ ಅವಳನ್ನು ಸುಡುತ್ತಿತ್ತು. ಪಕ್ಕದಲ್ಲಿ ದಾದಿ ಬಟ್ಟೆ ಒದ್ದೆ ಮಾಡಿನಾಡಿ ಹಣೆಯ ಮೇಲೆ ಹಾಕುತ್ತಿದ್ದಳು. ಸೀತೆ ಒಂದೇ ಸಮನಾಗಿ ‘ಅಮ್ಮಾ— ಅಮ್ಮಾ’ ಎಂದು ಚೀರುತ್ತಿದ್ದಳು. ಅವಳ ಆರ್ತರೋದನ ದಾದಿಯ ಕಣ್ಣು

ಗಳಲ್ಲಿ ನೀರು ತರಿಸುತ್ತಿತ್ತು. ದಾದಿಯೆದ್ದು ನಾಲಗೆಗಳಿಗೆ ಧರ್ಮಾಮಿಟರ್ ಇಟ್ಟು ಅದನ್ನು ಬೆಳಕಿನಲ್ಲಿ ನೋಡುತ್ತ ನಿಂತಿದ್ದಳು. ಟಪ್—ಟಪ ಎಂದು ಪೂಸಿನ ಶಬ್ದವಾಯಿತು. ಕತ್ತೆತ್ತಿ ನೋಡಿದಳು.

“ ಎಷ್ಟಿದೆ ಟಿಂಪರೇಚರ್ ನರ್ಸ್?”

“ ೧೦೪-೫ ”

“ ಇನ್ನೂ ಕಡಿಮೆಯಾಗಿಲ್ಲವೆ?”

“ ಆಗಿಲ್ಲ ”

“ ಸರಿ ”

ನರ್ಸ್ ಕ್ಷಣಕಾಲ ಬಂದಿದ್ದವನನ್ನು ಆಪಾದಮಸ್ತಕ ನೋಡಿದಳು. ತಲೆಯಿಂದ ಎಣ್ಣೆ ಸುರಿಯುತ್ತಿರುವಂತೆ ಬಾಚಿದ ಕ್ರಾಪು. ಕಣ್ಣುಗಳಿಗೆ ದಪ್ಪ ಚೌಕಟ್ಟಿನ ದೃಶ್ಯ ಕನ್ನಡಕ, ಕೊರಳಿಗೆ ಕೊಳೆತುಂಬಿದ ಕೆಂಪುಟ್ಟಿ, ಹಾಕಿರುವುದು ಹಳೆಯಕಾಲದ ಟೆಸ್ಟೊಸೂಟ್, ಕೈಯಲ್ಲಿ ನಾಲ್ಕೈದು ಪುಸ್ತಕಗಳು. ಆಳು ಐದು ಅಡಿ ಮೂರು ಅಂಗುಲವಿರಬಹುದು. ಮುಖ, ಹೊಟ್ಟೆ, ಪೃಷ್ಠ ಎಲ್ಲ ಕೆಲವು ಗುಂಡುಗಳ ಸಮ್ಮೇಳನ. ಮಾತುಗಳು, ಸಾಕಷ್ಟು ಲಾಲಾರಸಭರಿತವಾಗಿ ಎರಡು ದಪ್ಪ ತುಟಿಗಳ ಮಧ್ಯದಿಂದ ಜೀವ ತಪ್ಪಿಸಿಕೊಳ್ಳುವಂತೆ ಬರುತ್ತಿದ್ದವು.

“ ಈತನೇ ಈ ಬಡಪಾಯಿಯ ಪತಿಯೇ! ಕಾಲೇಜಿನಲ್ಲಿ ಮೇಷ್ಟ್ರು ” ಎಂದು ನರ್ಸ್ ನಿಟ್ಟುಸಿಗರೆದು.

“ ನಾನು ಈ ವಾರ್ಡಿನ ನರ್ಸ್.”

ಎಂದು ತನ್ನ ಪರಿಚಯದಿಂದ ಆರಂಭಿಸಿದಳು. ಸೀತಾಲಕ್ಷ್ಮಿಯನ್ನು ಆಸ್ಪತ್ರೆ ಸೇರಿಸಿ ೧೫ ದಿನಗಳ ಮೇಲಾಗಿತ್ತು. ಈ ನರ್ಸ್‌ನೇ ಕೇಶವಯ್ಯ ದಿನಕ್ಕೆ ಮೂರುಸಲ ಹದಿನೈದು ದಿನಗಳಿಂದ ನೋಡಿದ್ದ. ಆಕೆ ಆರಂಭಿಸಿದ ಪರಿಚಯದ ಮಾತು ಕೇಳಿ ಅವನಿಗೆ ನಗೆ ಬಂದಿತು.

“ ಇದೇನು ಹೊಸದಾಗಿ ಹೇಳುವಿರಲ್ಲ. ನನಗೆ ಗೊತ್ತಿಲ್ಲವೆ?”

“ ನಾನು ಕ್ರಿಶ್ಚಿಯನ್ ಜಾತಿ.”

“ ಹೌದು-ಹೌದು ”

“ ನಾನೂ ಹೆಣ್ಣಾಗಿ ಹುಟ್ಟಿದ್ದೇನೆ.”

“ ನೀಸಂಶಯವಾಗಿ ”

ನರ್ಸನ್ನೇ ಆಸ್ಪತ್ರೆ ಸೇರಿಸಬೇಕಾದ ಕಾಲ ಬಂತೆಂದು ಕೇಶವಯ್ಯ ಲೆಕ್ಕ ಹಾಕತೊಡಗಿದ.

“ ಇಷ್ಟೆಲ್ಲ ಪೀರಿಕೆ ಏಕೆ ನರ್ಸ್ ”

“ ನಮ್ಮ ಬೈಬಲ್‌ನಲ್ಲಿ ಪ್ರಾಣಿದಯೆಗೆ ಬಹಳ ಬೆಲೆ ಕೊಟ್ಟಿದ್ದಾರೆ. ಯೇಸುಸ್ವಾಮಿ.”

“ ನಮ್ಮ ಧರ್ಮದಲ್ಲಿಯೂ ಹಾಗೆಯೇ. ‘ಅಹಿಂಸಾ ಪರಮೋ ಧರ್ಮಃ’ ಎಂದು ಸಾರಿದೆ.”

“ ನನಗೆ ಹಾಗನಿಸುವುದಿಲ್ಲ.”

“ ಏಕೆ ? ”

“ ನಿಮ್ಮ ವರ್ತನೆಯಿಂದ ”

“ ಏನು ನನ್ನ ವರ್ತನೆ.”

“ ಈ ಮಗು ಈಗ ಹದಿನೈದು ದಿವಸಗಳಿಂದ ಇಲ್ಲಿ ಬಿದ್ದಿದೆ. ಒಂದೇ ಸಮನಾಗಿ ‘ಅವ್ಯಾ-ಅವ್ಯಾ’ ಎಂದು ಅರಚಿಕೊಳ್ಳುತ್ತಿದೆ. ಇದರ ತಾಯಿ ಯನ್ನೇಕೆ ನೀವು ಕರೆಸುವುದಿಲ್ಲ.”

“ ಅವರು ಬರದಿದ್ದರೆ ನಾನೇನು ಮಾಡಲಿ.”

“ ಸುಳ್ಳು-ನೀವು ಸುಳ್ಳು ಹೇಳುತ್ತಿರುವಿರಿ.”

“ ಹೆಲ್ಲು ಹಿಡಿದು ವಾತಾಡಿ ನರ್ಸ್—ಮೇಲಕ್ಕೆ ನಾನು ರಿಪೋರ್ಟ್ ಮಾಡಬೇಕಾದೀತು.”

“ ನನ್ನ ಹೆದರಿಸಬೇಡಿ ಮಿ. ಕೇಶವಯ್ಯ. ನಿಮ್ಮ ನಡತೆಯನ್ನು ನಾನೂ ನಿಮ್ಮ ವೈಸ್‌ಚಾನ್ಸಲರ್‌ಗೆ ರಿಪೋರ್ಟ್ ಮಾಡಬಹುದು.”

ಕೇಶವಯ್ಯನ ತಲೆಯ ಎಣ್ಣೆ ಮುಖದ ಮೇಲೆ ಹರಿಯಿತು. ಮೈ ಬೆವರಿತು. ಉಸಿರು ಎಳೆಯುತ್ತ “ ಅವರ ತಾಯಿಯನ್ನು ಬರಬೇಡಿ ಎಂದು ನಾನು ಹೇಳಲಿಲ್ಲ ” ಎಂದ.

“ ಕಾಲೇಜ್ ಮೇಷ್ಟ್ರುಗಿ ಮತ್ತೆ ಮತ್ತೆ ಸುಳ್ಳು ಹೇಳುವಿರಲ್ಲಾ. ಈಕೆ ತಂದೆ ನಿತ್ಯ ಬಂದು ವಿಚಾರಿಸಿಕೊಂಡು ಹೋಗುತ್ತಾರೆ. ‘ಹುಡುಗಿ ತಾಯಿ ಯನ್ನು ಕಳುಹಿಸಿಕೊಡಿ’ ಎಂದು ನಾನು ಹೇಳಿದುದಕ್ಕೆ ‘ಸಾಧ್ಯವಿಲ್ಲಮ್ಮ.

ಅವಳ ಯಜಮಾನರು ನಾವು ಯಾರೂ ಹುಡುಗಿಯನ್ನು ನೋಡಕೂಡದೆಂದು ಕಟ್ಟಪ್ಪಣಿ ಮಾಡಿದ್ದಾರೆ' ಎಂದು ಕಣ್ಣೀರು ಹಾಕಿಕೊಂಡು ಹೇಳಿದರು."

" ರ್ಯಾಸ್ಕಲ್ "

" ನಿಮ್ಮನ್ನು ನೀವೇ ಹಾಗೆ ಬಯ್ದುಕೊಳ್ಳಬಾರದು, ಪ್ರೊಫೆಸರೆ "

" ನನ್ನನ್ನಲ್ಲ ಬಯ್ದಿದ್ದು—ಆ—ಆ "

ಎನ್ನುತ್ತ ಕೇಶವಯ್ಯ ಅಲ್ಲಿ ನಿಲ್ಲದೆ ಹೊರಟುಹೋದ. ನರ್ಸ್ ರೋಗಿಯ ಸಕ್ಕದಲ್ಲಿ ಕುಳಿತು ನೇವರಿಸುತ್ತಾ " ಪೂರ್ ಡಿಯರ್ (Poor dear) " ಎಂದಳು.

ವಾರನೆಯ ದಿವಸ ಸರದಿಯಂತೆ ಸುಬ್ಬರಾಯರು ಮಗಳನ್ನು ನೋಡಲು ಆಸ್ಪತ್ರೆಗೆ ಹೋದರು. ಹೊರಗೇ ಕುಳಿತು ನರ್ಸ್ ಮೇರೀಗೆ ಹೇಳಿಕಳುಹಿಸಿದರು.

" ಹೇಗಿದ್ದಾಳಮ್ಮಾ—ನಿಮ್ಮ ಪೇಷಂಟ್."

" ಇನ್ನು ನಮ್ಮ ಪೇಷಂಟ್ ಅಲ್ಲ ಸಾರ್."

" ಹಾ! "

" ಗಾಬರಿಯಾಗಬೇಡಿ. ಹೆಚ್ಚು ಕಡಿಮೆಯಾಗಿಲ್ಲ. ಬೆಳಗ್ಗೆ ಆಕೆ ಯಜಮಾನರು ಡಿಸ್‌ಚಾರ್ಜ್ ಮಾಡಿಸಿ ಕರೆದುಕೊಂಡು ಹೋದರು."

" ಎಲ್ಲಿಗೆ ಹೋದರು ಗೊತ್ತಾಯಿತೆ."

"ಪ್ರಾಯಶಃ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರಬಹುದು. ಟ್ಯಾಕ್ಸಿ ಮಾಡಿಕೊಂಡು ಬಂದಿದ್ದರು."

ಸುಬ್ಬರಾಯರು ಭೂಮಿಗೇ ಇಳಿದುಹೋದರು. ಮಕ್ಕಳಂತೆ ಅಳುತ್ತ ಕುಳಿತುಬಿಟ್ಟರು.

" ಯೋಚನೆ ಮಾಡಬೇಡಿ ಸಾರ್. ಬೌರಿಂಗ್ ಆಸ್ಪತ್ರೆಯಲ್ಲಿಯೂ ಜಿನ್ನಾಗಿ ನೋಡಿಕೊಳ್ಳುತ್ತಾರೆ."

" ನೀನೇ ತಾಯಾಗಿದ್ದೆಯಮ್ಮಾ "

ಎಂದರು. ಕಂಠ ಬಿಗಿಮಬಂತು. ನರ್ಸ್ ಕಣ್ಣುಗಳಲ್ಲಿ ನೀರು ತುಂಬಿತು. ಸುಬ್ಬರಾಯರನ್ನು ಸವಾಧಾನಮಾಡುತ್ತಾ ಹಿಂದಿನ ದಿನ ನಡೆದುದನ್ನು ವಿವರಿಸಿ

“ ನಿಮ್ಮ ಅಳಿಯಂದಿರಿಗೆ ಏಕೆ ಸಾರ್ ನಿಮ್ಮ ಮೇಲಿಷ್ಟು ಕೋಪ.”

“ ಅವರನ್ನು ನಾನು ವಿಲಾಸಿನಿಗಾಗಿ ಕಳುಹಿಸಲಿಲ್ಲವಂತೆ—ಇದೇ ನಮ್ಮ ಅಪರಾಧ.”

“ ಹಣ ಕೊಡಲಿಲ್ಲಾಂತ ಹೆಂಡತಿ ಕೊಲೆ ಮಾಡೋದೆ ? ”

“ ಮದುವೆಯಾದ ದಿನದಿಂದಲೂ ಇದೇ ರಾಮಾಯಣ ನಡೆದಿದೆ ಯಮ್ಮಾ. ನಮ್ಮ ಶಕ್ತಿ ವಿಾರಿ ತೆತ್ತಿದೆವೆ. ಪುಸ್ತಕಗಳಾಯಿತು—ಬಟ್ಟೆ ಬರೆಯಾಯಿತು—ಆಲ್ ಇಂಡಿಯಾ ಟೂರಾಯಿತು—ರೇಡಿಯೋ ಆಯಿತು. ಸೈಟಾಯಿತು—ಈಗ ಮನೆ ಕಟ್ಟುವುದಕ್ಕೆ ಹಣ ಬೇಕಂತೆ. ಹಣ ಬೇಕಂತೆ ಕಾಗದ ಬರೆದರು. ‘ನಾವು ಬಡವರು. ೬,೦೦೦ ರೂಪಾಯಿ ಎಲ್ಲಿಂದ ತರೋಣ’ ಎಂದು ಬರೆದುದಕ್ಕೆ ನನ್ನ ಹೀನಾವಾಸ ಬಯ್ದು ಬರೆದರು. ಜತೆಗೆ ನನ್ನ ಹೆಂಡತಿನ ಹೊಲತಿಮಾಡಿ ತುಚ್ಛವಾದ ಮಾತುಗಳನ್ನು ಬರೆದರು. ಈಗ ಸೀತೂನ ಹಿಂಸೆ ಮಾಡಿದರೆ ಹಣ ಹೇಗಾವರೂ ಬರುತ್ತೆ ಎಂದು ಹಂಚಿಕೆ ಹೂಡಿದ್ದಾರೆ. ನಾನು ದಿವಾನರ ಆಫೀಸಿನಲ್ಲಿ ಒಬ್ಬ ಗುಮಾಸ್ತೆ. ನನ್ನ ಸಂಬಳದಲ್ಲಿ ಸಂಸಾರ ಸಾಗಬೇಕು. ಮದುವೆಯಾಗೋ ಮಗುವೊಂದು ಮನೆಯಲ್ಲಿ ಕುಳಿತಿದೆ. ನಾನು ಏನುಮಾಡಲಿ ತಾಯಿ.”

ನರ್ಸ್ ನಿರುತ್ತರಳಾದಳು. ಅವಳ ಅಂತಃಕರಣ ಕಲಮಲಗೊಂಡಿತ್ತು. ಸುಬ್ಬರಾಯರು ಎದ್ದು ನಿಂತರು. ನರ್ಸ್ ಕರುಣೆ ತುಂಬಿದ ದನಿಯಲ್ಲಿ, “ ನನ್ನ ಕೈಯಲ್ಲಿ ಏನು ಸಾಧ್ಯ ಹೇಳಿ ಸಾರ್. ನಾನು ಮಾಡುತ್ತೇನೆ.”

“ ಏನೂ ಬೇಡ ತಾಯಿ, ನೀನು ಈಗ ಮಾಡೋ ಉಪಕಾರದ ಋಣ ಜನ್ಮ ಜನ್ಮಕ್ಕೂ ತೀರಿಸಲು ಸಾಧ್ಯವಿಲ್ಲ. ದೇವರು ನಿನಗೆ ಒಳ್ಳೆಯದು ಮಾಡಲಿ ”

ಎಂದು ಹೊರಟರು. ಕಾಲಿಗೆ ಅವರ ದೇಹ ಅಂದು ಬಹು ಭಾರ ವಾಗಿ ಕಂಡಿತು.

❖

ಗರಿಯಪ್ಪ ಹಟೆಮಾರಿ ಎಂದು ಪ್ರಸಿದ್ಧರಾಗಿದ್ದರು. ಅವರ ತಲೆಗೆ ಒಂದು ವಿಚಾರ ಹೊಳೆಯುವುದೇ ತಡ, ಅದನ್ನು ಒಂದು ನಿಲುಗಡೆಗೆ

ತರದಿದ್ದರೆ ಅವರಿಗೆ ಸಮಾಧಾನವಿಲ್ಲ. ತಮ್ಮ ಸ್ವಂತ ಕೆಲಸವಾಗಲಿ ಬೇರೆಯವರ ಕೆಲಸವಾಗಲಿ ಒಂದೇ.

ಬೆಂಗಳೂರಿಗೆ ಬಂದಾಗಲೆಲ್ಲಾ ಗಿರಿಯಸ್ವ ವೆಂಕಟಾಚಲಯ್ಯನವರ ಮನೆಯಲ್ಲಿಯೇ ಇಳಿಯುತ್ತಿದ್ದರು. ವೆಂಕಟಾಚಲಯ್ಯನಾಗಲಿ ಫಣಿಯಮ್ಮನಾಗಲಿ ಅತಿಥಿಸತ್ಕಾರಕ್ಕೆ ಪ್ರಸಿದ್ಧರಾಗಿದ್ದರೂ ಗಿರಿಯಸ್ವನ ಬಗ್ಗೆ ಅವರು ಧಾರಾಳವಾಗಿಯೇ ವರ್ತಿಸುತ್ತಿದ್ದರೆಂದು ಹೇಳಬಹುದು. ಗಿರಿಯಸ್ವ ಮನಸ್ಸು ವಾಡಿದರೆ ತಮ್ಮ ಜಮೀನು ಬಂಜರು ಬೀಳುವಂತೆ ಮಾಡಲು ಶಕ್ತರೆಂಬ ಭಯವೇ ಕಾರಣ.

ಊಟ ಮುಗಿಸಿಕೊಂಡು ಬಂದು ತೊಟ್ಟಿಯಲ್ಲಿ ವೆಂಕಟಾಚಲಯ್ಯ ಗಿರಿಯಸ್ವ ಎಲಡಿಕೆ ಹರಿನಾಣ ಇಟ್ಟುಕೊಂಡು ಕುಳಿತರು. ಆ ಮಾತು ಈ ಮಾತು ಸಾಗ ಕೊನೆಗೆ ಶ್ರೀನಿವಾಸನ ಮುಖವೇ ವಿಷಯಕ್ಕೆ ಬಂದು ಸಿಂತಿತು.

“ಅನಳೂ ಬರಲಿ” ಎಂದರು ವೆಂಕಟಾಚಲಯ್ಯ.

ಫಣಿಯಮ್ಮ ಊಟ ಮುಗಿಸಿಕೊಂಡು ದವಡೆಯಲ್ಲಿ ಒಂದು ಅಡಿಕೆ ಹೋಳನ್ನು ಒತ್ತರಿಸಿಕೊಂಡು ಬಂದು ಹೊಸಲು ವಕ್ಕದಲ್ಲಿ ಕುಳಿತರು. ಇವ ರಾಡುವ ಮಾತುಗಳು ಚೆನ್ನಾಗಿ ಕೇಳಿಸುವಂತೆ ಬಾಗಿಲು ಅರ್ಧತೆರೆದು ಶ್ರೀನಿವಾಸ ತನ್ನ ಕೋಣೆಯಲ್ಲಿ ಪುಸ್ತಕ ಹಿಡಿದು ಕುಳಿತಿದ್ದ.

“ಗಿರಿಯಸ್ವ ಏನೋ ಹೇಳುತ್ತಿದ್ದಾರಲ್ಲೇ!” ಎಂದರು ವೆಂಕಟಾಚಲಯ್ಯ.

“ಏನದು ಶ್ಯಾಸುಭೋಗರೇ?”

“ಅದೇ—ಶೀಸೂ ಮದುವೆ ವಿಷಯ.”

“ಇನ್ನೊಂದೆರಡು ವರ್ಷ ಹೋಗಲಿ. ಈಗಲೇ ಏನವಸರ?”

“ಅವಸಾಂದ್ರೆ—ಈಗೇನು ಅವನಿಗೆ ಕಮ್ಮಿ ವಯಸ್ಸಾಗಿದೆಯೇನಮ್ಮ. ಕಾಲೋಚಿತವಾಗಿ ಶುಭಕೆಲಸಗಳು ನಡೆದರೆ ಚೆನ್ನು.”

“ಈಗ ಅಂಥ ಅಣಿಯಾದ ಕಡೆ ಯಾವದಿದೆ?”

“ಸುಬ್ಬರಾಯರ ಮಗಳು ಒಂದು ಹುಡುಗಿ ಇದೆಯಂತ ಗಿರಿಯಸ್ವ ಹೇಳಿದ್ದು ಮರೆತುಬಿಟ್ಟೆಯೇನೇ?”

“ಅದೇ.....”

ಎಂದು ಫಣಿಯಮ್ಮ ರಾಗ ಎಳೆದರು.

“ ಏಕೆ ? ಸಂಬಂಧ ಏನಾಗಿದೆ ?”

“ ಏನೂಯಿಲ್ಲ. ಸೀನೂ ಮುಂದೆ ಓದಬೇಕೂಂತ ಹಟ ಹಿಡಿದಿದ್ದಾನೆ. ನಮ್ಮ ಜೈತನ್ಯ ನೀವು ಕಂಡಹಾಗೆ ಉಡುಗಿಹೋಗಿದೆ. ಅವನ ಮಾವ ನಾಗುವವರು ಈ ಹೊರೆ ಹೊರಬೇಕಾಗುತ್ತದೆ.”

“ ಆ ವಿಷಯ ಆಮೇಲೆ ಮಾತನಾಡೋಣ. ಮೊದಲು ಹೆಣ್ಣು ನೋಡಿ. ಸೀನೂನು ಹೆಣ್ಣು ನೋಡಿ ಒಪ್ಪಿದ ಮೇಲೆ ಮುಂದಿನ ಮಾತು ”

“ ಅವನೇನು ಒಪ್ಪೋದು. ನಾವು ಒಪ್ಪಿದರೆ ಆಯಿತು. ನಮ್ಮ ಹುಡುಗರಿಗೆ ಇನ್ನೂ ಅಷ್ಟು ಸ್ವಾತಂತ್ರ್ಯ ನಾವು ಕೊಟ್ಟಿಲ್ಲ ಶಾನುಭೋಗರೇ” ಎಂದರು ಫಣಿಯಮ್ಮ.

“ ನಮ್ಮ ನಿಮ್ಮ ಕಾಲ ಬೇರೇಮ್ಮ. ಇದು ಹೊಸಕಾಲ. ಗಂಡು ಹೆಣ್ಣು ಪರಸ್ಪರ ಒಪ್ಪಿದ ಹೊರತೂ ಬೇರೆ ಮಾತು ಸಾಧ್ಯವಿಲ್ಲ.”

“ ನಾವು ಬದುಕಿರೋ ತನಕ ಇದು ನಮ್ಮ ಕಾಲವೇ. ನಾವು ಕಣ್ಣುಚ್ಚಿಕೊಂಡ ಮೇಲೆ ಹುಡುಗರು ಬೇಕಾದ್ದು ಮಾಡಿಕೊಳ್ಳಬಹುದು ”

ವೆಂಕಟಾಚಲಯ್ಯ ತುಟಿಪಿಟಕ್ಕೆನ್ನಲಿಲ್ಲ. ಒಂದಾಗುತ್ತಲೊಂದು ಎಲೆಯನ್ನು ಸುಣ್ಣು ಸವರಿ ಒಳಗೆ ತುರುಕುತ್ತ ಕುಳಿತಿದ್ದರು.

“ ಈ ಸಂಬಂಧ ಮಾಡಿಸಬೇಕೂಂತ ನಿಮಗೆ ಆಸಕ್ತಿಯಿದ್ದರೆ ಸೀನೂ ಓದೋ ವಿಷಯ ಮೊದಲು ಇತ್ಯರ್ಥಮಾಡಬೇಕು ಶಾನುಭೋಗರೇ.”

ಫಣಿಯಮ್ಮನವರ ನಿರ್ಧಾರದ ಮುಂದೆ ಗಿರಿಯಪ್ಪನವರ ಆಟ ಸಾಗಲಿಲ್ಲ. ಅವರಿಗೆ ವಿರೋಧವಾಗಿ ಹೇಳಿದರೆ ಕೆಲಸ ಕೆಡುತ್ತದೆಂದು ಅವರು ಗ್ರಹಿಸಿದರು.

“ ಸೀನೂನೇ ಕರೆದು ಒಂದು ಮಾತು ಕೇಳೋಣ.”

“ ಏನು ! ಓದೋ ವಿಷಯವೇ ?”

“ ಓದೋದಂತೂ ಖಂಡಿತವಾಯಿತಲ್ಲ. ಓದೋದಿಕ್ಕೆ ಹಣ ಎಷ್ಟಾಗಬೇಕು ಅನ್ನೋದು.”

“ ಕೇಳಿ.”

“ ಸೀನೂ....”

ಎಂದರು. ಸೀನೂ ಕೈಯಲ್ಲಿ ಪುಸ್ತಕ ಹಿಡಿದೇ ಮಳ್ಳಿಯಹಾಗೆ ಬಂದ.

“ ಏನಮ್ಮ ?”

ಶಾನುಭೋಗರು ಏನೋ ಕೇಳೋದಿಕ್ಕೆ ಕರೆದರಪ್ಪಾ.”

“ ಏನು ಶಾನುಭೋಗರೆ ?”

“ ಈ ವರ್ಷ ಬಿ.ಎ. ಮುಗಿಸಿದ ಮೇಲೆ ಮುಂದೆ ಯಾವದಕ್ಕೆ ಓದ್ತೀಯಪ್ಪ ?”

“ ಲಾ ಪರೀಕ್ಷೆಗೆ ಓದಬೇಕೂಂತಿದೀನಿ.”

“ ಎಷ್ಟು ವರ್ಷ ?”

“ ಬೊಂಬಾಯಿಗೆ ಹೋಗಿ ಸೇರಿದರೆ ಜತೆಯಲ್ಲಿ ಎಂ.ಎ. ಪರೀಕ್ಷೆ ಯನ್ನೂ ಮಾಡಿಕೊಳ್ಳಬಹುದು—ಎಲ್ಲಾ ಸುಮಾರು ಮೂರುವರ್ಷ ಹಿಡಿಯುತ್ತೆ.”

“ ಖರ್ಚು ಎಷ್ಟು ಬರಬಹುದು.”

“ ಐದಾರು ಸಾವಿರವಾಗಬಹುದು.”

“ ಸರಿ. ಲಾ ಪರೀಕ್ಷೆಗೆ ೬ ಸಾವಿರ, ಮದುವೆ ಖರ್ಚು ಇತ್ಯಾದಿ ೨ ಸಾವಿರ, ಅಳಿಯ ಮಗಳಿಗೆ ಕೊಡುವುದು ಉಡುಗೊರೆ, ಪಾತ್ರೆ ಪದಾರ್ಥ ೨ ಸಾವಿರ ಎಲ್ಲಾ ಒಟ್ಟು ೧೦ ಸಾವಿರವಾಗುತ್ತೆ.”

“ ಹೂ—ಆಗತ್ತೆ. ಆಗದೇ ಇರತ್ತೀ ?” ಎಂದರು ಫಣಿಯಮ್ಮ.

“ ಇಲ್ಲೇ ಕೂತುಕೊಂಡು ಪ್ಲೀಡರ್ ಪರೀಕ್ಷೆಗೆ ಓದಿದರೆ ಆಗಲೇ ಸೀನಣ್ಣ.”

“ ಹೇಗಾಗುತ್ತೆ ಮಾವಯ್ಯ. ಪ್ಲೀಡರ್ ಆಗಿ ಕಂತ್ರಿ ಲಾಯರ್ ಅನ್ನಿ ಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ.”

“ ನಿಮ್ಮ ಅಭಿಪ್ರಾಯವೇನು ವೆಂಕಟಾಚಲಯ್ಯ.”

“ ಈಗಿನ ಕಾಲದ ಹುಡುಗರು. ಅವರ ಇಷ್ಟಾನುಸಾರ ನಾವು ನಡೆದು ಕೊಳ್ಳಬೇಕಾಗತ್ತೆ.”

“ ಈಗತಾನೆ ‘ನಾವು ಬದುಕಿರೋ ತನಕ ಇದು ನಮ್ಮ ಕಾಲ’ ಎಂದು ಫಣಿಯಮ್ಮನವರು ಹೇಳಿದರು.”

“ ನೋಡಿ ಗಿರಿಯಪ್ಪ, ಕೇಳೋ ವಿಷಯ ಕೇಳಬೇಕು—ಹೇಳೋ

ವಿಷಯ ಹೇಳಬೇಕು. ಎಲ್ಲದಕ್ಕೂ ಹಿರಿಯರು ದರ್ಪ ತೋರಿಸುವುದಕ್ಕೆ ಸಾಧ್ಯವಾಗತ್ತೆಯೇ ? ”

“ ಹೆಣ್ಣು ನೋಡಿ ಬರೋದಿಕ್ಕೆ ಅಭ್ಯಂತರವೇನೂ ಇಲ್ಲವಲ್ಲಾ ”

“ ಅದಕ್ಕೇನು ಅಭ್ಯಂತರ ”

ಎಂದು ವೆಂಕಟಾಚಲಯ್ಯನವರನ್ನು ತ್ತಿರುವಂತೆ ಫಣಿಯಮ್ಮ ಬಾಯಿ ಹಾರಿ,

“ ಅದೇನು ಒಪ್ಪಿಗೆ ಕೊಟ್ಟಣಾಗಲ್ಲ ಶಾನುಭೋಗರೇ—ಆ ವಿಷಯ ಖಂಡಿತ ತಿಳಿದುಕೊಳ್ಳಿ. ನಾನು ಮಾತು ಕೊಟ್ಟುಬಿಟ್ಟೆ ಎಂದು ನೀವು ಮುಂದೆ ಪೇಚಾಡಬಾರದು.”

“ ನೋಡಿಯಮ್ಮ ಸೀನೂಗೆ ಒಳ್ಳೆ ಕಡೆ ಮದುವೆಯಾಗಲಿ. ಅವನು ಸಂತೋಷವಾಗಿರಲಿ ಎಂದು ನನ್ನ ಇಷ್ಟ. ಇದರಿಂದ ನನಗೇನೂ ಲಾಭ ವಿಲ್ಲ. ಹೆಣ್ಣು ಹೆತ್ತವರ ಸಂಕಟ ನೋಡಿ ಹೊಟ್ಟೆ ‘ಚುರ್’ ಅನ್ನತ್ತಿ—ಈ ಕೆಲಸ ಕೈಗೊಳ್ಳುತ್ತೇನೆ. ನೀವಾದರೂ ಸರಿಯಾದ ಸೊಸೆ ಬರಬೇಕು ಎಂದು ಯೋಚಿಸಬೇಕಲ್ಲದೆ, ಸೊಸೆ ಎಷ್ಟು ಹಣ ತರುತ್ತಾಳೆ ಎಂದು ಲೆಕ್ಕ ಹಾಕಬಾರದು. ಹತ್ತು ಸಾವಿರದ ಗೋವಾಳವ ರೂಪಾಯಿ ಸಂಪಾದನೆ ಮಾಡಲಾಗದಷ್ಟು ಮಠಾಳನಲ್ಲ ಸೀನೂ.”

“ ನೀವು ಹೇಳೋದು ಚೆನ್ನಾಗಿದೆಯಲ್ಲ. ಏನು ಎರಡು ಕಡೆಯ ಖರ್ಚನ್ನೂ ನಾನೇ ವಹಿಸಿ ಲಗ್ನವಾಗಬೇಕು ಅಂತೀರೇನು ? ”

“ ಆ ಮಾತು ನಾನು ಹೇಗೆ ಹೇಳಲಿ. ಸುಬ್ಬರಾಯರು ಶಕ್ತಿಯಾಗಿ ಕೊಡುವುದಕ್ಕೆ ಸಿದ್ಧರಾಗಿದ್ದಾರೆ. ನೀವು ಅನುಕೂಲ ಅನಾನುಕೂಲ ನೋಡಬೇಕು.....ಹೆಣ್ಣು ನೋಡಿದ್ದಾಗಲಿ ಮುಂದೆ ವಿಚಾರ ಮಾಡೋಣ. ನೀವು ನಾಳೆ ಸಂಜೆ ಬರುತ್ತೀರೆಂದು ಹೇಳಿಕಳುಹಿಸಬಹುದು ದಷ್ಟೆ.”

“ ಆಗಬಹುದು ” ಎಂದು ಹೇಳಿ ಫಣಿಯಮ್ಮ ಎದ್ದು ಹೋದರು.

೬

ಮನೆ ಸೇರುವ ಹೊತ್ತಿಗೆ ಸುಬ್ಬರಾಯರಿಗೆ ಸಾಕು ಸಾಕಾಗಿ ಹೋಗಿತ್ತು

ಗಾಡಿ ಬಾಡಿಗೆ ಎರಡು ಮೂರು ರೂಪಾಯಿ ಕುಕ್ಕುಬೇಕಲ್ಲ ಎಂದು ಆದಷ್ಟು ನಡೆದಿದ್ದರು. ಮೇಲೆ ಉಗ್ರ ಬಿಸಲಿನ ತಾಪ; ಒಳಗೆ ಮಗಳ ಪರಿಸ್ಥಿತಿಯ ತಾಪ. ಮನೆಗೆ ಬಂದವರೇ ದೊಸ್ಪನೆ ಆರಾಮಾಸನದ ಮೇಲೆ ಬಿದ್ದು ಬಿಟ್ಟರು. ಗೌರಿ ಗಾಬರಿಯಾಗಿ ತಾಯಿಯನ್ನು ಕರೆತಂದಳು. ರಂಗಮ್ಮ ಕೂಡಲೇ ಒಂದು ಗ್ಲಾಸು ಸಿಂಜೇಹಣ್ಣಿನ ಪಾನಕ ಮಾಡಿ ತಂದು ಗಂಡನಿಗಿತ್ತರು. ಪಾನಕ ಕುಡಿದ ಮೇಲೆ ಸುಬ್ಬರಾಯರಿಗೆ ಹೋದ ಜೀವ ಬಂದಂತಾಯಿತು.

“ಯಾಕೇಂದ್ರೆ, ಇಷ್ಟು ಸುತ್ತು. ಒಂದು ಗಾಡಿ ಮಾಡಿಕೊಂಡು ಬರಬಾರದಾಗಿತ್ತೇ?”

“ಎಲ್ಲೆಗೆಂತ ಗಾಡಿ ಮಾಡಲಿ ಹೇಳು”

“ಆಸ್ಪತ್ರೆಗೆ ಹೋಗಿದ್ದಿರಾ?”

ಸುಬ್ಬರಾಯರು ಆಸ್ಪತ್ರೆಗೆ ಹೋಗಿದ್ದುದು, ನರ್ಸು ಹೇಳಿದುದು ಎಲ್ಲವನ್ನೂ ವರದಿ ಒಪ್ಪಿಸಿದರು.

“ಇದ್ಯಾಕೆ ಹೀಗೆ ನಮ್ಮ ಮೇಲೆ ವಿಷ ಕಾರುತ್ತಾರೋ. ಇವರಿಗೆ ನಾವು ಮಾಡಿದ ಅನ್ಯಾಯವೇನು?”

“ದುಃಖ ಪಡೋದು ನಮ್ಮ ಹಣೆಯಲ್ಲಿ ಬರೆದಿರುವಾಗ ಅನುಭವಿಸುವುದಿಲ್ಲ ಅಂದರೆ ಆಗುತ್ತದೆಯೇ?”

“ಬಾರಿಂಗ್ ಆಸ್ಪತ್ರೆಗೆ ಹೋಗಿಬಂದಿರಾ?”

“ಅಲ್ಲಿಗೂ ಹೋಗಿ ಬಂದೆ. ಜ್ವರ ನಿಂತೇ ಇಲ್ಲವಂತೆ.”

“ಅವರು ಏನಾದರೂ ಅಂದುಕೊಳ್ಳಲಿ ನನ್ನ ಕರೆದುಕೊಂಡು ಹೋಗಿ. ಕೊನೆಯ ದರ್ಶನವಾದರೂ ಮಾಡಿಬಿಡುತ್ತೇನೆ.”

“ಪ್ರಾಣಕ್ಕೆ ಭಯವಿಲ್ಲಂತ ಡಾಕ್ಟರು ಹೇಳಿದರು.”

“ನಿಮ್ಮ ಅಳಿಯಂದಿರು ಸಿಕ್ಕಿದ್ದರೇ?”

“ಇಲ್ಲ. ನಾನು ಹೋಗುವ ಹೊತ್ತಿಗೆ ಅವರು ಬಂದು ಹೋಗಿದ್ದರು”

“ಏನಾದರೂ ಆಗಲಿ. ನಾನೂ ಬರುತ್ತೇನೆ. ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ಬರೋಣ.”

“ಇವತ್ತು ಸಾಯಂಕಾಲಾನೇ ಹೋಗಿ ಬರೋಣ. ಗೌರಿ ಬರಲಿಲ್ಲವೇ ಅಂತ ಸೀತೂ ಕೇಳಿದಳು.”

“ ಓಹೋ! ಮರೆತಿದ್ದೆ. ಗಿರಿಯಪ್ಪನವರು ಬಂದಿದ್ದರು. ಸಾಯಂಕಾಲ ವೆಂಕಟಾಚಲಯ್ಯನವರ ಮನೆಯವರು ಗೌರಿ ನೋಡುವುದಕ್ಕೆ ಬರುತ್ತಾರಂತೆ.”

“ ಇವತ್ತೇನೇ ?”

“ ಹೌದು ಶುಭಸ್ಯ ಶೀಘ್ರಂ ಎಂದು ಗಿರಿಯಪ್ಪ ಹೇಳಿಹೋದರು. ನೀವು ಸ್ನಾನ ಊಟ ಮಾಡಿ ಸ್ವಲ್ಪ ಪೇಟಿಗೆ ಹೋಗಿ ಬರಬೇಕು. ಹೂವು ಹಣ್ಣು, ನೀಳೇದಲಿ ತರಬೇಕು.”

“ ಇನ್ನೇನಾದರೂ ಸಾಮಾನು ಬೇಕೇನು ?”

“ ಎಲ್ಲಾ ಮನೆಲೇ ಇದೆ ಪಾತಕ್ಕನಿಗೆ ಹೇಳಿ ಕಳಿಸಿದ್ದೀನಿ. ತಿಂಡಿ ತೀರ್ಥ ಅವರು ಮಾಡಿಕೊಡುತ್ತಾರೆ”

“ ಗಿರಿಯಪ್ಪ ಇನ್ನೇನು ಹೇಳಿದರು ?”

“ ಸಂಬಂಧ ಅನುಕೂಲವಾದ ಕಡೆಯದು. ಏನಾದರೂ ಇದನ್ನು ಬಿಡಬಾರದೂಂತ ಹೇಳಿದರು.”

“ ಹಾಗೆಂದರೆ ?”

“ ವರದಕ್ಷಿಣೆ ಕೊಟ್ಟಾದರೂ ಈ ಲಗ್ನ ಸಾಧಿಸಬೇಕೂಂತ ಅವರ ಇಚ್ಛೆ.”

“ ವರದಕ್ಷಿಣೆ ಕೊಡೋದಕ್ಕೆ ಮನಸ್ಸಿದೆ. ಆದರೆ ಅನುಕೂಲ ಎಲ್ಲಿಂದ ತರೋಣ.”

“ ನಮ್ಮ ವಿಷಯವೆಲ್ಲಾ ಗಿರಿಯಪ್ಪನವರಿಗೆ ಗೊತ್ತೇ ಇದೆ.”

“ ಗೊತ್ತಿದ್ದೂ ಅವರೇ ಈ ಮಾತು ಹೇಳಿದರೇ ?”

“ ಹೇಳದೇ ಏನು ಮಾಡುತ್ತಾರೆಯೆಂದ್ರೆ. ಗೌರೀಗೆ ವಯಸ್ಸಾಗುತ್ತಾ ಬಂತು. ಈಗ ಮುತುವರ್ಜಿ ವಹಿಸದಿದ್ದರೆ ನಾಳೆ ಅವಳು ಮನೆಯಲ್ಲಿಯೇ ಕೂತರೆ ಏನು ಮಾಡೋದು ?”

“ ನಮಗೆ ಹೇಗೂ ಗಂಡುಮಕ್ಕಳಿಲ್ಲ. ಗೌರಿಯೇ ಗಂಡುಮಗ ಎಂದು ಭಾವಿಸಿಕೊಳ್ಳುವುದು.”

“ ಈ ಮಾತು ಆಡುವುದಕ್ಕಷ್ಟೇ ಚೆನ್ನ.”

“ ಸರಿ—ವರದಕ್ಷಿಣೆ ಎಷ್ಟು ಕುಕ್ಕಬೇಕಂತೆ ?”

“ ಬಹಳ ಆಗದ ಹಾಗೆ ತಾವು ನೋಡಿಕೊಳ್ಳುವುದಾಗಿ ಹೇಳಿದರು.”

“ ಗೌರಿ ಹಣೆಯಲ್ಲಿ ಏನು ಬರೆದಿದೆಯೋ ದೇವರೇ ಬಲ್ಲ ” ಎಂದು ಸ್ನಾನಕ್ಕೆ ಅಣಿಯಾದರು.

ಸುಬ್ಬರಾಯರ ಗಂಟಲಿನಲ್ಲಿ ಅನ್ನು ಇಳಿಯಲಿಲ್ಲ. ಹೆಂಡತಿ ಬಲವಂತಕ್ಕೆ ಎರಡು ತುತ್ತು ನುಂಗಿ ಎದ್ದರು. ಅರ್ಧಗಂಟಿ ವಿಶ್ರಮಿಸಿಕೊಳ್ಳಲೂ ವೇಳೆಯಿರಲಿಲ್ಲ. ಕೂಡಲೆ ಅಂಗಿ ರುವಾಲು ಧರಿಸಿ ಕೈಯಲ್ಲಿ ಒಂದು ಚೀಲ ಹಿಡಿದು ಪೇಟೆಗೆ ಹೊರಟರು.

ಪಾತಕ್ಕು ಬರುವ ಹೊತ್ತಿಗೆ ಸಜ್ಜೆಗೆ ಬೋಂಡಕ್ಕೆ ಬೇಕಾಗುವ ಸಾಮಾನುಗಳನ್ನೆಲ್ಲಾ ಒದಗಿಸಿ ರಂಗಮ್ಮ ಗೌರಿಗೆ ಹೆಳಲು ಹಾಕಿದರು. ಸುಬ್ಬರಾಯರು ತಂದ ಸಾವಾಣುಗಳನ್ನು ತಟ್ಟೆಯಲ್ಲಿ ಅಣಿಮಾಡಿದರು. ಗೌರಿಯನ್ನು ಕಳುಹಿಸಿ ಪಕ್ಕದ ಮನೆಯಿಂದ ಕೆಲವು ಬೆಳ್ಳಿತಟ್ಟೆ ಬಟ್ಟಲುಗಳನ್ನು ತರಿಸಿ ಬೀಗರ ಸ್ವಾಗತ ವ್ಯವಸ್ಥೆ ಮಾಡಿದರು.

ಸುಬ್ಬರಾಯರು ತಾವೇ ತೊಟ್ಟ ಕಸಗುಡಿಸಿ ನೀರುಹಾಕಿ, ಜಮಖಾನ ಹಾಸಿ, ನಾಲ್ಕು ಊದುಕಡ್ಡಿ ಹಚ್ಚಿಟ್ಟು ಬೀಗರ ದಾರಿ ನೋಡುತ್ತ ನಿಂತರು.

ಗಿರಿಯಸ್ವ ಒಬ್ಬರೇ ಬರುತ್ತಿರುವುದನ್ನು ಕಂಡು ಸುಬ್ಬರಾಯರ ಎದೆ ಧಸಕ್ಕೊಂದಿತು.

“ ಏನು ಶಾನುಭೋಗರೇ ಒಬ್ಬರೇ ಬರುತ್ತಿದ್ದೀರಲ್ಲಾ.”

“ ಹೆದರಬೇಡ ಮಾರಾಯ. ಅವರೂ ಹೊರಡುವುದರಲ್ಲಿದ್ದರು. ಮುಂಚೆ ಬಂದು ತಿಳಿಸುವ ಎಂದು ನಾನು ಬಂದೆ. ವ್ಯವಸ್ಥೆ ಎಲ್ಲಾ ಆಗಿದೆಯೋ ಇಲ್ಲವೋ ? ”

“ ತಕ್ಕಮಟ್ಟಿಗೆ ಆಗಿದೆ. ಏನಪ್ಪಾ—ನನ್ನ ದಡ ಮುಟ್ಟಿಸುತ್ತೀರೋ ಇಲ್ಲವೋ ? ”

“ ಮುಟ್ಟಿಸುವುದಕ್ಕೇ ಅಲ್ಲವೇ ನಾನು ಹೀಗೆ ಅಲೆದಾಡುತ್ತಿರುವುದು.”

“ ನಿಮಗೆ ಶ್ರಮವೇನೋ ಬಹಳ ಆಗಿದೆ ಗಿರಿಯಸ್ವ.”

“ ಕೆಲಸ ಆದರೆ ಶ್ರಮವೆಲ್ಲಾ ಮರೆತುಹೋಗತ್ತೆ.”

“ ವರದಕ್ಷಿಣೆ ಅಂದರೆ ನಾನೇನು ಮಾಡಲಿ ಗಿರಿಯಸ್ವ.”

“ ಆ ವಿಷಯ ನಾನು ನಿಮ್ಮ ಬೀಗಿತ್ತಿ ಸಂಗಡ ಮಾತನಾಡಿದೆ. ಆಕೆ ಪಟ್ಟು ಹಿಡಿದು ಕುಳಿತಿದ್ದಾರೆ. ಹುಡುಗ ಯೋಗ್ಯಾಂತ ಕಾಣುತ್ತೆ. ನೋಡೋಣ. ಆದಷ್ಟು ಕಮ್ಮಿ ಮಾಡಿಸೋಣ.”

“ ಎಷ್ಟು ಕಮ್ಮಿ ಅಂದರೂ ೨-೩ ಸಾವಿರವಾಗಲವೇ ? ”

“ ಆಗಬಹುದು.”

“ ಇನ್ನು ವರೋಪಚಾರ. ಮದುವೆ ಖರ್ಚು. ಮಗಳಿಗೆ ಒಡವೆ ವಸ್ತ್ರ, ಉಡುಗೊರೆ ಇಷ್ಟಕ್ಕೆ ನಾನು ಎಲ್ಲಿಂದ ತರಲಿ ಗಿರಿಯಪ್ಪ.”

“ ಈಗ ವರನನ್ನು ನೋಡಿ. ಸಂಬಂಧ ನಿಮಗೆ ಒಪ್ಪಿಗೆಯಾದರೆ ಹಣ ನಾನು ಎಲ್ಲಿಂದಾದರೂ ಕೊಡಿಸುತ್ತೇನೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನುವ ಹಾಗೆ ಮಾಡಿಕೊಳ್ಳಬೇಡಿ.”

“ ಸಾಲ ನೀವು ಕೊಡಿಸಿದರೆ ತೀರಿಸುವ ಬಗೆ.”

“ ಇರೋದು ಯಾವದಾದರೂ ವ್ಯಾರಿ ತೀರಿಸಬೇಕು.”

“ ಎಸಿದೆ ಗಿರಿಯಪ್ಪ. ಇರೋದು ಒಂದು ಪಿತ್ರಾರ್ಜಿತ ಗವ್ಡೆ. ಅದನ್ನೂ ವ್ಯಾರಿಬಿಟ್ಟರೆ ಮುಂದೆ ನಮ್ಮ ಗತಿ? ಅಕಸ್ಮಾತ್ತಾಗಿ ನಾನು ಕಣ್ಣುಮುಚ್ಚಿಕೊಂಡರೆ ಅವಳು ಭಿಕ್ಷೆ ಹೋಗಬೇಕಾಗುತ್ತದೆ.”

“ ಒಳ್ಳೆಯ ಹೊತ್ತಿನಲ್ಲಿ ಕೆಟ್ಟಯೋಜನೆ ಮಾಡಬೇಡಿ ಸುಬ್ಬ ರಾಯರೇ. ದೇವರ ಮೇಲೆ ಭಾರಹಾಕಿ. ಅವನು ಮಾಡಿಸಿದ ಹಾಗಾಗಲಿ.”

ಗಾಡಿಯ ಸ್ವಲ್ಪವಾಯಿತು. ಬೀಗರ ಪರಿವಾರ ಗಾಡಿಯಿಂದ ಇಳಿದರು. ಗಿರಿಯಪ್ಪನವರು ಉಭಯ ಪರಿಚಯ ಮುಗಿಸಿದ ಮೇಲೆ ಎಲ್ಲರೂ ತೊಟ್ಟಿಯಲ್ಲಿ ಹೋಗಿ ಕುಳಿತರು. ಫಣಿಯಮ್ಮ, ಸುಶೀಲಾ ಇಬ್ಬರನ್ನೂ ರಂಗಮ್ಮ ದೇವರ ಕೋಣೆಗೆ ಕರೆದೊಯ್ದರು.

ಕಾಫಿ ತಿಂಡಿಯ ಹಂಚಿಕೆ ಮುಗಿಯಿತು. ಶ್ರೀನಿವಾಸ ತಾನು ವರ ನೆಂದು ನಾಚಿ, ಕೊಟ್ಟಿದ್ದ ತಿಂಡಿಯ ಬಹುಭಾಗ ತಟ್ಟಿಯಲ್ಲಿಯೇ ಬಿಟ್ಟ. ಆದರೆ ನರಸಿಂಹಮೂರ್ತಿ ತಟ್ಟಿಯನ್ನು ಬಿಟ್ಟದ್ದೇ ಒಂದು ಉಪಕಾರ.

ಒಳಗೆ ಫಣಿಯಮ್ಮ, ಸುಶೀಲಾ ಅವರ ಮುಂದೆ ತಿಂಡಿ ಇಟ್ಟು ರಂಗಮ್ಮ ಉಪಚಾರಕ್ಕಾರಂಭಿಸಿದರು. ಫಣಿಯಮ್ಮ ಮಡಿಯ ನೆವಹಾಡಿ ತಿಂಡಿ ಬೇಡವೆಂದರು. ರಂಗಮ್ಮ

“ಪಾತಕ್ಕು ಎಲ್ಲಾ ಮಡೀಲೆ ಮಾಡಿದ್ದಾರೆಂದ್ರೆ. ಬಾಯಿಗೆ ಹಾಕಿಕೊಳ್ಳಿ.”

“ಇದೇ ಊಟ ಆಯಿತಮ್ಮ.”

“ನಿಮಗೆಷ್ಟುಬೇಕೋ ತೆಗೆದುಕೊಳ್ಳಿ.”

“ಮನೆಯಲ್ಲಿ ಇವತ್ತು ಶಾಮಿಗೆ ಅಡಿಗಿ. ಏನೂ ಬೇಡಮ್ಮ. ನನ್ನ ಬದಲು ಸುಶೀಲಾ ತೆಗೆದುಕೊಳ್ಳುತ್ತಾಳೆ.”

ಅತ್ತಿಯ ಆಜ್ಞೆ ಬಂತೆಂದು ಸುಶೀಲಾ ತಿನ್ನಲಾರಂಭಿಸಿ

“ತೊಗೋಳಿ ಅತ್ತೆ, ಅವರು ಅಷ್ಟೊಂದು ಕೇಳಿಕೊಳ್ಳುತ್ತಾರೆ. ಒಂದು ಸಲ ಬಾಯಿಗೆ ಹಾಕಿಕೊಳ್ಳಿ” ಎಂದಳು.

ಫಣಿಯಮ್ಮ ಸೊಸೆಯ ಕಡೆ ಅವಳನ್ನು ನುಂಗುವಂತೆ ನೋಡಿದರು. ಸುಶೀಲಾ ಇನ್ನು ಉಪಚಾರ ಹೇಳುವುದು ಸರಿಯಲ್ಲ ಎಂದುಕೊಂಡು ಸುಮ್ಮನಾದಳು. ಕೊನೆಗೂ ಫಣಿಯಮ್ಮ ತಿಂಡಿ ಕಾಫಿ ಮುಟ್ಟಿಲಿಲ್ಲ.

ಗಂಡಸರ ಕಡೆ ಫಲಾಹಾರ ಮುಗಿದಿರಲು ಗಿರಿಯಪ್ಪ ತಾಂಬೂಲದ ತಟ್ಟಿಯನ್ನು ವೆಂಕಟಾಚಲಯ್ಯನ ಮುಂದಿಟ್ಟರು. ತಾಂಬೂಲ ಚರ್ವಣ ಮಾಡುತ್ತಾ ಗಿರಿಯಪ್ಪ

“ಸುಬ್ಬರಾಯರೇ, ಸುಮ್ಮನೇಕೆ ಸಾವಕಾಶ. ಗೌರಿಯನ್ನು ಕರೆಯಿರಿ. ಅವಳ ವಾವನವರಿಗೆ ನಮುಸ್ಕಾರವಾಡಲಿ” ಎಂದರು.

ಹೊಸ ಸೀರೆಯುಟ್ಟು, ನಮ ನಾಚುತ್ತಾ ನಿಂತಿದ್ದ ಗೌರಿಯನ್ನು ಸುಬ್ಬರಾಯರು ಕರೆತಂದು ವೆಂಕಟಾಚಲಯ್ಯ, ಗಿರಿಯಪ್ಪನವರಿಗೆ ನಮಸ್ಕಾರ ಮಾಡಿಸಿದರು.

ವೆಂಕಟಾಚಲಯ್ಯ ಗೌರಿಯನ್ನು ಹತ್ತಿರ ಕೂಡಿಸಿಕೊಂಡು

“ಸ್ಕೂಲಿಗೆ ಹೋಗುತ್ತಾ ಇದ್ದೀಯಾ ಅಮ್ಮಯ್ಯ” ಎಂದರು.

ಗೌರಿ ಉತ್ತರ ಕೊಡಲಿಲ್ಲ. ಗಿರಿಯಪ್ಪ ಅವಳಿಗೆ ಧೈರ್ಯಕೊಡುವಂತೆ

“ವಗಾತಾಡು ತಾಯಿ, ನಾಚಿಕೊಳ್ಳಬೇಡ. ಹೇಳು ನೀನು ಯಾವ ಕ್ಲಾಸು.”

“ಫೋರ್ಟಿಯಯರ್.”

“ಸಂಗೀತ ಬರತ್ತೀಯಾ?”

“ ಎನೋ ಅಲ್ಪ ಸ್ವಲ್ಪ ” ಎಂದು ಸುಬ್ಬರಾಯರು ಹೇಳಿದರು.

“ ಒಂದು ಹಾಡು ಹೇಳು ” ಎಂದರು ವೆಂಕಟಾಚಲಯ್ಯ. ಗಿರಿಯಪ್ಪ ನವರು ಒತ್ತಾಯಮಾಡಿದ ಮೇಲೆ ಗೌರಿ ಒಂದು ದೇವರನಾಮ ಹಾಡಿದಳು. ವೆಂಕಟಾಚಲಯ್ಯ ‘ಇನ್ನೊಂದು ಹೇಳು’ ಎಂದರು. ಗೌರಿ ಇನ್ನೊಂದು ದೇವರನಾಮ ಹಾಡಿದಳು.

“ ಇನ್ನು ಒಳಗೆ ಹೋಗಮ್ಮ ”

ಎಂದು ಗಿರಿಯಪ್ಪ ಅಪ್ಪಣೆ ಕೊಟ್ಟಮೇಲೆ ಗೌರಿ ಮತ್ತೆ ವೆಂಕಟಾಚಲಯ್ಯ, ಗಿರಿಯಪ್ಪನವರಿಗೆ ನಮಸ್ಕಾರಮಾಡಿ ಒಳಗೆ ಹೋದಳು.

ಸುಬ್ಬರಾಯರು ಕೈ ಜೋಡಿಸಿ

“ ಇದುವರೆಗೆ ಇದು ನಮ್ಮ ಮಗು. ಇನ್ನು ಮೇಲೆ ನಿಮ್ಮ ಮಗು. ಗೌರಿಯನ್ನು ಮಡಲಿಗೆ ಹಾಕಿಕೊಂಡು ಅನುಗ್ರಹಿಸಬೇಕು ” ಎಂದರು.

“ ಎಲ್ಲಾ ದೈವಚಿತ್ತ ಸುಬ್ಬರಾಯರೇ. ಋಣಾನುಬಂಧ ಇದ್ದರೆ ತಪ್ಪಿಸುವುದಕ್ಕೆ ಯಾರಿಂದ ಸಾಧ್ಯ. ”

“ ಇನ್ನು ಲಗ್ನಕ್ಕೆ ತಾರೀಖು ಹುಡುಕಬಹುದಷ್ಟೇ ? ”

ಎಂದರು ಗಿರಿಯಪ್ಪ. ವೆಂಕಟಾಚಲಯ್ಯ ಮೆಲ್ಲನೆ ಗಡ್ಡ ಕಿತ್ತು ಕೊಳ್ಳುತ್ತಾ,

“ ಅವಳನ್ನು ಒಂದು ಮಾತು ಕೇಳಿ ನಿಶ್ಚಯಿಸಬೇಕು. ”

“ ಅವಶ್ಯಕವಾಗಿ ”

ಎಂದು ಗಿರಿಯಪ್ಪ ಕೂತಲ್ಲಿಂದಲೇ

“ ಅಮ್ಮಾ ಫಣಿಯಮ್ಮನವರೇ. ಸ್ವಲ್ಪ ಹೀಗೆ ಬನ್ನಿ ”

ಎಂದು ಕೂಗಿದರು. ಫಣಿಯಮ್ಮ ಬಂದು ತೊಟ್ಟಿಯಬಾಗಿಲು ಬಳಿ ನಿಂತರು.

“ ಸೊಸೆಯನ್ನು ನೋಡಿದಿರಾ ? ”

“ ನೋಡಿದೆ. ”

“ ಏನು ನಿಶ್ಚಯಿಸಿದಿರಿ ಎಂದು ಯಜಮಾನರು ಕೇಳುತ್ತಾರೆ. ”

“ ನಮ್ಮದೇನಪ್ಪಾ. ಅವರು ಹೇಗೆ ಹೇಳಿದರೆ ಹಾಗೆ. ”

“ ಹಾಗೆಂದರೆ ಆಗತ್ತೀಮ್ಮ, ನಾಳೆ ಸೊಸೆ ಕಷ್ಟ ಸುಖ ನಿಮಗೆ ತಾನೆ ಸೇರಿವ್ವು. ”

“ ಸೀನೂ ಈಗಲೇ ಮದುವೆ ಬೇಡಾಂತಿದ್ದ ವಿಷಯ ನಿಮಗೆ ತಿಳಿಸಿದ್ದೆ ವಲ್ಲಾ ಗಿರಿಯಪ್ಪನೋರೇ. ”

“ ಅದಿರಲಿ. ಮದುವೆಯಾಗೋ ತನಕ ಹುಡುಗರೆಲ್ಲಾ ಹಾಗೆ ಹೇಳುತ್ತಿರುವುದು ವಾಡಿಕೆ. ನಿಮ್ಮ ಅಭಿಪ್ರಾಯವೇನು ? ”

“ ಏನೂ ಇಲ್ಲ. ಸೀನೂ ಲಾ ಪ್ಯಾಸುವಾಡಿ ಬಂದಮೇಲೆ ಮದುವೆ ಯೋಚನೆ ಇಟ್ಟುಕೊಂಡಿದ್ದೆವು. ”

“ ಮದುವೆಯಾದ ಕೂಡಲೆ ಓದುವುದನ್ನು ಬಿಡು ಎಂದು ಯಾರೂ ಹೇಳುವುದಿಲ್ಲ. ಅವನು ಮಹಾರಾಯನ ಹಾಗೆ ಲಾ ಪರೀಕ್ಷೆಗೆ ಓದಲಿ. ”

“ ಓದಿಸುವವರು ಒಬ್ಬರಾಗಬೇಕಲ್ಲಾ. ”

ಎಂದು ಘಣಿಯಮ್ಮ ಚರ್ಚೆಯ ಮುಖ್ಯ ವಿಷಯವನ್ನೆತ್ತಿದರು. ಗಿರಿಯಪ್ಪ ಮಾತುಕತೆ ಬಹಳ ಸೂಕ್ಷ್ಮವಾದುದನ್ನು ಕಂಡು

“ ಇರೋ ವಿಷಯ ಸ್ಪಷ್ಟವಾಗಿ ಹೇಳಿಬಿಡಲೇ ವೆಂಕಟಾಚಲಯ್ಯನೋರೇ; ಸುಮ್ಮನೆ ಆಮೇಲೆ ಮುಜುಗರಬೇಡ. ”

“ ಹೇಳಿ ಗಿರಿಯಪ್ಪ. ”

“ ನೋಡಿ ಸುಬ್ಬರಾಯರೇ. ಸೀನೂ ಲಾ ಪರೀಕ್ಷೆಗೆ ಹೋಗಲೇ ಬೇಕೂಂತ ಹಟ ಹಿಡಿದಿದ್ದಾನೆ. ವೆಂಕಟಾಚಲಯ್ಯನವರು ಬೇಡವೆನ್ನುತ್ತಿದ್ದಾರೆ. ಅವನನ್ನು ಮುಂದಕ್ಕೆ ಓದಿಸುವ ಭಾರ ಹೆಣ್ಣು ಕೊಡುವ ಮಾವನಿಗೆ ಸೇರಿದ್ದೂಂತ ವೆಂಕಟಾಚಲಯ್ಯ ನಿರ್ಧರಿಸಿದ್ದಾರೆ. ನೀವು ಆ ಜ್ಞವಾಬ್ದಾರಿ ಹೊರಲು ಸಾಧ್ಯವೇ ? ”

ಈ ಪ್ರಶ್ನೆಗೆ ಏನು ಉತ್ತರ ಕೊಡಬೇಕೆಂದು ಸುಬ್ಬರಾಯರಿಗೆ ಗೊತ್ತಾಗಲಿಲ್ಲ. ಶೂನ್ಯದೃಷ್ಟಿಯಿಂದ ಮನೆಯ ಸೂರನ್ನು ನೋಡತೊಡಗಿದರು. ವೆಂಕಟಾಚಲಯ್ಯ

“ ನಿಧಾನವಾಗಿ ಅವರು ಯೋಚನೆಮಾಡಿ ತಿಳಿಸಲಿ ಗಿರಿಯಪ್ಪನವರೇ, ಈಗಲೇ ಏನು ಅವಸರ. ”

ಎಂದು ಸಮಸ್ಯೆಯನ್ನು ಪರಿಹಾರಮಾಡಿ ಹೊರಡಲು ಸಿದ್ಧರಾದರು.

೭

ಗಿರಿಯಪ್ಪನವರ ಸಂಧಾನ ಮುರಿಮಬೀಳುವ ಪರಿಸ್ಥಿತಿಯೊಂದಿಗಿತ್ತು. ವರದಕ್ಷಿಣೆ ತೆಗೆದುಕೊಳ್ಳದೆ ಲಗ್ನಕ್ಕೆ ಒಪ್ಪಿಗೆಕೊಟ್ಟರೆ ತಮ್ಮ ಹಾಗೂ ವಂಶದ ಗೌರವಕ್ಕೇ ಧಕ್ಕೇ ಬರುತ್ತದೆಂದು ಫಣಿಯಮ್ಮ ಹಟ ಹಿಡಿದಿದ್ದರು. ನರಸಿಂಹಮೂರ್ತಿ ತನ್ನ ಲಗ್ನದಲ್ಲಿಯೂ ವರದಕ್ಷಿಣೆ ಮುಟ್ಟಿದ್ದುದರಿಂದ ತಮ್ಮನ ಮದುವೆ ಹಾಗೇ ಆಗುವುದಕ್ಕೆ ಕಟುವಿರೋಧಿಯಾಗಿದ್ದ.

ಸೀನೂ ಮದುವೆಯಲ್ಲಿ ವರದಕ್ಷಿಣೆ ಬಂದೇ ತೀರಬೇಕೆಂದು ನರಸಿಂಹಮೂರ್ತಿ ಹಟ ಹಿಡಿಯುವುದಕ್ಕೆ ಇನ್ನೂ ಒಂದು ಕಾರಣವಿತ್ತು. ನರಸಿಂಹಮೂರ್ತಿಗೆ ಬಂದ ವರದಕ್ಷಿಣೆ ಹಣದ ಸ್ವಲ್ಪಭಾಗ ಸೀನೂ ವಿಸ್ವಾಭ್ಯಾಸಕ್ಕೆ ಖರ್ಚಾಗುತ್ತಿತ್ತು. ಈಗ ಸೀನೂ ವರದಕ್ಷಿಣೆ ತೆಗೆದುಕೊಂಡು ಆ ಹಣ ತುಂಬಿಕೊಡಲಿ ಎಂದು ಅವನ ವಾದ.

ವರದಕ್ಷಿಣೆಯ ಗೋಜಿಲ್ಲದಂತೆ ಈ ಲಗ್ನ ಕೂಡಿಸಬೇಕೆಂದು ಗಿರಿಯಪ್ಪನು ಮಾಡಿದ ಪ್ರಯತ್ನ ನಿಫರ್ಲಕವಾಯಿತು. ಮೂರುಸಾವಿರ ರೂಪಾಯಿಗೆ ಚಿಕ್ಕಾಸು ಕಡಿಮೆಯಾದರೂ ತನುಗೆ ಈ ಸಂಬಂಧವೇ ಬೇಕಿಲ್ಲವೆಂದು ವೆಂಕಟಾಚಲಯ್ಯ, ಫಣಿಯಮ್ಮ, ನರಸಿಂಹಮೂರ್ತಿ ತಮ್ಮ ಕೊನೆಯ ನಿರ್ಧಾರ ತಿಳಿಸಿಬಿಟ್ಟರು.

ಗಿರಿಯಪ್ಪ ತಂದ ಸುದ್ದಿ ಕೇಳಿ ಸುಬ್ಬರಾಯರು ಭೂಮಿಗಳಿದ್ದ ಹೋದರು. ಈ ಸಂಬಂಧ ತಮ್ಮ ಯೋಗ್ಯತೆ ಮೀರಿದುದೆಂದು ಅವರು ನಿರ್ಧರಿಸಿದರು. ಒಂದು ದಿನ ರಂಗಮ್ಮ ಗಿರಿಯಪ್ಪನವರ ಹತ್ತಿರ ಮಾತು ತೆಗೆದು ಕೇಳಿದರು.

“ನಮ್ಮ ಗದ್ದೆಗೆ ಎಷ್ಟು ಕೊಡಿಸುತ್ತೀರಾ ಗಿರಿಯಪ್ಪನವರೇ?”

“ಈಗಿನ ಧಾರಣೆಯಲ್ಲಿ ೩-೩|| ಸಾವಿರ ಧಾರಾಳವಾಗಿ ಬರುತ್ತದೆಮ್ಮ.”

“ವ್ಯಾಪಾರ ಕುದುರಿಸಿಬಿಡಿ.”

“ನಿಮ್ಮ ಯಜಮಾನರು ಅದಕ್ಕೆ ಬಡಪೆಟ್ಟಿಗೆ ಒಪ್ಪುವ ಹಾಗಿಲ್ಲವಲ್ಲಮ್ಮ.”

“ ಅವರನ್ನು ಒಪ್ಪಿಸುವ ಭಾರ ನನಗೆ ಬಿಡಿ.”

“ ಇರುವುದೊಂದು ಚೂರು ಭೂಮಿ. ಅದನ್ನೂ ಕೊಟ್ಟುಬಿಟ್ಟರೆ ಮುಂದೆ.....”

“ ಗೌರಿ ಜಿನ್ನಾಗಿದ್ದರೆ ನಮ್ಮ ಪಾಡು ಹೇಗೋ ಕಳೆದುಕೋಗತ್ತಿ ಶಾಸುಭೋಗರೇ—ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ? ”

“ ನೀವು ಇನ್ನೂ ಒಂದು ಸಲ ಯೋಚನೆಮಾಡಿ ತಾಯೀ.”

“ ಬೇಕಾದಷ್ಟು ಯೋಚನೆಮಾಡಿದ್ದೀನಿ ಶಾಸುಭೋಗರೇ. ಗೌರಿಗೆ ವಯಸ್ಸಾಗುತ್ತಿದೆ. ಹೆಣ್ಣು ಮಕ್ಕಳು ವಯಸ್ಸಿಗೆ ಬಂದಮೇಲೆ ಹೇಗೆ ಬೆಳೆಯುತ್ತಾರೆ ನಿಮಗೆ ಗೊತ್ತೇ ಇದೆ. ನೀವು ದಯವಿಟ್ಟು ಬೀಗರನ್ನೂ ಸ್ವಿಸಿ, ಈ ಗದ್ದೆ ಖರೀದಿ ಮಾಡಿಸಿಬಿಡಿ. ನಿಸ್ಸ್ಮ ಅಶೀರ್ವಾದದಿಂದ ಈ ಶ್ರಾವಣ ಮಾಸದಲ್ಲಿ ಮದುವೆ ಮುಗಿದುಹೋಗಲಿ.”

“ ನಿಮ್ಮ ಇಷ್ಟ.”

ಎಂದು ಹೇಳಿಹೋದರು. ಸುಬ್ಬರಾಯರು ಮನೆಗೆ ಬರುತ್ತಲೂ ರಂಗಮ್ಮ ತಮ್ಮ ನಿರ್ಧಾರವನ್ನು ತಿಳಿಸಿದರು. ಅವರು ಸ್ವಲ್ಪಹೊತ್ತು ಯೋಚಿಸಿ

“ ನಿನ್ನ ಇಷ್ಟ ” ಎಂದರು.

ಗೌರಿ ಮದುವೆ ನಿಶ್ಚಯಿಸಿದ ವೇಳೆ ಒಳ್ಳೆಯದಾಗಿತ್ತು. ಅವಳ ಪುಣ್ಯ ದಿಂದ ಸೀತಮ್ಮ ಆಸ್ಪತ್ರೆ ಬಿಟ್ಟು ಮನೆಗೆ ಬಂದಿದ್ದಳು. ಜ್ವರ ನಿಂತಿತ್ತು. ಆದರೆ ನಿಶ್ಯಕ್ತಿ ಮೊದಲಿನಂತೆಯೇ. ಹೇಗಾದರೂ ಮಾಡಿ ಲಗ್ನಕ್ಕೆ ಮಗಳನ್ನೂ ಅವಳ ಮಾವನ ಮನೆಯವರನ್ನೂ ಬರಮಾಡಿಕೊಳ್ಳಬೇಕೆಂಬ ಸುಬ್ಬರಾಯರ ಪ್ರಯತ್ನ ಫಲಿಸಲಿಲ್ಲ. ಗೌರಿ ಗಂಡನಿಗೆ ಮೂರುಸಾವಿರ ವರದಕ್ಷಿಣೆ ಕೊಡಲು ಸುಬ್ಬರಾಯರು ಒಪ್ಪಿದಾರೆಂದು ತಿಳಿದಮೇಲಂತೂ ನಾಗಪ್ಪ, ಕೇಶವಯ್ಯ ಕೆಂಡಕೆಂಡವಾದರು. ಕೇಶವಯ್ಯ ಹೆಂಡತಿಯು ಮುಂದೆ ಹಾರಾಡಿದ. ಅವಳ ಅಪ್ಪ ಅಮ್ಮನನ್ನು ಮನಸ್ಸೇ ನಿಂದಿಸಿದ. ಸೀತಮ್ಮ ಎಲ್ಲವನ್ನೂ ಕೇಳಿದಳು, ಸಹಿಸಿದಳು, ಮುಖಮುಚ್ಚಿಕೊಂಡು ಕಣ್ಣೀರಿಟ್ಟಳು. ಅವಳಿಗೆ ಬಾಳು ದೊಡ್ಡ ಹೊರೆಯಾಗಿತ್ತು. ಯನು ಅವಳ ಆರಾಧ್ಯಮೂರ್ತಿಯಾಗಿದ್ದ. ಆದರೆ ಅವನಿಗನ್ನೂ ಕರುಣೆ ಹುಟ್ಟಿರಲಿಲ್ಲ.

ಹಿರಿಯ ಮಗಳು ಲಗ್ನಕ್ಕೆ ಬರುವುದು ಸಾಧ್ಯವಿಲ್ಲವೆಂದು ತಿಳಿದ ಮೇಲೆ ರಂಗಮ್ಮ ಮನಸ್ಸನ್ನು ಕಲ್ಲುಮಾಡಿಕೊಂಡರು. ಜಗತ್ತಿನ ಕಠೋರ ವೃತ್ತಿಯನ್ನು ಕಂಡು ಸಹಜ ಕೋಮಲವಾದ ಅವರ ಹೃದಯ ತಪ್ಪ ಜ್ವಾಲಾ ಮುಖಿಯಾಗಿತ್ತು. ಅದನ್ನು ದಮನಿಸುವುದರಲ್ಲಿ ಅವರ ಸರ್ವಶಕ್ತಿ ವಿನಿಯೋಗವಾಗಿ ಹೋಗಿತ್ತು.

೮

ಮದುವೆ ವ್ಯವಸ್ಥೆಯೆಲ್ಲಾ ಗಿರಿಯಪ್ಪನವರಿಗೇ ಗಂಟು ಬಿತ್ತು. ಇಬ್ಬರ ಕಡೆಗೂ ಅವರು ಬೇಕಾಗಿವ್ವವರೆಂದು ಎಲ್ಲರೂ ಅವರನ್ನು ಕಾಡುವವರೇ ಆದರು. ಎಷ್ಟೋ ಪ್ರಸಂಗಗಳಲ್ಲಿ ಗಿರಿಯಪ್ಪ ಸಹನೆ ಕಳೆದುಕೊಂಡು ಹೇಳದೆ ಕೇಳದೆ ಕಂಬಿ ಕೇಳಬೇಕಾಗುತ್ತಿತ್ತು. ಆದರೆ ಲೋಕ ಕಂಡ ಮನುಷ್ಯ ಹಿಡಿದ ಕೆಲಸ ಸಾಧಿಸದೆ ಬಿಟ್ಟರೆ ನಾಳೆ ನೋಡಿದವರು ತನ್ನನ್ನು 'ಮುಠಾಳ' ಅಂದಾರಲ್ಲ ಎನ್ನುವ ಭಯ.

ಬೀಗರನ್ನೆದುರುಗೊಂಡು ವರಪೂಜೆಗೆ ಕರೆದು ತಂದ ಸಂಜೆ ಒಂದು ಸಣ್ಣ ಪ್ರಸಂಗ ನಡೆಯಿತು. ಮೆರವಣಿಗೆಗೆ ಸುಬ್ಬರಾಯರು ಯಾರದೋ ಕಾಲು ಕಟ್ಟಿ ಒಂದು ವಿಕೋರಿಯಾ ತಂದಿದ್ದರು. ಮೋಟಾರು ಬಂದ ಹೊರತೂ ತಾವು ಹೊರಡುವುದಿಲ್ಲವೆಂದು ಬೀಗರು ಹಟ ಹಿಡಿದರು. ಸುಬ್ಬರಾಯರು ಬೀಗರ ಕಾಲಿಗೆ ಬಿದ್ದು ತಮ್ಮ ತಪ್ಪನ್ನೊಪ್ಪಿಕೊಂಡು 'ನಾಗವಲ್ಲಿ' ಮೆರವಣಿಗೆಯ ದಿನ ಖಂಡಿತ ಕಾರು ತರುತ್ತೇನೆ ಎಂದು ಆಶ್ವಾಸನ ಕೊಟ್ಟ ಮೇಲೆ ಕೆಲಸ ಸುಗಮವಾಯಿತು.

ಹೆಣ್ಣು ಪಾಳ್ಯದಲ್ಲಿ ಆಗಿಂದಾಗ್ಗೆ ಸಣ್ಣ ಪುಟ್ಟ ವಿಷಯಗಳಲ್ಲಿ ಗೊಂದಲ ವೇಳುತ್ತಿತ್ತು. ರಂಗಮ್ಮ ತಮ್ಮ ಬುದ್ಧಿಯನ್ನೆಲ್ಲಾ ವ್ಯಯ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಿದ್ದರು. ಯಾವ ಕಾರಣಕ್ಕೂ ಬೀಗರ ಮನೆಯವರು ಅಸಮಾಧಾನಗೊಳ್ಳಬಾರದೆಂದು ರಂಗಮ್ಮ ಸರ್ವಸಾಹಸ ಮಾಡುತ್ತಿದ್ದರು. ಬೀಗರ ಮನೆಯವರು ಯಾರು ಎಷ್ಟೇ ಹೊತ್ತಿನಲ್ಲಿ ಬಂದರೂ ಒಂದು ಕಪ್ ಕಾಫಿ ಹಿಡಿದು ನಿಂತಿರಬೇಕೆಂದು ಸುಬ್ಬರಾಯರು ತಮ್ಮ ಜನಕ್ಕೆ ತಿಳಿಸಿದ್ದರು. ಬೀಗರು ಮದುವೆಯ ಬಗ್ಗೆ ಮುಂದೆ ಏನು ಆಕ್ಷೇಪಣೆ

ಯೆತ್ತಿದರೂ ' ಸುಬ್ಬರಾಯ, ಒಂದು ಕಪ್ ಕಾಫಿ ಕೊಡಲಿಲ್ಲ ' ಎನ್ನುವ ಅಸಖ್ಯಾತಿ ಬೇಡ ಎಂದು ಅವರ ಹಟ.

ಲಗ್ನದ ದಿವಸ ' ಮಾಂಗಲ್ಯಧಾರಣ ' ಕ್ಕೆ ಮುಂಚೆ ಆಗಬೇಕಾದ ಶಾಸ್ತ್ರಗಳೆಲ್ಲಾ ವಿಧ್ಯುಕ್ತವಾಗಿ ನಡೆಯುತ್ತಿದ್ದುವು. ಪುರೋಹಿತರು ಆಜ್ಞಾ ಪಿಸಿದರು.

“ ಇನ್ನು ಹೆಣ್ಣನ್ನು ಬರಮಾಡಿ ”

ಹೆಣ್ಣು ಗೌರಿಪೂಜೆಗೆ ಕುಳಿತಿತ್ತು. ಸೋದರನವನ ಹೆಣ್ಣನ್ನು ಕರೆದುಕೊಂಡು ಬರಬೇಕಾದುದು ಸದ್ಧತಿ. ಆದರೆ ಹೆಣ್ಣಿಗೆ ಸೋದರನವನ ನಿರಲಿಲ್ಲ. ಸುಬ್ಬರಾಯರ ಸಮಾಸದ ಬಂಧುಗಳೊಬ್ಬರು ಹೆಣ್ಣನ್ನು ಕರೆ ತರಲು ಹೊರಟರು.

ಹಸೆಯ ಮೇಲೆ ಕುಳಿತಿದ್ದ ವೆಂಕಟಾಚಲಯ್ಯ ಮೆಲ್ಲನೆ ಗಿರಿಯಪ್ಪನನ್ನು ಕರೆದು ಪಿಸಪಿಸ ಮಾಡನಾಡಿದರು. ಅವರ ಮಾತು ಕೇಳಿ ಗಿರಿಯಪ್ಪ ಸಂತೋಷಪಟ್ಟ ಹಾಗೆ ಕಾಣಲಿಲ್ಲ. ಅವರ ಮುಖ ಗಂಟಿಕ್ಕಿತು. ಪುರೋಹಿತರನ್ನು ನೋಡಿ

“ ಸ್ವಲ್ಪ ತಡೀರಿ ಉಪಾದ್ಯೆ.”

“ ಲಗ್ನಕ್ಕೆ ವೇಳೆ ವಿಾರಿ ಹೋಗುತ್ತದಲ್ಲಾ ಸ್ವಾಮಿ.”

“ ಏನೂ ಇಲ್ಲ—ಸ್ವಲ್ಪ ತಡೀರಿ ” ಎಂದು ಹೇಳಿ ಸುಬ್ಬರಾಯರು, ವೆಂಕಟಾಚಲಯ್ಯ ಇಬ್ಬರನ್ನೂ ಕರೆದುಕೊಂಡು ಒಂದು ರೂಮು ಸೇರಿ ಬಾಗಿಲು ಹಾಕಿದರು.

“ ಏಕೆ ಗಿರಿಯಪ್ಪ—ಏನು ಆಗಬೇಕಾಗಿತ್ತು ? ”

“ ನಿಮ್ಮ ಬೀಗರನ್ನೇ ಕೇಳಿ ಸುಬ್ಬರಾಯರೇ.”

“ ನನ್ನ ಕೇಳುವುದೇನು—ನೀವೇ ಹೇಳಿಬಿಡಿ ಗಿರಿಯಪ್ಪ ” ಎಂದು ವೆಂಕಟಾಚಲಯ್ಯ ಹೇಳಿದರು.

“ ಏನೂ ಅಂದರೆ—ವರದಕ್ಷಿಣೆ ಹಣ ಕೈಗೆ ಬಂದ ಹೊರತೂ ಮುಂದಿನ ಕಲಾಸ ಸಾಧ್ಯವಿಲ್ಲ ಎಂದು ವೆಂಕಟಾಚಲಯ್ಯನವರು ತಿಳಿಸುತ್ತಾರೆ.”

“ ಹಣಕ್ಕೆ ಮೋಸವೆಲ್ಲಿಂದ ಬಂತು ಸ್ವಾಮಿ. ಮಾಡಾಡಿದ್ವಾಯಿತು.

ಅದರಂತೆ ಕೊಡಬೇಕಾದುದು ನಮ್ಮ ಕರ್ತವ್ಯ. ನಮ್ಮ ಮೇಲೆ ಅಷ್ಟು ಅಪನಂಬಿಕೆಯೇ ? ”

“ ಅಪನಂಬಿಕೆ ಪ್ರಶ್ನೆಯಲ್ಲ ಸುಬ್ಬರಾಯರೇ. ವ್ಯವಹಾರ ಯಾವಾಗಲೂ ಖಚಿತವಾಗಿರಬೇಕು. ಧಾರೆ ಮೊದಲಿರುವ ಉತ್ಸಾಹ ಕೆಲವರಿಗೆ ಧಾರೆಯಾದ ನಂತರ ಇರುವುದಿಲ್ಲ.”

“ ನನ್ನ ಹಾಗೆ ಭಾವಿಸಬೇಡಿ—ನಿಮ್ಮ ದಮ್ಮಯ್ಯ—ಲಗ್ನಕ್ಕೆ ಹೊತ್ತು ಮಾರುತ್ತಿದೆ. ನಿಮ್ಮ ಹಣ ತಂದು ನಿಮ್ಮ ಮನೆ ಬಾಗಿಲಿಗೆ ಒಪ್ಪಿಸುತ್ತೇನೆ” ಎಂದು ಸುಬ್ಬರಾಯರು ಅಂಗಲಾಚಿದರು. ವೆಂಕಟಾಚಲಯ್ಯ ಕುಳಿತ ಜಾಗದಿಂದ ಜಪ್ಪಯ್ಯ ಎನ್ನಲಿಲ್ಲ.

“ ಏನು ಮಾಡೂಂತೀರಿ ಗಿರಿಯಸ್ವನವರೇ ? ”

ಇಷ್ಟು ಹೊತ್ತಿಗೆ ಸುಬ್ಬರಾಯರ ಸ್ಫೂರ್ಯ ಮುಗಿದು ಕಣ್ಣಲ್ಲಿ ನೀರು ಬರಲಾರಂಭವಾಗಿತ್ತು.

“ ಸುಬ್ಬರಾಯರೇ ಕಣ್ಣಲ್ಲೇಕೆ ನೀರು ಹಾಕುತ್ತೀರಿ. ನಾನು ಬೇಕಾದರೆ ಪ್ರಾಮಿಸರಿ ಬರೆದುಕೊಡುತ್ತೇನೆ.”

“ ಅದು ಹೇಗಾಗುತ್ತೆ ಗಿರಿಯಸ್ವ ” ಎಂದು ವೆಂಕಟಾಚಲಯ್ಯ ಅಡ್ಡ ಮಾತಾಡಿದರು. ಕ್ಷಣಕಾಲ ಯಾರಿಗೂ ಏನು ಮಾಡಬೇಕೆಂದು ಬುದ್ಧಿಗೆ ತೋಚಲಿಲ್ಲ. ಗಿರಿಯಸ್ವ ಒಂದು ಚಿಟಿಕೆ ನೆಶ್ಯ ಮೂಗಿಗೇರಿಸಿ

“ ನನಗೆ ಹತ್ತು ನಿಮಿಷ ಅವಕಾಶ ಕೊಡಿ ಬಂದುಬಿಡುತ್ತೇನೆ ”

ಎಂದು ಹೇಳಿ ಅಲ್ಲಿಂದ ಹಾರಿದರು. ಸುಬ್ಬರಾಯರು ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟರು. ಕಲ್ಯಾಣ ಮಂಟಪದಲ್ಲಿ ಗುಜಗುಜ ಆರಂಭವಾಯಿತು. ಪುರೋಹಿತರು ಇನ್ನು ಅವಸರ ಏಡಿಸಿದರೆ ಸುಖವಿಲ್ಲವೆಂದು ಸಪ್ತಮೋರೆ ಹಾಕಿಕೊಂಡು ನಿಂತುಬಿಟ್ಟರು. ಒಂದೇ ಗಳಿಗೆಯಲ್ಲಿ ನಗು ನಗುತ್ತಿದ್ದ ಕಲ್ಯಾಣಮಂಟಪ ದುಃಖದ ತೆರೆಯನ್ನು ಧರಿಸಿತು.

ಸುಬ್ಬರಾಯರು ಯೋಚನೆಗೊಳಗಾದರು. ಸಭಾ ಮಂಟಪದಲ್ಲಾಗಿದ್ದ ಅಭಾಸ ಹೊರಬಿದ್ದರೆ ತಮ್ಮ ಗೌರವ ಎಳ್ಳಷ್ಟು ಉಳಿಯುವುದಿಲ್ಲವೆಂದು ಅವರು ನಂಬಿದರು. ಗಿರಿಯಸ್ವ ಎಷ್ಟು ಹೊತ್ತಿಗೆ ಬರುತ್ತಾರೆಯೋ—ಅವರು ಹೋದ ಕೆಲಸ ಆಗುತ್ತದೆಯೋ ಇಲ್ಲವೋ ಎಂಬ ಆತಂಕ ಬೇರೆ. ನಿಮಿಷ

ಉರುಳಿದಂತೆ ಸುಬ್ಬರಾಯರಿಗೆ ಮುಸ್ಸುಡರುತ್ತಿತ್ತು. ಗಿರಿಯಪ್ಪನನ್ನು ನಿರೀಕ್ಷಿಸಿಕೊಂಡು ರಸ್ತೆಯಲ್ಲಿ ನಿಂತರು.

ಗಿರಿಯಪ್ಪ ಒಂದು ಜಟಕಾದಲ್ಲಿ ಕುಳಿತು ಅದನ್ನು ನಾಗಾಲೋಟದಲ್ಲಿ ಬಿಡಿಸಿಕೊಂಡು ಬರುತ್ತಿದ್ದುದನ್ನು ಕಂಡು ಹೋದ ಜೀವ ಬಂದಂತಾಯಿತು. ಆದರೂ ಅನುವಾನ, ಅವರು ವಿಫಲರಾಗಿ ಬಂದರೇನು ಗತಿ ?

ಏನೂ ಗತಿಯಿಲ್ಲ. ಮದುವೆ ಏನಾದರೂ ನಿಂತುಹೋದರೆ ಹೆಂಡತಿ, ಮಗಳನ್ನು ಕಟ್ಟಿಕೊಂಡು, ಕೆರೆ ಹಾರಿಕೊಳ್ಳುವುದೆಂದು ಸುಬ್ಬರಾಯರು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡರು.

ಗಿರಿಯಪ್ಪ ಗಾಡಿಯಿಂದ ಧುಮುಕಿ “ ಗೆದ್ದಿರಿ ಸುಬ್ಬರಾಯರೇ, ನಿಮ್ಮ ಅದೃಷ್ಟ ಒಳ್ಳೆಯದು ”

ಎಂದು ಹೇಳಿದಾಗಲೇ ಸುಬ್ಬರಾಯರು ಸಿರಾತಂಕವಾಗಿ ಉಸಿರಾಡಿದುದು.

ತಾವು ತಂದಿದ್ದ ೩೦೦೦ ರೂಗಳ ‘ ಮೈಸೂರು ಬ್ಯಾಂಕ್ ’ ಚೆಕ್‌ನ್ನು ವೆಂಕಟಾಚಲಯ್ಯನ ಕೈಗಿತ್ತು.

“ ಇದು ನಡೆಯುತ್ತದೆ ತಾನೆ ವೆಂಕಟಾಚಲಯ್ಯ. ಎಲ್ಲಾ ನೋಟುಗಳೇ ಬೇಕಾಗಿದ್ದವೋ ? ”

“ ಏನಾದರೆ ಏನು ?—ಚಿಕ್ಕು ಯಾರದು ? ”

“ ನಮ್ಮ ಲಾಯರು ಶ್ರೀನಿವಾಸರಾಯರದು. ಅವರು ಸುಳ್ಳು ಚಿಕ್ಕು ಕೊಡುವವರಲ್ಲ.”

“ ತುಂಬ ದೊಡ್ಡ ಲಾಯರು—ದೊಡ್ಡ ಮನುಷ್ಯ.”

“ ಇನ್ನಾದರೂ ಹಸೆಯ ಮೇಲೆ ದಯಮಾಡಿಸುತ್ತೀರಾ ? ”

“ ಆಗಬಹುದು.”

ಎಂದು ವೆಂಕಟಾಚಲಯ್ಯ ಎದ್ದರು. ಗಿರಿಯಪ್ಪನಿಗೆ ಅವರನ್ನು ನುಂಗಿ ಬಿಡುವಷ್ಟು ಕೋಪ. ಆದರೆ ತಮ್ಮ ಕೋಪ ಬಡ ಸುಬ್ಬರಾಯರಿಗೆ ವಕ್ರವಾಗಬಾರದೆಂದು ಸಹಿಸಿಕೊಂಡರು.

ಮುಂದಿನ ಕೆಲಸಕಾರ್ಯಗಳು ಸಾಂಗವಾಗಿ ನಡೆದವು. ಲಗ್ನದ ಮುಹೂರ್ತ ಮೀರಿತೆಂದು ಪುರೋಹಿತರು ಚಡಪಡಿಸಿದರು. ಅವರ ಕೈಗೆ

ಇನ್ನೆರಡು ರೂಪಾಯಿ ದಕ್ಷಿಣೆಯಿಟ್ಟು “ ಆ ಸುದ್ದಿ ತೆಗೆಯಬೇಡಿ ” ಎಂದು ಗಿರಿಯಪ್ಪ ಎಚ್ಚರಿಕೆ ಕೊಟ್ಟರು.

ಐದು ದಿವಸ ಸಾಂಗವಾಗಿ ಮದುವೆ ನಡೆಯಿತು. ಯಾವುದೂ ಕಡಿದು ಯಾಗುವುದಕ್ಕೂ ವೆಂಕಟಾಚಲಯ್ಯ ಅವಕಾಶ ಕೊಡಲಿಲ್ಲ. ನಾಗವಲ್ಲಿ ಮೆರವಣಿಗೆ ಬೀಗರ ಇಚ್ಛೆಯಂತೆ ಮೋಟಾರುಕಾರಿನಲ್ಲೇ ಆಯಿತು.

ಮೆರವಣಿಗೆ ಹೊರಡುವ ಮುನ್ನ ಹೊಸ ಸೂಟು ಹಾಕಿಕೊಂಡು ಸುಸಜ್ಜಿತನಾಗುತ್ತಿದ್ದ ಮಗನನ್ನು ಫಣಿಯಮ್ಮ ನೋಡಿದರು.

“ ಮನ್ಮಥ ಇದ್ದ ಹಾಗಿದ್ದೇ ನೀನೂ. ನಿನ್ನ ಕೈಹಿಡಿಯುವುದಕ್ಕೆ ಗೌರಿ ಪುಣ್ಯ ಮಾಡಿದ್ದಳು.”

“ ಗಡಿಯಾರ ಎಲ್ಲಿ ಸೀನೂ.”

“ ಯಾವ ಗಡಿಯಾರಾಮ್ಯಾ.”

“ ಇದೇನೋ ಹೀಗೆ ಕೇಳುತ್ತೀ. ಸೂಟಿನ ಜತೆ ಗಡಿಯಾರ, ಚೈನು ಕೊಡಬೇಕೆಂದು ನಾವು ಹೇಳಿರಲಿಲ್ಲವೇ ? ”

“ ಹೌದಮ್ಮ. ನಾನೂ ಮರೆತುಬಿಟ್ಟಿದ್ದೆ.”

ಫಣಿಯಮ್ಮ ಕೂಡಲೆ ಬೀಗತ್ತಿಯನ್ನು ಕರೆಸಿ “ ಗಡಿಯಾರ ತರಿಸಿ ” ಎಂದರು. ಗಿರಿಯಪ್ಪನವರಿಗೆ ಮತ್ತೆ ಗ್ರಹಚಾರಕ್ಕೆ ಬಂತು. ಊರಲ್ಲೆಲ್ಲಾ ಅಲೆದು ಒಂದಕ್ಕೊಂದು ಕೊಟ್ಟು ಒಂದು ಗಡಿಯಾರ, ಚೈನು ತಂದು ಅಳಿಯ ದೇವರಿಗೆ ಒಪ್ಪಿಸಿದರು. ಮೆರವಣಿಗೆ ಮುಂದೆ ಸುಸೂತ್ರವಾಗಿ ಸಾಗಿತು.

ಅಂತೂ ಇಂತೂ ಮದುವೆ ಮುಗಿಸಿ ಬೀಗರನ್ನು ಸಾಗಗಳಿಸುದುದೂ ಆಯಿತು. ಸುಬ್ಬರಾಯರೂ ರಂಗಮ್ಮನವರೂ ರಸ ಹಿಂಡಿದ ಕೆತ್ತಲೆಹಣ್ಣಿನಂತಾದರು. ಅವರ ಮೈಯಲ್ಲಿ ರಕ್ತವುಳಿದಿರಲಿಲ್ಲ. ಮುಖದಲ್ಲಿ ಕಳೆಯಿರಲಿಲ್ಲ.

ಗಿರಿಯಪ್ಪನವರೂ ಹೊರಟು ನಿಂತರು. ಒಂದು ದಿನ ಖಂಡಿತ ನಿಂತು ಊಟವಾಡಿಕೊಂಡು ಹೋಗಬೇಕೆಂದು ಸುಬ್ಬರಾಯರು ಬಲವಂತ ಮಾಡಲು ಅವರ ಮಾತು ನಿರಾಕರಿಸಲಾರದೆ ಗಿರಿಯಪ್ಪ ನಿಂತರು.

ಗಿರಿಯಪ್ಪನವರಿಗೆ ಔತಣದ ಅಡಿಗೆ ಮಾಡಿಸಿ ಬಡಿಸಿ, ತಾಂಬೂಲದ ಜತೆ ಒಂದು ಸೊಗಸಾದ ಧೋತ್ರ ತಂದಿದ್ದರು. ಗಿರಿಯಪ್ಪ ಅದನ್ನು ನೋಡಿ

“ ಇವೇನು ಸುಬ್ಬರಾಯರೇ. ದಯೆಯಿಟ್ಟು ಧೋತ್ರ ತೆಗೆದು ಕೊಂಡು ಹೋಗಿ. ನಾನು ಅದನ್ನು ಮುಟ್ಟುವುದಿಲ್ಲ.”

“ ಗಿರಿಯಪ್ಪ—ನೀವು ಹೀಗೆ ಹೇಳಿದರೆ ನಮ್ಮ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತದೆ. ಮದುವೆಗಾಗಿ ನೀವು ಪಟ್ಟ ಶ್ರಮಕ್ಕೆ ನಾವೇನು ಪ್ರತ್ಯುಪಕಾರ ಮಾಡಬಲ್ಲೆವು ? ”

“ ಅದಕ್ಕಿದು ಗೌರವ ಧನವೋ ? ”

“ ನಿಮಗೆ ಗೌರವ ಧನ ಸಲ್ಲಿಸುವ ಯೋಗ್ಯತೆ ನಿಜವಾಗಿ ನಮಗಿಲ್ಲ ಗಿರಿಯಪ್ಪ. ನಮ್ಮ ಭಾಗದ ದೇವರಾಗಿ ನಿಂತು ಎಲ್ಲಾ ಕೆಲಸವನ್ನೂ ಸುಸೂತ್ರವಾಗಿ ಆಗುವಾಡಿಕೊಟ್ಟಿರಿ.”

“ ನೀವು ತೆಗೆದುಕೊಳ್ಳಲೇಬೇಕು ಶಾನುಭೋಗರೇ. ದಯೆಯಿಟ್ಟು ತೆಗೆದುಕೊಂಡು ನಮ್ಮ ಮನಸ್ಸಿಗೆ ಸಂತೋಷವನ್ನುಂಟುಮಾಡಿ.”

ಎಂದು ರಂಗಮ್ಮನೂ ಅಂಗಲಾಚಿದರು. ಗಿರಿಯಪ್ಪನಿಗೆ ಬೇರೆ ಮಾರ್ಗ ಉಳಿಯಲಿಲ್ಲ. ‘ ಆಗಲಿ ’ ಎಂದು ಒಪ್ಪಿಕೊಂಡರು.

“ ಶಾನುಭೋಗರೇ.”

“ ಏನು ಸುಬ್ಬರಾಯರೇ.”

“ ನಾವು ಇನ್ನು ಎಷ್ಟು ಕೊಡಬೇಕಾಗುತ್ತಿ ? ”

“ ಮದುವೆ ಲೆಕ್ಕದ್ದೇ.”

“ ಹೂ.”

“ ಅದನ್ನು ನಿಧಾನವಾಗಿ ಮಾತನಾಡೋಣ.”

“ ಲೆಕ್ಕ ತಿಳಿಸಿದರೆ ಒಳ್ಳೆಯದು. ನಿಮಗೆ ಕೊಡಬೇಕಾದ ಹಣದ ಏರ್ಪಾಟು ಮಾಡುವುದಕ್ಕಾದರೂ ಅನುಕೂಲವಾದೀತು.”

“ ಲೆಕ್ಕ ಬೇಕಾದರೆ ಕೊಡುತ್ತೇನೆ ಸುಬ್ಬರಾಯರೇ. ಆದರೆ ನನಗೆ ಕೊಡುವ ಹಣದ ಬಗ್ಗೆ ಅಷ್ಟು ಯೋಚನೆ ಮಾಡಬೇಡಿ. ನಿಧಾನವಾಗಿ ಕೊಡಿ. ನನಗೆ ಈಗ ಹಣದ ತರಾತುರಿಯಿಲ್ಲ.”

“ ಹಾಗೇ ಆಗಲಿ. ಲೆಕ್ಕ ತಿಳಿಸಿ.”

“ ೩೦೦೦ ವರಶುಲ್ಕ—ಮದುವೆ ಖರ್ಚು ೧,೬೦೦.”

“ ವರನಿಗೆ ಕೊಟ್ಟು ಗಡಿಯಾರ, ಚೈನು ಸೇರಿಸಿದ್ದೀರಾ.”

“ ಅದನ್ನೇಕೆ ಸೇರಿಸಲಿ. ಅದು ಅವನಿಗೆ ನನ್ನ ಉಡುಗೊರೆ.”

“ ಹಾಗಾದರೆ ನಾನೆಷ್ಟು ಕೊಡಬೇಕಾಗುತ್ತೆ ? ”

“ ಇನ್ನು ೬೦೦ ರೂಪಾಯಿ.”

“ ಹೇಗೆ ಶಾನುಭೋಗರೇ. ಜಮೀನಿಗೆ ೩,೦೦೦ ಬರುತ್ತದೆಂದು ಹೇಳಿದ್ದಿರಿ. ಆ ಲೆಕ್ಕದ ಪ್ರಕಾರ ನಾನು ನಿಮಗೆ ೧,೬೦೦ ಕೊಡಬೇಕಾಗುತ್ತದೆ.”

“ ೩,೦೦೦ ಅಲ್ಲ ೪,೦೦೦ಕ್ಕೆ ಗಿರಾಕಿ ಕುದುರಿಸಿದೆ.”

ಉಳಿದಿದ್ದ ಸಾಲ ೬೦೦ ರೂಪಾಯಿ ಎಂದು ಖಚಿತವಾದ ಮೇಲೆ ಸುಬ್ಬರಾಯರು ಸಂತೋಷಿಸಿದರು.

“ ಗಿರಿಯಪ್ಪ—ನೀವಿಲ್ಲದಿದ್ದರೆ ನಮ್ಮ ಗತಿಯೇನು ? ”

“ ಬಿಡಿ ಸುಬ್ಬರಾಯರೇ, ಯಾವ ಮಾತು. ದೇವರು ಹೇಗೋ ಸಹಾಯ ಒದಗಿಸುತ್ತಿದ್ದ. ನಿಮಗೆ ಸಹಾಯವಾಡುವುದಕ್ಕೆ ನಾನ್ಯಾವ ದೊಣ್ಣೆ ನಾಯಕ.”

“ ದೊಡ್ಡವರು. ನಿಮ್ಮ ಬಾಯಲ್ಲಿ ದೊಡ್ಡ ಮಾತೇ ಬರುತ್ತೆ.”

“ ಸರಿ. ಮುಂದಿನ ಕೆಲಸಕಾರ್ಯ ಈಗಿನಿಂದಲೇ ಯೋಚನೆಮಾಡಿ. ನಿಮ್ಮ ಬೀಗರು ಬಹಳ ದಿವಸ ತಮ್ಮ ಸೊಸೆಯನ್ನು ನಿಮ್ಮ ಮನೆಯಲ್ಲಿ ಬಿಡುವಂತಿಲ್ಲ. ಶೀನೂ ಬೆಳಗಂವಿಗೋ ಪುಣೆಗೋ ಹೋಗುವ ಮೊದಲೇ ಪ್ರಸ್ತವೂ ಆಗಿಹೋಗಲಿ ಎಂದು ಹೇಳುತ್ತಿದ್ದರು.”

“ ಅದಕ್ಕಿನ್ನೊಂದು ಸಾವಿರವೋ ಸಾವಿರದೈನೂರೋ ಒದಗಿಸಿಕೊಳ್ಳಬೇಕಲ್ಲ ಗಿರಿಯಪ್ಪ.” *

“ ಯೋಚನೆಮಾಡಬೇಡಿ. ಅಂಥ ಕಾಲಬಂದರೆ ನಾನು ಎಲ್ಲಿ ಯಾದರೂ ತಂದುಕೊಡುತ್ತೇನೆ. ಇನ್ನು ಊರಿನಲ್ಲಿ ಏನಾಗಿದೆಯೋ ನೋಡಿಬರುತ್ತೇನೆ.”

“ ಯಾವಾಗ ಬರುತ್ತೀರಿ.”

“ ಮುಂದಿನ ವಾರ ಒಂದು ಕೇಸಿದೆ. ಅದಕ್ಕೆ ನಾನು ಬಂದರೂ ಬರಬೇಕಾಗುತ್ತೆ.”

ಗಿರಿಯಪ್ಪನವರನ್ನು ಸುಬ್ಬರಾಯರು ಮರ್ಯಾದೆಯಿಂದ ಬೀಳ್ಕೊಟ್ಟರು.

೯

ಫಣಿಯಮ್ಮನಿಗೆ ಲಗ್ನ ಸಮಾಧಾನವನ್ನುಂಟುಮಾಡಲಿಲ್ಲ. ಅವರು ತಮ್ಮ ಕಡೆಯವರಿಗೆ ಕೊಟ್ಟ ಉಡುಗೊರೆ ಸಾಲದೆಂದು ಫಣಿಯಮ್ಮನ ತರ್ಕ. ಅವಸರಪಟ್ಟು ಈ ಸಂಬಂಧವನ್ನಾಡಿದ್ದು ತಮ್ಮ ಯಜಮಾನರ ದುಡುಕತನವೆಂದು ಅವರು ಗ್ರಹಿಸಿದರು. ಒಂದು ದಿನ ಗಂಡ ಹೆಂಡತಿಗೆ ವಾದ ಬೆಳೆಯಿತು.

“ ಆ ಗಿರಿಯಪ್ಪನ ಮಾತಿಗೆ ನೀವು ಮರುಳಾದಿರಿ ” ಎಂದರು.

“ ನೀನು ಆಗಲಿಲ್ಲವೇನು ? ”

“ ನಾನು ಯೋಚನೆಮಾಡುತ್ತಿರುವಾಗಲೇ ನೀವು ‘ ಹೂ ’ ಎಂದಿರಿ. ”

“ ಹೆಣ್ಣು ಏನಾಗಿದೆ ? ”

“ ಏನಾದರೂ ಆಗಿರಲಿ. ಅದರ ರೂಪ ನೋಡುತ್ತಾ ನಾನು ಕುಳಿತು ಕೊಳ್ಳಲೇ ? ”

“ ಶೀನೂ ಸಂತೋಷಪಟ್ಟನೋ ಇಲ್ಲವೋ ? ”

“ ಹುಡುಗ, ಅವನಿಗೇನು ತಿಳಿಯುತ್ತೆ. ”

“ ಸರಿ. ನಿನಗೇನು ಗುನಗಾಯಿತು. ನಿನಗೂ ಸೊಗಸಾದ ಸೀರೆ ಓದಿಸಿದರಲ್ಲಾ. ”

“ ನನ್ನ ಮಾತಿರಲಿ ಅಂದ್ರೆ. ಸುಶೀಲೆಗೆ ಒಂದೆಳೆ ಜರತಾರಿ ಇರೋ ಸೀರೆ ಕೊಡಬೇಡವೇ ? ”

“ ಅವಳು ಅದಕ್ಕೆ ಆಕ್ಷೇಪಿಸಿದಳೇ ?—ಸುಶೀಲಾ—ಇಲ್ಲಿ ಬಾವ್ಮಾ ”
ಸುಶೀಲಾ ಉಪಕರಣ ತೊಳೆಯುತ್ತಿದ್ದವಳು ಮಾವನವರ ಧ್ವನಿ ಕೇಳಿ ಬಂದಳು.

“ ನಿನಗೆ ಕೊಟ್ಟ ಸೀರೆ ಚೆನ್ನಾಗಿಲ್ಲವೇನು ? ”

“ ಯಾವ ಸೀರೆ ? ”

“ ಮೊನ್ನೆ ಶೀನು ಮದುವೆಯಲ್ಲಿ ಓದಿಸಿದ್ದು. ”

“ ಅದಕ್ಕೇನಾಗಿದೆ. ಸೊಗಸಾಗಿದೆ. ”

“ ಸಾಕು ಸುಮ್ಮನಿರೇ—ನಿನಗೇನು ಗೊತ್ತಾಗತ್ತೆ—ಹೋಗು. ”

ಎಂದು ಫಣಿಯಮ್ಮ ಗದರಿದರು.

“ ಎಲ್ಲಾ ಆಕ್ಷೇಪಣೆಯೂ ನಿನ್ನದೇ—ಅವರು ತಾನೆ ಎಷ್ಟೊಂತ ಕೊಡುತ್ತಾರೆ ಹೇಳು.”

“ ಕೊಡೋವಾಗ ಕೊಡದೆ ಇನ್ನು ಯಾವಾಗ ಕೊಡುತ್ತಾರೆ ಅಣ್ಣಯ್ಯ.”

ಎಂದು ನರಸಿಂಹಮೂರ್ತಿ ತಾಯಿ ಕಡಿ ವಕಾಲತ್ತು ವಹಿಸಿದ.

“ ಏನೋಪ್ಪ. ನೀವು ತಾಯಿ ಮಕ್ಕಳ ಮಾತು ನನಗರ್ಥವೇ ಆಗಲ್ಲ.”

“ ಹೋಗಲಿ. ಮುಂದೆ ಶೀನೂ ವಿಚಾರ ಏನುಮಾಡುತ್ತೀರಿ? ”

“ ಲಾ ಪರೀಕ್ಷೆಗೆ ಓದುತ್ತಾನಂತಲ್ಲಾ? ”

“ ಲಾನೂ ಬೇಡ ಏನೂ ಬೇಡಾಂದೈ.”

“ ಈ ಸಾರೆ ಫಲಿತಾಂಶ ಹೊರಬಿದ್ದ ಮೇಲೆ ಅವನು ಒಂದು ಕೆಲಸಕ್ಕೆ ಸೇರಲಿ ಎಂದು ನನ್ನದೂ ಅಪೇಕ್ಷೆ. ನೀನು ಏನು ಹೇಳುತ್ತೀ ನರಸಿಂಹಮೂರ್ತಿ.”

“ ಅದೇ ಸರಿ ಅಣ್ಣಯ್ಯ.”

“ ಹಾಗಾದರೆ ವೈಶಾಖದಲ್ಲಿ ಪ್ರಸ್ತದ ಶಾಸ್ತ್ರವೂ ಮುಗಿಸಿಬಿಡಲಿ.”

“ ಆ ಮಾತು ಗಿರಿಯಪ್ಪನವರ ಕೈಲಿ ಹೇಳಿಕಳಿಸಿದ್ದೆವಲ್ಲಾ.”

“ ನೋಡಿ—ನಿಮ್ಮ ಬೀಗ ಇನ್ನೂ ಜವಾಬು ಕಳುಹಿಸುತ್ತಾ ಇದ್ದಾನೆ.”

“ ಕಳಿಸ್ತಾರೆ ಬಿಡೇ. ಮದುವೆ ಮುಗಿದ ಮೇಲೆ ನೂರಾರು ಕೆಲಸ ಕಾರ್ಯಗಳಿರುತ್ತವೆ. ಅವರಿಗೂ ಬಿಡುವಾಗಬೇಡವೇ? ”

“ ನೀವು ತೂಕಡಿಸುವವರಿಗೆ ಹಾಸಿಗೆ ಹಾಸಿಕೊಡಿ.”

“ ಇಲ್ಲ ಪುಣ್ಯಾತ್ಮಿತ್ತಿ ತೂಕಡಿಸುವುದಿಲ್ಲ. ಅದಕ್ಕೆ ನೀನು ಅವಕಾಶ ಕೊಟ್ಟರೆ ತಾನೇ. ಸುಬ್ಬರಾಯರ ಹತ್ತಿರ ವಿಷಯ ಪ್ರಸ್ತಾಪಮಾಡುತ್ತೀನೆ.”

ಎಂದು ಹೆಂಡತಿಗೆ ಸಮಾಧಾನ ಹೇಳಿದರು.

ತಾನು ಲಾ ಪರೀಕ್ಷೆಗೆ ಹೋಗುವುದು ಸಾಧ್ಯವಿಲ್ಲವೆಂದು ತಿಳಿದ ಕೆಲವು ದಿವಸ ಶೀನು ಅಸಮಾಧಾನಗೊಂಡ. ತಾಯಿ ಮಗನನ್ನು ಕೂರಿಸಿಕೊಂಡು ಚೆನ್ನಾಗಿ ಬೋಧಿಸಿ ೩,೦೦೦ ರೂಪಾಯಿ ಬಡ್ಡಿಗೆ ಹಾಕಿದರೆ ತಮಗೇ ಒಳ್ಳೆ

ಯದೆಂದು ತಿಳಿಸಿದರು. ಅಮ್ಮ ಹೇಳುವುದೂ ನಿಜವೆಂದುಕೊಂಡು ಶೀನೂ ಸುಮ್ಮನಾದ.

ವೈಶಾಖವಾಸದಲ್ಲಿ ಪ್ರಸ್ತದ ಶಾಸ್ತ್ರ ಮುಗಿಸಿ ಹೆಣ್ಣನ್ನು ಕರೆದು ತಂದು ಬಿಡಬೇಕೆಂದು ವೆಂಕಟಾಚಲಯ್ಯ ಸುಬ್ಬರಾಯರಿಗೆ ಕಟ್ಟಿಪ್ಪಣೆ ಮಾಡಿದರು. ಸುಬ್ಬರಾಯರು ಕೋಲೇಬಸವನಂತೆ 'ತಥಾಸ್ತು'ಎಂದರು

ಗೌರಿ ಇನ್ನು ಮನೆ ಬಿಟ್ಟು ಹೋಗುವ ಕಾಲ ಬಂತೆಂದು ತಿಳಿದ ಮೇಲೆ ರಂಗಮ್ಮ ಭೂಮಿಗಳಿದು ಹೋದರು. ಗೌರಿಯು ಮುಗ್ಧಮಧುರ ಮುಖ ನೋಡಿಕೊಂಡು ಅವರು ಎಲ್ಲ ಚಿಂತೆಗಳನ್ನು ಮರೆೆಯುತ್ತಿದ್ದರು. ತಾಯಿಗೆ ಗೌರಿಯೇ ಸವಾಧಾನ ಹೇಳಬೇಕಾಗಿ ಬಂತು.

“ ಇದೇ ಊರಿನಲ್ಲಿರುತ್ತೇನವ್ಯಾ. ಸುಮ್ಮನೇಕೆ ಕಣ್ಣೀರು ಹಾಕುತ್ತೀ ? ”

“ ಹೌದು ಗೌರ. ಸೀತೂನೂ ಇದೇ ಊರಿನಲ್ಲಿದ್ದಾಳೆ, ಬಂದ ಭಾಗ್ಯವೇನು ಹೇಳು. ”

“ ಓರಗಿತ್ತಿ ತುಂಬ ಒಳ್ಳೆಯವಳ ಹಾಗಿ ಕಾಣುತ್ತಾಳೆ ಅಮ್ಮ. ”

“ ಸುತೀಲಮ್ಮನೇ ? ”

“ ಹೂ, ಅವತ್ತು ಗಡಿಯಾರದ ಮಾತು ಬಂತು ನೋಡು. ಅವಳ ಎಷ್ಟು ಬೇಜಾರು ಮಾಡಿಕೊಂಡಳು ಬಲ್ಲೆಯಾ ? ”

“ ದೊಡ್ಡ ವರ ಮನೆ ಹೆಣ್ಣು. ಅವಳನ್ನು ಹೆತ್ತ ತಾಯಿ ಹೊಟ್ಟೆ ತಣ್ಣಗಿರಲಿ. ”

“ ಅಮ್ಮ ”

“ ಏನೇ ತಾಯಿ ? ”

“ ನೀನೂ ಅಣ್ಣ ತುಂಬಾ ಯೋಚಿಸಿ ಯೋಚಿಸಿ ಕೊರಗುತ್ತಿದ್ದೀರಿ. ಎಲ್ಲಾ ನನ್ನಿಂದಲ್ಲವೇ ಇಷ್ಟು ಕಷ್ಟ. ”

“ ಕಷ್ಟವೆಂದರೆ ಏನು ಮಾಡೋದಿಕ್ಕಾಗುತ್ತವ್ಯಾ.... ನಮ್ಮ ನಮ್ಮ ಮಕ್ಕಳಿಗೆ ನಾವು ಕಷ್ಟಪಡದೆ ಇತರರು ಕಷ್ಟಪಡುತ್ತಾರೆಯೇ ? ”

“ ಆದರೂ.... ”

“ ಆದರೂ ಗೀದರೂ ಯೋಚಿಸಬೇಡ ಗೌರಾ. ಈಗಾಗಲೇ ಇಲ್ಲದ ಕಷ್ಟ ವ್ಯಸನ ನೀನು ಮನಸ್ಸಿಗೆ ಹಚ್ಚಿಕೊಳ್ಳಬಾರದು. ”

“ಹೆಚ್ಚಿಕೊಳ್ಳಬಾರದು ಎಂದು ಪ್ರಯತ್ನಿಸುತ್ತೇನೆ. ಆದರೆ ಸಾಧ್ಯವಾಗುವುದಿಲ್ಲ. ಏನು ಏನೋ ಯೋಚನೆಗಳು ಬಂದು ಮನಸ್ಸನ್ನು ಕಲಕುತ್ತವೆ.”

“ಹೌದು, ತಾಪತ್ರಯ ನಮ್ಮ ರಕ್ತದಲ್ಲಿಯೇ ಬಂದಿದೆ. ಅದರ ಪ್ರಭಾವ ಹೆಸುಗಂದ ನಿನ್ನ ಮೇಲೂ ಬಿದ್ದಿದೆ.”

ಇದಕ್ಕಿದ್ದಂತೆ ಗೌರ ಎದ್ದು ಧಡಕ್ಕನೆ ಒಳಗೆ ಓಡಿಹೋದಳು. ರಂಗಮ್ಮ ತಿರುಗಿ ನೋಡಿದಾಗ ಎದುರಿಗೆ ಶ್ರೀನಿವಾಸ ನಿಂತಿದ್ದ. ಅವರೂ ಎದ್ದು ನಿಂತರು.

“ಮಾವನವರು ಇನ್ನೂ ಮನೆಗೆ ಬಂದಿಲ್ಲವೇ.”

“ಇಲ್ಲ. ಒಳಗೆ ಬನ್ನಿ.”

ತೊಟ್ಟಿಯಲ್ಲಿ ಕುಳಿತ. ರಂಗಮ್ಮ ಒಳಗೆ ಹೋಗಿ ಗೌರನಿಗೆ “ಹೋಗು, ನಿನ್ನ ಯಜಮಾನರು ಬಂದಿದ್ದಾರೆ. ಮಾತನಾಡಿಸು. ನಾನು ಕಾಫಿ ಮಾಡಿ ತಂದುಕೊಡುತ್ತೇನೆ.”

“ಒಲೈ. ನನಗೆ ನಾಚಿಕೆಯಾಗುತ್ತದೆ.”

“ಎಂಥ ನಾಚಿಕೆಯೇ? ನಿನ್ನ ಗಂಡನ್ನು ನೀನು ಮಾತನಾಡಿಸುವುದಕ್ಕೆ ನಾಚಿಕೆಯೇ.”

“ಇಲ್ಲಮ್ಮ—ನಾನು ಹೋಗುವುದಿಲ್ಲ.”

“ಹೋಗೇ ಪುಣ್ಯಾತ್ಮಿತ್ತಿ—ಅಪರೂಪಕ್ಕೆ ಬಂದಿದ್ದಾರೆ. ಅವರೂ ಮನೆಯಲ್ಲಿಲ್ಲ.”

ಎಂದು ಗೌರನನ್ನು ಹೊರಗೆ ನೂಕಿದರು.

ಗೌರ ನಾಚಿ ಬಾಗಿಲಲ್ಲೇ ನಿಂತಳು ಶ್ರೀನಿವಾಸ ಅವಳನ್ನು ದಿಟ್ಟಿಸಿ ನೋಡಿದ. ಗೌರ ಅಲಂಕಾರಮಾಡಿಕೊಂಡಿರಲಿಲ್ಲ. ತಲೆ ಸರಿಯಾಗಿ ಬಾಚಿಕೊಂಡೂ ಇರಲಿಲ್ಲ. ಉಟ್ಟಿದ್ದು ದೊಂದು ಸಾಧಾರಣ ಸೀರೆ. ಆದರೆ ಅವಳ ರೂಪ ವಸ್ತ್ರಾಭರಣಗಳ ಸರವಿನಿಂದ ಮೆರೆಯಬೇಕಾಗಿರಲಿಲ್ಲ. ಮದುವೆಯಾದ ಮೇಲೆ ಸ್ವಲ್ಪ ಮೈಕೈ ತುಂಬಿಕೊಂಡಿತ್ತು. ಸ್ವಲ್ಪ ಬಿಗಿಯಾಗಿದ್ದ ಕುಪ್ಪಸದಿಂದ ತೋಳಿನ ಮೃದು ಮಾಂಸಖಂಡಗಳು ಹೊರಗೆ ಇಣುಕಿ ಹಾಕಿದ್ದವು. ಕುಪ್ಪಸವನ್ನು ತೂರಿ ಬರುವಂತೆ ತುಂಬಿದ ಸ್ತನಗಳು ಎದ್ದು ಕಾಣು

ತ್ತಿದ್ದವು. ಶ್ರೀನಿವಾಸ ಕಣ್ಣುಂಬ ನೋಡಿದ ತನ್ನ ಅನಾಘ್ರಾತ ಕುಸುಮ ವನ್ನು—ಆಸ್ವಾದಿತ ಫಲವನ್ನು.

ಗೌರ ಸುಂದರಿಯೆಂದು ಬಲ್ಲ. ಇಷ್ಟು ಸುಂದರಿಯೆಂಬುದನ್ನರಿಯ. ಅವನಿಗೆ ರೋವಾಂಚವಾಯಿತು. ಮದುವೆ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಒಡವೆಗಳನ್ನು ಗೌರಿಯ ಮೇಲೆ ಹೇರಿ ಅವಳನ್ನು ಉತ್ಸವದ ಗೊಂಬೆ ಮಾಡಿದ್ದರು. ವಸ್ತ್ರಾಭರಣಗಳ ಹೊರೆಯಲ್ಲಿ ಗೌರಿ ಎಲ್ಲಿಯೋ ಅಡಗಿ ಹೋಗಿದ್ದಳು. ಈಗ ಎದುರಿಗಿದ್ದವಳು ನಿಜವಾದ ಗೌರಿ.

ಮದುವೆಯಾದ ಮೇಲೆ ಗೌರಿಯ ಜೀವಕುಸುಮ ಅರಳಿತ್ತು. ಮದುವೆ ಗಡಿಬಡಿಯಲ್ಲಿ ಗಂಡನನ್ನು ಅವಳು ಕಣ್ಣುಂಬ ನೋಡಿಯೂ ಇರಲಿಲ್ಲ. ಆದರೆ ಯಾವುದೋ ಶಕ್ತಿ ಗೌರಿ, ಶ್ರೀನಿವಾಸನನ್ನು ಕೂಡಿಸಿತ್ತು.

“ನೋಡಲ್ಲಿ. ಮೊಣಕಾಲ ಮರೆಯಲ್ಲಿ ತಲೆತಗ್ಗಿಸಿ ಕುಳಿತಿರುವ ಹೆಣ್ಣು ನಿನ್ನ ಬಾಳ ನಂದಾಡೀಪ. ಅವಳ ಬಾಳನೌಕೆಯಲ್ಲಿ ನೀನು ಪ್ರಯಾಣ ಮಾಡಬೇಕು.”

“ನೋಡು ತಾಯಿ. ಹಸೆಯ ಮೇಲೆ ಗಂಭೀರವಾಗಿ ಕುಳಿತು ನಿನ್ನನ್ನು ನೋಡಲು ತವಕಪಡುತ್ತಿದ್ದರೂ ಹಿರಿಯರಿಗಂಜಿ ಕುಳಿತಿರುವ ಗಂಡು ನಿನ್ನ ಸ್ವಾಮಿ. ಆತನ ಸುಖ ನಿನ್ನ ಸುಖ—ಆತನ ಕಷ್ಟ ನಿನ್ನ ಕಷ್ಟ—ಆತನ ಜನ ನಿನ್ನ ಜನ.”

ಎಂದು ಅವ್ಯಕ್ತ ಶಕ್ತಿಯೊಂದು ನುಡಿದಿತ್ತು.

ಗೌರ ತನ್ನ ಗಂಡನಿಗೆ ಅರಿವಾಗದಂತೆ ಅವನನ್ನು ನೋಡಿದಳು. ಒಂದು ಹೆಮ್ಮೆ, ಆಸೆ, ಅಭಿಮಾನ ಅವಳ ಹೃದಯಪಾತ್ರೆಯನ್ನು ತುಂಬಿತು.

ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿದ್ದಂತೆ ಒಮ್ಮೆ ಕಣ್ಣು ಕೂಡಿತು. ಶ್ರೀನಿವಾಸ ನಕ್ಕುಬಟ್ಟೆ. ಗೌರಿಯ ತುಪ್ಪಿಯಂಚಿನಲ್ಲಿ ವಂಧುರ ಮುಗುಳ್ಳಗೆ ಚಿಮ್ಮಿತು.

“ಇಲ್ಲಿ ಬಾ.” ಎಂದು ಕರೆದ.

ಗೌರಿ ನಿಂತ ಜಾಗದಿಂದ ಅಲುಗಾಡಲಿಲ್ಲ.

“ನಾನೇ ಬಂದು ಕರೆದುಕೊಂಡು ಬರಬೇಕೇನು?”

“ಏನೂ ಬೇಡಿ.”

“ ಹಾಗಾದರೆ ನೀನಲ್ಲಿ—ನಾನಿಲ್ಲಿಯೇ ಇರಬೇಕೇ ? ”

“ ಗೌರಾ ”—ಎಂದು ತಾಯಿ ಕೂಗಿದರು.

ಮಗಳ ಕೈಗೆ ಎಣ್ಣೆ ಬೆಳ್ಳಿ ಲೋಟಗಳಲ್ಲಿ ಕಾಫಿ. ಮನೆಯಲ್ಲಿ ಮಾಡಿದ್ದ ಚಕ್ಕುಲಿ, ಕೊಡಬಳಿ, ಎರಡು ರಸಬಾಳೆ ಹಣ್ಣು ಇಟ್ಟ ಒಂದು ಬೆಳ್ಳಿ ತಟ್ಟೆ ಕೊಟ್ಟು.

“ ಒಳಗೇ ಹೋಗಿ—ರೂಮಿಗೆ ” ಎಂದರು

ಗೌರಿ ತಟ್ಟೆಯನ್ನು ಕೈಯಲ್ಲಿ ಹಿಡಿದಳು. ಆದರೆ ಮುಂದಡಿಯಿಡಲು ನಾಚಿಕೆ.

“ ಸುಮ್ಮನೆ ಹೋಗೇ, ಏನೋ ಪಿರುಕಣೆ ಮಾಡುತ್ತಾಳೆ. ”

ಗೌರಿ ತಟ್ಟೆಯನ್ನು ತೆಗೆದುಕೊಂಡು ರೂಮಿಗೆ ಹೋಗಿ ಅಲ್ಲಿ ನಿಂತಳು. ಶ್ರೀನಿವಾಸ ಅವಳನ್ನು ಹಿಂಬಾಲಿಸಿದ. ರೂಮ್ ಹೊಕ್ಕು ಬಾಗಿಲು ಮುಂದಕ್ಕೆ ಮಾಡಿದ.

ಗೌರಿ ನಿಂತಲ್ಲೇ ನಿಂತಿರುತ್ತಿದ್ದಳು. ಶ್ರೀನಿವಾಸ ಪಕ್ಕದಲ್ಲಿದ್ದ ಒಂದು ಕುರ್ಚಿ ಮೇಲೆ ಕುಳಿತ. ಸ್ವಲ್ಪ ಹೊತ್ತು ಇಬ್ಬರೂ ನೀರವ.

“ ಕಾಫಿ ಆರಿಹೋಗುತ್ತೆ ” ಎಂದಳು,

“ ಕೊಡದೆ ನೀನು ಜಪಮಾಡುತ್ತಿದ್ದರೆ ನಾನೇನು ಮಾಡಲಿ. ”

ತಿಂಡಿ ಪದಾರ್ಥಗಳನ್ನು ನೀಡಿದಳು. ಶ್ರೀನಿವಾಸ ಕೈಗೊಂದು ಚಕ್ಕುಲಿ ತೆಗೆದುಕೊಂಡು ತಿನ್ನುತ್ತಾ

“ ನೀನೂ ತೆಗೆದುಕೋ. ”

“ ನನಗೆ ಆಗಿದೆ. ”

“ ನನಗೂ ಆಗಿದೆ. ನೀನು ಕೊಟ್ಟಿಯೆಂದು ನಾನು ತೆಗೆದುಕೊಂಡೆ. ನಾನು ಕೊಡುತ್ತೇನೆಂದು ನೀನೂ ತೆಗೆದುಕೊಳ್ಳಬೇಕು. ”

ಎದ್ದು ಕೈಯಲ್ಲಿದ್ದ ಚಕ್ಕುಲಿಯನ್ನು ಅವಳ ಬಾಯಿಗಿಡಲು ಹೋದ. ಅವಳು ಅದನ್ನು ಕೈಗೆ ತೆಗೆದುಕೊಂಡು ಒಂದು ಚೂರು ಬಾಯಿಗೆ ಹಾರಿ ಕೊಂಡಳು.

“ ಹತ್ತಿರ ಕುಳಿತುಕೋ ಬಾ. ”

ಎಂದು ಹತ್ತಿರ ಎಳೆದುಕೊಂಡ. ಗೌರಿ ಕುಳಿತುಕೊಂಡಳು. ಅವಳ

ಆಪಾದಮಸ್ತಕ ಬೆವರಿತು. ಕಾಫಿ ಲೋಟ ಕೈಗೆ ತೆಗೆದುಕೊಂಡು, ಅವಳಿಗೂ ಅದರಲ್ಲಿಯೇ ಕುಡಿಸಿದ. ಗೌರನಿಗೆ ಅಂದು ಕಾಫಿ ವಿಶೇಷ ರುಚಿ ಕಟ್ಟಾಯಿತು.

“ ಏಕೆ ಮಾತೇ ಆಡಲ್ಲ—ನನ್ನ ಮೇಲೆ ಕೋಪವೇ ? ”

“ ಹೂ.... ”

“ ಏಕೆ ? ”

“ ನೀವೇಕೆ ಇಲ್ಲಿ ಬರಲಿಲ್ಲ. ”

“ ನಾನು ಬರಲಿ ಅನ್ನಿಸಿತ್ತೇ ನಿನಗೆ.... ”

“ ಅನ್ನಿಸದೆ ಇರತ್ತೆ. ”

“ ಹಾಗಾದರೆ ತಪ್ಪಾಯ್ತು—ಕ್ಷಮಿಸು. ಬಂದರೂ ನೀನು ಮಾತೇ ಆಡಿಸಲ್ಲ. ”

“ ಆಡಿಸುತ್ತಿಲ್ಲವೇ ? ”

“ ಹೂ—ಉಹೂ ಅಂದರೆ ಮಾತಾಯ್ತೇ ? ”

“ ಇನ್ನೇನು ಆಡಬೇಕು. ”

“ ಹೇಳಿಕೊಟ್ಟು ನಾನೇ ಅನ್ನಿಸಿಕೊಳ್ಳಲೇ ? ”

“ ತಿಳಿಯದಿದ್ದವರಿಗೆ ತಿಳಿದವರು ಹೇಳಿಕೊಡಬೇಕು. ”

“ ಇದರಲ್ಲಿ ತಿಳಿಯದವರಾರು ? ತಿಳಿದವರಾರು ? ”

“ ಅದನ್ನೂ ನೀವೇ ಹೇಳಿ. ”

“ ಗೌರಾ—ಸಿನೀಮಾಕ್ಕೆ ನಿನ್ನ ಕರೆದುಕೊಂಡು ಹೋಗಬೇಕೆಂದು ತುಂಬ ಇಷ್ಟ. ”

“ ನನಗೂ ನಿಮ್ಮ ಜತೆ.... ”

“ ಅಮ್ಮನ ಕಿವಿಗೆ ಬಿದ್ದೀತೇನೋ ಎಂದು ಭಯ. ”

“ ನಾವು ಹೋದರೆ ಅವರು ಬೇಡವೆನ್ನುತ್ತಾರೆಯೇ ? ”

“ ಅಮ್ಮನ ವಿಷಯ ಹೀಗೆಂತ ಹೇಳೋದಿಕ್ಕೆ ಬರೋದಿಲ್ಲ. ”

“ ಹಾಗಾದರೆ ಹೋಗುವುದು ಬೇಡ. ಅವರ ಮನಸ್ಸನ್ನು ಏತಕ್ಕೆ ಚಿಕ್ಕದು ಮಾಡಬೇಕು. ”

“ ನೀನು ಎಲ್ಲಾ ಅರ್ಥಮಾಡಿಕೊಳ್ಳಬಲ್ಲೆ. ”

“ ಲಾ ಪರೀಕ್ಷೆಗೆ ಹೋಗುವುದೇನಾಯಿತು ? ”

“ ಸದ್ಯಕ್ಕೆ ನಿಂತುಹೋಯಿತು. ಈಸಲ ರಿಸಲ್ಟ್ ಬಂದಕೂಡಲೆ ಕೆಲಸಕ್ಕೆ ಸೇರಬೇಕು ಅಂದುಕೊಂಡಿದ್ದೇನೆ. ”

“ ಲಾ ಮುಗಿಸಿದ್ದರೆ ಚೆನ್ನಾಗಿತ್ತಲ್ಲ. ”

“ ಹೌದು. ನನಗೂ ಅದೇ ಇಷ್ಟ. ಆದರೆ ಅಮ್ಮ ಅಷ್ಟು ಇಬ್ಬರಿಗೂ ಅದು ಬೇಡವಾಗಿದೆ. ”

“ ಕೆಲಸಕ್ಕೆ ಎಲ್ಲಿ ಸೇರುತ್ತೀರಿ. ”

“ ನಾನಾ ಕಡೆ ಅರ್ಜಿ ಹಾಕಿದ್ದೇನೆ. ಎಲ್ಲಿ ಸಿಕ್ಕುತ್ತದೋ ಅಲ್ಲಿಗೆ ಹೋಗುವುದು. ”

“ ದೂರ ದೇಶವೇ ? ”

“ ನೋಡಬೇಕು. ಹೊಸವೆಟಿ ಹೈಸ್ಕೂಲಿನಲ್ಲಿ ಒಂದು ಜಾಗ ಖಾಲಿ ಯಿದೆಯಂತೆ. ”

“ ಅಲ್ಲಿಗೆ ಒಬ್ಬರೇ ಹೋಗುತ್ತೀರಾ. ”

“ ಮೊದಲು ಒಬ್ಬನೇ ಹೋಗುತ್ತೇನೆ. ಅಲ್ಲಿ ಮನೆಗಿನೆ ವಾಡಿ ನಿನ್ನ ಕರೆಸಿಕೊಳ್ಳುತ್ತೇನೆ.... ಬರುವುದಕ್ಕೆ ಭಯವೇ ? ”

“ ಭಯವೇಕೆ ? ”

“ ಅಲ್ಲಿ ಒಬ್ಬಳೇ ಇರಬೇಕಾಗುತ್ತದೆಂದು. ”

“ ನೀವು ಇರುವಾಗ ನನಗೆ ಯಾವ ಭಯ. ”

“ ನಾನಿನ್ನು ಹೊರಡುತ್ತೇನೆ. ”

ಎಂದು ಎದ್ದ.

“ ಅಣ್ಣ ಬರುವ ತನಕ ಇರಬಾರದೇ ? ”

“ ಇಲ್ಲ. ಕೆಲಸವಿದೆ. ಇನ್ನೊಂದು ದಿವಸ ಬರುತ್ತೇನೆ. ”

“ ಇಷ್ಟು ಬೇಗ ಹೋಗಲೇಬೇಕೆ ? ”

“ ಹೂ—ಹೋಗಲೇಬೇಕಾಗಿದೆ. ”

ಶ್ರೀನಿವಾಸ ಹೊರಟುದನ್ನು ಕಂಡು ರಂಗಮ್ಮ ಬಾಗಿಲು ಬಳಿಬಂದರು.

“ ಇಲ್ಲೇ ಊಟವಾಡಿಕೊಂಡು ಹೋಗಿದ್ದರೆ ಚೆನ್ನಾಗಿತ್ತು. ಗೌರಿ ಹೇಳಲೇ ಇಲ್ಲವೇನೋ ? ”

“ ಹೇಳಿದಳು. ಸ್ವಲ್ಪ ಕೆಲಸವಿದೆ. ಇನ್ನೊಂದು ದಿವಸ ಬರುತ್ತೇನೆ. ”
ಎಂದು ಹೊರಟೇಬಿಟ್ಟಳು.

“ ಗೌರಿ ಕಣ್ಣಲ್ಲಿ ನೀರು ನಿಂತಿದ್ದುದನ್ನು ಕಂಡು ತಾಯಿ ನಕ್ಕಳು.

“ ಹುಚ್ಚು ಹುಡುಗಿ. ಇಷ್ಟು ಬೇಗ ಕರುಳು ಬಾಧಿಸುತ್ತೇಯೇನೇ ?”

“ ಹೋಗಮ್ಮ”

ಎಂದಳು.

೧೦

ವೈಶಾಖ ಮಾಸ ಬರುವುದಕ್ಕೆ ತಡವಾಗಲಿಲ್ಲ. ದಿನ ಮನುಷ್ಯನ ಪರಿವೆಯಿಲ್ಲದಂತೆ ಜಾರುತ್ತದೆ. ‘ನಾಳೆ’ಯನ್ನು ನಿರೀಕ್ಷಿಸುವಷ್ಟರಲ್ಲಿ ಅದು ಬಂದು ‘ನಿನ್ನೆ’ಯ ಜತೆ ಸೇರಿರುತ್ತದೆ.

ವೆಂಕಟಾಚಲಯ್ಯನವರೇ ಜಾತಕ ನೋಡಿಸಿ ಗರ್ಭಾದಾನಕ್ಕೆ ಒಂದು ಮುಹೂರ್ತ ನಿಶ್ಚಯಿಸಿ ಹೇಳಿಕಳುಹಿಸಿದರು. ಸುಬ್ಬರಾಯರು ಹಾಸಿಗೆ, ಮಂಚ, ರೇಷ್ಮೆ ಸೀರೆ, ಗೃಹಕೃತ್ಯದ ಪಾತ್ರೆ ಪದಾರ್ಥಗಳನ್ನು ಹೊಂದಿಸಲು ಹೊರಟರು. ಗಿರಿಯಪ್ಪನವರ ಸಾಲ ಇನ್ನೂ ತೀರಲಿಲ್ಲ. ಅದರ ಜತೆಗೆ ಈ ಹೊರೆಯೂ ಸೇರುತ್ತದಲ್ಲಾ ಎಂದು ಸುಬ್ಬರಾಯರ ಕೊರಗು. ಹೊರೆಯೋ, ಭಾರವೋ ಗೌರ ಸುಖವಾಗಿದ್ದರೆ ಸಾಕು ಎಂಬೊಂದೇ ಯೋಚನೆ ಅವರ ಮನಸ್ಸನ್ನು ಮುತ್ತಿತ್ತು.

ರಂಗಮ್ಮನ ಮನಸ್ಸು ಬಹು ಭಾರವಾಗಿತ್ತು. ಗೌರ ಲಂಗ ಹಾಕಿ ಕೊಂಡು, ಕರುಳಲ್ಲಿ ಗೊಂಬೆಯಿಟ್ಟುಕೊಂಡು ಆಡುತ್ತಿದ್ದುದು ಇನ್ನೂ ಕಣ್ಣಲ್ಲಿ ಕಟ್ಟಿತ್ತು. ‘ ನನ್ನ ಮಗು ಇಷ್ಟು ಬೇಗ ದೊಡ್ಡದಾಗಿ ಗಂಡನ ವ.ನೆ ಸೇರುವಂತಾಯಿತೇ ’ ಎಂದು ಯೋಚಿಸಿದರು. ಹೌದು. ಸತ್ಯ ಸುಳ್ಳಿಗಿಂತ ಕಠೋರವಾಗಿತ್ತು. ಇದೇ ಮಗು ಇನ್ನು ವರ್ಷವೊಪ್ಪತ್ತಿನಲ್ಲಿ ಗೊಂಬೆಯ ಬದಲು ನಿಜವಾದ ಮಗುವನ್ನೇ ಎತ್ತಿಕೊಳ್ಳುತ್ತದೆ.

ರಂಗಮ್ಮ ಯೋಚಿಸಿದರು. ಗೌರ ಗಂಡನ ಮನೆಗೆ ಹೊರಟು ಹೋಗುತ್ತಾಳೆಂದು ಚಿಂತಿಸಬೇಕೇ? ಲೋಕಚಕ್ರ ಉರುಳುತ್ತಿರಲೇಬೇಕು. ತಾವೂ ಒಂದು ಕಾಲದಲ್ಲಿ ಗಂಡನ ಮನೆ ಸೇರುವ ದಿನ ಬಂದಿತು. ಆಗ

ತಮ್ಮ ತಾಯಿಯೂ ಹೀಗೇ ಕುಳಿತು ಕಣ್ಣೀರ್ಗರೆದರು. ಅವ್ಯಾಹತವಾಗಿ ಈ ಚಕ್ರ ನಡದೇ ಇರುತ್ತದೆ. ನಾಳೆ ತನ್ನ ಮಗಳನ್ನು ಕಳಿಸಬೇಕೆಂದು ಗೌರನೂ ಯೋಚಿಸಬಹುದು.

ಬುದ್ಧಿಗೆ ತರ್ಕ ಬಹುಬೇಗ ಸಮಾಧಾನ ನೀಡಿತು. ಆದರೆ ಮನಸ್ಸು ಬುದ್ಧಿಯ ಬೋಧನೆಯನ್ನು ನಿರಾಕರಿಸಿತು. ಅದರ ಅಳಲು ತರ್ಕ ದಿಂದ ನಿವಾರಣೆಯಾಗುವಂತಿರಲಿಲ್ಲ.

ಘನೆಯಮ್ಮ ತಮ್ಮ ಲೆಕ್ಕದಲ್ಲಿದ್ದರು. ಮದುವೆಯಲ್ಲಿ ಬೀಗರ ಕಡೆ ಯವರು ಅದು ಕೊಡಲಿಲ್ಲ—ಇದು ಕೊಡಲಿಲ್ಲ. ಅವುಗಳನ್ನೆಲ್ಲಾ ಪ್ರಸ್ತದಲ್ಲಿ ವಸೂಲಾಡಿಕೊಳ್ಳಬೇಕೆಂಬ ಹಂಚಿಕೆ ಅವರದು. ಅವರ ಮನಸ್ಸಿನಲ್ಲಿ 'ಸುಬ್ಬರಾಯ ಸಕ್ಕಾ ಕಳ್ಳ. ಕುಡಿಕೆ ಹೊನ್ನು ಮುಚ್ಚಿಟ್ಟುಕೊಂಡು, ಬಡತನ ನಟಿಸುತ್ತಿದ್ದಾನೆ. ಸ್ವಲ್ಪ ಗಟ್ಟಿಯಾಗಿ ನಡೆದುಕೊಂಡರೆ ಒಳಗಿನ ಗಂಟು ತಾನೇ ತಾನಾಗಿ ಹೊರಬರುತ್ತದೆ' ಎಂದಿತ್ತು. ನಾಲ್ಕು ದಿವಸ ಮುಂಚಿತವಾಗಿಯೇ ಘನೆಯಮ್ಮ ಬೀಯಗತ್ತಿಯನ್ನು ಕಂಡು ತಮಗೆ ಬರಬೇಕಾದ ವಸ್ತುಗಳ ಪಟ್ಟಿಯನ್ನೊಪ್ಪಿಸಿ ಬಂದರು.

ಸುಬ್ಬರಾಯರ ಕಿವಿಗೆ ಈ ಮಾತು ರಂಗಮ್ಮ ಹಾಕಿದಾಗ,

“ಅವರು ಕೇಳುತ್ತಾರೆ ; ಎಲ್ಲಾ ತರಿಸಿಕೊಟ್ಟುಬಿಡು. ಒಬ್ಬ ಮಗಳ ಪಾಡು ನೋಡಿದ್ದಾಗಿದೆ. ಇವಳದೂ ಅದೇ ಹಣೇಬರಹ ಬೇಡ” ಎಂದರು.

“ಧಾರಾಳವಾಗಿ ಹೇಳಿಬಿಟ್ಟೆಲ್ಲಾ. ದುಡ್ಡು.”

“ಗಿರಿಯಪ್ಪನವರು ಗಟ್ಟಿಯಾಗಿರುವರೆಗೆ ಏನೂ ಭಯವಿಲ್ಲ.”

“ಸುಮ್ಮನೆ ಸಾಲಮಾಡಿದರೆ ಹೇಗೆ. ನಾಳೆ ತೀರಿಸುವ ಬಗೆ?”

“ಇಂಥ ಪೇಚಿನಲ್ಲಿ ಸಿಕ್ಕಿಸಿ ಸಾಲಮಾಡುತ್ತಿರುವ ದೇವರೇ ತೀರಿಸುವ ಹೊಣೆ ಹೊರಬೇಕು.”

“ಒಳ್ಳೆ ಚೆನ್ನಾಗಿದೆ. ದೇವರ ಮೇಲೆ ಭಾರಹಾಕಿ ಕೂಡುವ ವಿಷಯವೇ ಇದು,”

“ಇನ್ನೇನು ಮಾಡಲಿ ಹೇಳು. ಇನ್ನಷ್ಟು ದುಡಿಯುತ್ತೇನೆ. ನಾಲ್ಕು ಕಾಸು ಹೆಚ್ಚು ಸಿಕ್ಕಿದರೆ ತಂದುಕೊಡುತ್ತೇನೆ. ಗಿರಿಯಪ್ಪನವರ ಮುಣ್ಣಲ್ಲಿ ಸಾಯಬೇಕೆಂದು ಇಷ್ಟವಿಲ್ಲ.”

ರಂಗಮ್ಮನಿಗೆ ಮುಂದೆ ಏನೂ ತೋರಲಿಲ್ಲ. 'ಹಣ—ಎಷ್ಟು ಅಲ್ಪ ವಿಷಯ. ಆದರೆ ವಾನವಜೀವನದಲ್ಲಿ ಅದಕ್ಕೆ ಎಂತಹ ಮಹತ್ವ' ಎಂದು ಕೊಂಡರು.

ಫಣಿಯಮ್ಮನ ಹಟವೇ ಗೆದ್ದಿತು. ಅವರ ಪಟ್ಟಿಯಲ್ಲಿ ಚಾಚೂ ಕಡಿಮೆಯಾಗಲಿಲ್ಲ. ಪ್ರಸ್ತದ ನೆಪದಲ್ಲಿ ಮಾವನ ಖರ್ಚಿನಲ್ಲಿ ಮತ್ತೆ ಶ್ರೀನಿವಾಸ ಒಂದು ಸರ್ಜ್‌ಸೂಟ್ ಹೊಲಿಸಿಕೊಂಡ. ಫಣಿಯಮ್ಮ ಧರ್ಮಾವರದ ಶೀರೆ ಗಿಟ್ಟಿಸಿದ್ದಲ್ಲದೆ ಹಿರೀ ಸೊಸೆಗೂ ಒಂದು ಸೀರೆ ಗಿಟ್ಟಿಸಿದರು. ಒಂದು ಸಂಸಾರ ಕೂಡಲೆ ಆರಂಭಿಸಲನುಕೂಲವಾಗುವಷ್ಟು ಪಾತ್ರೆ ಪದಾರ್ಥಗಳ ಸಂಗ್ರಹವಾಯಿತು. ಈ ಗಡಿಬಿಡಿಯಲ್ಲಿ ಸುಬ್ಬರಾಯರು ಒಂದು ತಂದು ಕೊಡುವುದನ್ನು ಮರೆತರು. ಆದರೆ ಫಣಿಯಮ್ಮ ಆ ವಿಷಯ ಮರೆಯಲಿಲ್ಲ.

ಪ್ರಸ್ತದ ಶಾಸ್ತ್ರ ಮುಗಿದ ಮೇಲೆ ಒಂದು ಒಕ್ಕೆಯ ದಿನ ನೋಡಿ ವೆಂಕಟಾಚಲಯ್ಯ ಸೊಸೆಯನ್ನು ಮನೆಗೆ ಬರವಾಡಿಕೊಂಡರು. ಬೀಗರು ಮಾಡಿಸಿದ ಔತಣದೂಟ ಮುಗಿಸಿಕೊಂಡು ಮನೆಗೆ ಹೊರಡಲು ಸುಬ್ಬರಾಯರು, ರಂಗಮ್ಮ ಗಾಡಿ ಹತ್ತಿದರು. ಇಬ್ಬರನ್ನೂ ಒಂದು ಬಗೆಯ ರುದ್ರ ಮೌನ ಆವರಿಸಿತ್ತು. ರಂಗಮ್ಮ ಆಗಾಗ್ಗೆ ಕಣ್ಣು ಒರಸಿಕೊಳ್ಳುತ್ತಿದ್ದರು.

“ಸುಮ್ಮನೆ ಕಣ್ಣೀರು ಹಾಕಿದರೆ ಏನು ಪ್ರಯೋಜನ ಹೇಳು?”

ರಂಗಮ್ಮ ನೀರವ.

“ಮಗಳನ್ನು ಗಂಡನ ಮನೆಗೆ ಕಳಿಸಿಬಂದು ಕಣ್ಣೀರು ಹಾಕಬಾರದು. ಇವು ಶ್ರೇಯಸ್ಸಲ್ಲ.”

“ಅಯ್ಯೋ, ಹಾಗನ್ನಬೇಡೀಂದ್ರೆ. ಕಣ್ಣೀರು ಹಾಕಲ್ಲ.”

“ಹುಚ್ಚಿ, ಅದಕ್ಕೆ ಕೆಷ್ಟು ಗಾಬರಿಯಾಗುತ್ತೀ?”

“ಗೌರನ್ನ ಚಿನ್ನಾಗಿ ನೋಡಿಕೊಳ್ಳುತ್ತಾರೆಯೇಂದ್ರೆ?”

“ನಾನು ಈಗಲೇ ಹೇಗೆ ಹೇಳಲಿ. ನಾಲ್ಕು ದಿವಸ ನೋಡಿದಮೇಲೆ ಗೊತ್ತಾಗಬೇಕು. ಹುಡುಗ ಪ್ರೀತಿಯಾಗಿದ್ದಾನೆ.”

“ಪಾಪ, ಅವನದೇನು ನಡೆಯುತ್ತಿ ಮನೆಯಲ್ಲಿ?”

“ಇನ್ನಷ್ಟು ದಿವಸ ಹೇಳು. ಅವನಿಗೆ ಕೆಲಸ ಸಿಕ್ಕಿ ಬೇರೆ ಊರಿಗೆ

ಹೋದರೆ ಅಚ್ಚುಗಟ್ಟುವ ಪುಟ್ಟ ಸಂಸಾರ. ಅಲ್ಲಿಗೆ ಬೀಗರು, ಬೀಯಗಿತ್ತಿ ಹೋಗುವಂತಿಲ್ಲ.”

“ಗೌರವ ಅತ್ತೆಯಿಲ್ಲದ ಮನೆ ನೋಡಿ ಕೊಟ್ಟಿದ್ದರೆ ಚೆನ್ನಾಗಿತ್ತೇನೋ ಅನ್ನಿಸುತ್ತೆ.”

“ಎಲ್ಲಾ ನಮ್ಮ ಮನಸ್ಸಿನ ಹಾಗೇ ಆಗುವಹಾಗಿದ್ದರೆ ಇನ್ನು ನಮ್ಮ ಪುಣ್ಯಕ್ಕೆ ಎಣೆಯೇನು ಹೇಳು.”

“ನಿಜ.”

ಅಷ್ಟುಹೊತ್ತಿಗೆ ಮನೆ ಸಿಕ್ಕಿತು. ಇಬ್ಬರೂ ಇಳಿದುಹೋದರು. ಅಂದು ಗೌರವಿಲ್ಲದ ಮನೆ ಅವರ ಭಾಗಕ್ಕೆ ಹಾಳುಮನೆಯಾಗಿತ್ತು. ‘ಕಣ್ಣೀರು ಹಾಕುವುದಿಲ್ಲ’ ಎಂದು ಶಪಥಮಾಡಿದ್ದ ರಂಗಮ್ಮ ಅದನ್ನು ಸಂಪೂರ್ಣವಾಗಿ ಮರೆತುಬಿಟ್ಟರು.

೧೧

ಸೀತಾಲಕ್ಷ್ಮಿ ಕಾಹಿಲೆಯಿಂದ ಪೂರ್ಣವಾಗಿ ಚೇತರಿಸಿಕೊಂಡಿದ್ದಳು. ಅವಳ ದೇಹದ ಕಾಹಿಲೆಯನ್ನು ಬೌರಿಂಗ್ ಆಪ್ತತೆಯ ನಿಷ್ಣಾತ ಡಾಕ್ಟರರು ಗಣಪಡಿಸಿದ್ದರು. ಆದರೆ ಅವಳ ಮಾನಸಿಕ ಕಾಹಿಲೆಗೆ ಮದ್ದೇ ಇರಲಿಲ್ಲ. ಮುಖ ಕಂಗೆಟ್ಟುಹೋಗಿತ್ತು. ವೈ ಎಲುಬಿನ ಹಂದರವಾಗಿತ್ತು. ಉತ್ಸಾಹ, ಸಂತೋಷ ಅವಳ ಬಳಿಗೂ ಸುಳಿಯುವಂತಿರಲಿಲ್ಲ.

ತಂಗಿಯ ಮದುವೆ ಸುದ್ದಿ ಬಂದಾಗ ಒಂದು ದಿನವಾದರೂ ಕಳೆಹಿಸಿ ಕೊಡುತ್ತಾರೆಂದು ಸೀತಾ ಗೆಲುವಾದಳು. ಇಲ್ಲದ ಆರೋಗ್ಯವನ್ನು ನಟಿಸದಳು. ಗಂಡನ ಮನಸ್ಸನ್ನು ಒಲಿಸಲು ತನ್ನ ಜಾಣ್ಮೆಯನ್ನೆಲ್ಲಾ ಪ್ರಯೋಗಿಸಿದಳು. ಕೇಶವಯ್ಯ ಖಂಡಿತವಾಗಿ ಹೇಳಿಬಿಟ್ಟ.

“ಮದುವೆಗೆ ಹೋಗೋ ಮಾತು ಬಿಟ್ಟುಬಿಡು. ಆ ಋಣಾನುಬಂಧ ಎಂದೋ ಹರಿದುಹೋಯಿತು.”

‘ಹರಿದುಹೋಯಿತೇ’ ಎಂದು ಸೀತಾ ಯೋಚಿಸಿದಳು. ಹೊಟ್ಟೆಕಟ್ಟಿ, ಬಟ್ಟೆಕಟ್ಟಿ ತನ್ನನ್ನು ಬೆಳಸಿ ದೊಡ್ಡವಳನ್ನಾಗಿಮಾಡಿ ಕೇಶವಯ್ಯನ ಕೈಗೆ ಹಾರಿದ ತಂದೆತಾಯಿಗಳ ಋಣಾನುಬಂಧ ಹರಿದುಹೋಗಬಲ್ಲದೇ?

ಮದುವೆಯಲ್ಲಾದ ಹಗರಣ ಕೇಳಿ ಅವಳ ಜೀವ ಹಿಂಡಿಹೋಯಿತು.

“ಅಯ್ಯೋ ನಾನೆಂಥ ಮಗಳು. ತಾಯಿಯ ಬಳಿಯಿದ್ದು ಅವಳಿಗೆ ಒಂದು ಸವಾಧಾನದ ಮಾತು ಹೇಳುವುದೂ ನನಗೆ ಸಾಧ್ಯವಿಲ್ಲವಲ್ಲಾ” ಎಂದು ಹಲುವಿಳಿದಳು.

ಮದುವೆ ಮುಗಿದಮೇಲೆ ಗಂಡ ಒಂದು ದಿನ ನಗುನಗುತ್ತಿದ್ದು ದನ್ನು ಕಂಡಳು. ಕಾಲೇಜಿನ ಮೇಲ್ವಿಚಾರಣೆಗೆ ಬಂದಿದ್ದ ವೈಸ್‌ಚಾನ್ಸಲರ್ ಕೇಶವಯ್ಯನ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಅವನ ‘ಸರ್ವಿಸ್ ಟಿಜಿಸ್ಟರ್’ನಲ್ಲಿ ಬರೆದಿದ್ದರು. ಕೇಶವಯ್ಯ ಅವನ್ನು ನೋಡಿ ಹಿಗ್ಗಿ ಹೋಗಿದ್ದ. ಹೆಂಡತಿಯ ಮುಂದೆ ತನ್ನ ಪ್ರಾಶಸ್ತ್ಯ ಹೇಳಿಕೊಳ್ಳುವುದಕ್ಕೆ ಅವನಿಗೆ ಒಳ್ಳೆಯ ಅವಕಾಶ ಸಿಕ್ಕಿದಂತಾಯಿತು.

ಸೀತೆ ಕೊಟ್ಟ ಶಂಕರವೋಳಿ ತಿಂದು ಕಾಫಿ ಕುಡಿದು ತೃಪ್ತಿಯಿಂದ ಹೇಳಿದ.

“ಸೀತಾ—ನಿಮ್ಮಷ್ಟು ನನ್ನ ಕೈಲಾಗದೋನು ಎಂದು ಭಾವಿಸಿಕೊಂಡಿದ್ದಾನಲ್ಲವೇ?”

“ಅವರು ಎಂದು ಆ ಮಾತನ್ನಾಡಿದರು.”

“ಆಡಲೇಬೇಕೇ? ನಡತೆಯಲ್ಲಿ ಗೊತ್ತಾಗಲಿಲ್ಲೇ?”

“ನಿಜವಾಗಿ ಹೇಳಿದೆಯೆ. ಸುಮ್ಮನೆ ಅವರನ್ನೇಕೆ ಆಕ್ಷೇಪಿಸುತ್ತೀರಿ. ನಿಮ್ಮ ವಿಚಾರದಲ್ಲಿ ಅವರು ಯಾವಾಗ ತಾತ್ಸಾರ ತೋರಿಸಿದರು— ಮರ್ಯಾದೆ ಬಿಟ್ಟು ನಡೆದುಕೊಂಡರು.”

“ಇನ್ನೇನಾಗಬೇಕು — ಮದುವೆಯಲ್ಲಿ ಮಾಡಿದ ಮರ್ಯಾದೆ ಸಾಲದೇ.”

“ಸಲಸಲಕ್ಕೂ ಅದನ್ನೇ ಆಡುತ್ತೀರಿ, ಅವರು ಕೊಡೋದೆಷ್ಟು, ಬಿಡೋದೆಷ್ಟು?”

“ಹೌದುಹೌದು, ತಂದೆ ವಕೀಲಿ ನೀನು ಮಾಡದಿದ್ದರೆ ಇನ್ನು ಯಾರು ಮಾಡಬೇಕು ಹೇಳು.”

“ಹೋಗಲಿ. ಹಳೇ ವ್ಯಾಜ್ಯ ಬೇಡ. ನನ್ನೇಕೆ ಕರೆದಿರಿ.”

“ವೈಸ್‌ಚಾನ್ಸಲರ್ ಇವತ್ತು ನನ್ನ ಪಾಠಕ್ಕೆ ಬೆರಗಾಗಿ ಹೋದರು.

ಸರ್ವೀಸ್ ರಿಜಿಸ್ಟ್ರರಿನಲ್ಲಿ ಸೋಗಸಾಗಿ ಬರೆದು ಹೋಗಿದ್ದಾರೆ. ಇನ್ನು ೫-೬ ತಿಂಗಳಿಗೆ ನಾನು ಅಸಿಸ್ಟೆಂಟ್ ಪ್ರೊಫೆಸರ್. ”

“ ತುಂಬ ಸಂತೋಷ. ”

“ ಎಷ್ಟು ನೀರಸವಾಗಿ ಅಂತಿಯೇ ಆ ಮಾತನ್ನು. ”

“ ಇನ್ನು ಹೇಗೆ ಹೇಳಲಿವೆ. ನೀವು ಅಸಿಸ್ಟೆಂಟ್ ಪ್ರೊಫೆಸರ್,— ಪ್ರೊಫೆಸರ್ ಆದರೆ ನನಗೆ ಸಂತೋಷವಿಲ್ಲವೇ? ”

“ ನಡೀ ಬೇಗ ಬಟ್ಟೆ ಹಾಕಿಕೊ—ಸೋಗಸಾದ ಸಿನಿಮಾಇದೆ ಹೋಗಿ ಬರೋಣ. ”

“ ಆಗಬಹುದು. ಈಗಲೇ ಒಂದು ಮಾತು ಕೇಳಬಿಡುತ್ತೇನೆ. ”

“ ಕೇಳು. ”

“ ನೀವು ಅಸಮಾಧಾನಮಾಡಿಕೊಳ್ಳುವುದಿಲ್ಲವೆಂದು ಮಾತುಗೊಟ್ಟರೆ ಹೇಳುತ್ತೇನೆ. ”

“ ಅಸಮಾಧಾನವುಂಟುಮಾಡುವ ವಿಷಯವಾಗಿರದಿದ್ದರೆ ಖಂಡಿತ ಅಸಮಾಧಾನಮಾಡಿಕೊಳ್ಳುವುದಿಲ್ಲ. ”

“ ಹೋಗಿ ಹಾಗಾದರೆ ನಾನು ಹೇಳುವುದೇ ಇಲ್ಲ. ”

“ ಇಲ್ಲ ಹೇಳು ಅಸಮಾಧಾನಮಾಡಿಕೊಳ್ಳುವುದಿಲ್ಲ. ”

“ ಖಂಡಿತವೋ? ”

“ ಖಂಡಿತ. ”

“ ಗೌರವ ಮದುವೆಗೆ ಹೋಗಬೇಡವೆಂದಿರಿ. ನಾನು ಹೋಗಲಿಲ್ಲ. ”

“ ಒಳ್ಳೆಯದಾಯಿತು. ”

ಒಂದು ದಿನ ಅವಳನ್ನೂ ಅವಳ ಗಂಡನನ್ನೂ ಮನೆಗೆ ಕರೆದುಕೊಂಡು ಬರುತ್ತೀರಾ. ಇಲ್ಲೇ ಅವರಬ್ಬರನ್ನು ಕಣ್ತುಂಬ ನೋಡಿ ಹರಸುತ್ತೇನೆ. ”

“ ಯೋಚನೆ ಮಾಡೋಣ. ಸಿನಿಮಾಗೆ ಹೊತ್ತಾಗತ್ತಿ ಏಳು. ಸೀರೆ ಉಟ್ಟುಕೋ. ”

“ ಕರೆದುಕೊಂಡು ಬರುವುದಕ್ಕೆ ನೀವು ಒಪ್ಪಿದರೆ— ”

“ ಕರೆದುಕೊಂಡು ಬರುತ್ತೇನೆ. ಆದರೆ ನಿನ್ನ ಅಮ್ಮ ಅಪ್ಪನ್ನ ಕರೆಯಲ್ಲ ಆಗಬಹುದೋ? ”

“ ನಿಮ್ಮ ಇಷ್ಟ.”

ಒಂದರೆಕ್ಷಣದಲ್ಲಿ ಸೀತಮ್ಮ ಅಲಂಕರಿಸಿಕೊಂಡು ಬಂದಳು. ಅವಳ ಮನಸ್ಸು ಯಾವುದೋ ಅವ್ಯಕ್ತಾನಂದದಿಂದ ತುಂಬಿಹೋಯಿತು. ಮನಸ್ಸಿನಲ್ಲಿಯೇ ಗಂಡನಿಗೆ ನೂರು ಬಾರಿ ವಂದಿಸಿದಳು. ಅವನ ಒಂದು ಒಳ್ಳೆಯ ಮಾತು ಅವಳೆಲ್ಲ ನೋವು, ದುಃಖ, ಚಿಂತೆಗಳನ್ನು ದೂರಮಾಡಿತ್ತು. ದಯೆಗೆ ಮಾರ್ದನಿಗೊಟ್ಟ ಹೆಣ್ಣು ಜೀವ ಹಕ್ಕಿಯಂತೆ ಹಿಗ್ಗಿತು. ಹೆಂಡತಿಯ ಮುಖದಲ್ಲಿ ಮೂಡಿದ್ದ ರಾಗಸಿರಿಯನ್ನು ಕೇಶವಮೂರ್ತಿ ಗಮನಿಸಲಿಲ್ಲ.

ಸಿನಿಮಾಕ್ಕೆ ಹೋದರೆ ಕೇಶವಮೂರ್ತಿ ಸಾಧಾರಣವಾಗಿ ಕೆಳಗಿನ ದರ್ಜೆಯಲ್ಲಿ ಹೋಗಿ ಕೂಡುತ್ತಿರಲಿಲ್ಲ. ತಾನು ಕಾಲೇಜಿನಲ್ಲಿ ದೊಡ್ಡ ಪ್ರೊಫೆಸರು. ಕೆಳಗಿನ ದರ್ಜೆಯಲ್ಲಿ ಬೀಡಿ ಚುಟ್ಟು ಸೇದುವವರೊಂದಿಗೆ ಹೋಗಿ ಕೂಡುವುದೇ ಎಂದವನ ತರ್ಕ. ಕೈಯಲ್ಲಿ ಕಾಸಿಲ್ಲದಿದ್ದರೂ ಸಾಲ ಮಾಡಿಯಾದರೂ ೧-೧೦-೦ ಸೀಟಿಗೆ ಹೋದಾನೆ ಎನಿಸಿ ಕೆಳದರ್ಜೆಯ ಸೀಟುಗಳಿಗೆ ಹೋಗುತ್ತಿರಲಿಲ್ಲ.

ಪ್ರಭಾತ ಮಂದಿರದಲ್ಲಿ ‘ಡಾ||ಕೋಟ್ಟಿಸ್’ ಚಿತ್ರ ನಡೆಯುತ್ತಿತ್ತು. ವಿಸರೀತ ಗದ್ದಲ. ಕೇಶವಮೂರ್ತಿ ೨-೪-೦ ಟೀಕೀಟುಗಳನ್ನು ಕೊಳ್ಳಬೇಕಾಗಿಬಂತು. ಸೀತಾ ಅದನ್ನು ನೋಡಿ ಒಳಗೆ ಕುಳಿತಾಗ ಹೇಳಿದಳು.

“ ಏನೂ ಅಂದ್ರೆ ಅನ್ಯಾಯ. ಒಂದು ಸಿನಿಮಾ ನೋಡುವುದಕ್ಕೆ ಆರೇಳು ರೂಪಾಯಿ ಖರ್ಚುಮಾಡಬೇಕೆ? ”

“ ಮಂಕೇ—ಇದೇನು ದೊಡ್ಡ ವಿಷಯ. ಕಾಲೇಜ್ ಕಾಮನ್ ರೂಮಿನಲ್ಲಿ ಇತರ ಉಪಾಧ್ಯಾಯರು ನನ್ನ ಪ್ರಶಂಸೆ ಮಾಡುವುದನ್ನು ನೀನು ಕೇಳಬೇಕು. ‘ನಿಮ್ಮ ಟೀಸ್ಟ್ ಯಾರಿಗೂ ಇಲ್ಲ ಕೇಶವಮೂರ್ತಿ’ ಎಂದೆಲ್ಲ ಮೆಚ್ಚುತ್ತಾರೆ. ”

“ಮೆಚ್ಚದೆ ಏನು ಮಾಡತಾರೆ. ನಿಮ್ಮನ್ನು ಹೊಗಳಿ ಅವರು ಬಿಟ್ಟು ತಿಂಡಿ ಕಾಫಿ ಗಿಟ್ಟಿಸುವಾಗ.”

“ಹೋಗಲಿ ಬಿಡು. ಖರ್ಚು ಮಾಡುವವರಿಗೇ ದೇವರು ಹಣ ಕೊಡುವುದು.”

“ ನಮ್ಮ ಸ್ಥಿತಿ ನೋಡಿಕೊಂಡು ಖರ್ಚುಮಾಡಬೇಡವೇ. ವೋನ್ನೆ ನನ್ನ ಕಾಹಿಲೆಗೇ ಸಿಕ್ಕಾಪಟ್ಟು, ಖರ್ಚಾಯಿತು. ”

“ ನಾನು ಯಾವಾಗಲೂ ಮಿನ್ (mean) ಅಲ್ಲ ಸೀತಾ. ”

“ ಹಾಗಾದರೆ ಮೊಸಳೇನೇನೋ ? ”

ಇಬ್ಬರೂ ನಕ್ಕರು. ಕೇಶವ ಹೇಳಿದ “ನಿನಗೆ ಒಂದು ವಿಚಿತ್ರ sense of humour ಇದೆ ಕಣೀ. ”

“ ಅದನ್ನು ಈಗಲಾದರೂ ಕಂಡುಕೊಂಡಿರಲ್ಲಾ ? ”

“ ನಾನು ಯಾವಾಗಲೇ ಕಂಡುಕೊಳ್ಳದೆ ಇದ್ದದ್ದು. ”

“ ಹೋಗಲಿ ಬಿಡಿ. ಸಿನೀಮಾ ಪುರುವಾಯಿತು. ”

ಸಿನೀಮಾ ಮುಗಿಯುವ ತನಕ ತಲೆದೋರದಿದ್ದ ಯೋಚನೆ ಮುಗಿದ ಕೂಡಲೆ ಪ್ರಾಪ್ತವಾಯಿತು. ಕೇಶವಯ್ಯ ಕೇಳಿದ

“ ಊಟದ ಯೋಚನೆಯೇ ಬಿಟ್ಟು, ಕೂತೆವಲ್ಲಾ. ಈಗ ಊಟ ? ”

“ ಎಷ್ಟು ಹೊತ್ತು, ಅರ್ಧ ಗಂಟೆಯಲ್ಲಿ ಅನ್ನ ಸಾರು ಮಾಡುತ್ತೇನೆ. ”

“ ಬೇಡ, ಇಷ್ಟು ಹೊತ್ತಿನ ಮೇಲೆ ಮನೆಗೆ ಹೋಗಿ ಒಲೆ ಹಚ್ಚುವುದೇಕೆ ? ”

“ ಹಾಗಾದರೆ. ”

“ ಇಲ್ಲಿ ಎನ್. ಎಂ. ಸಿ. ಯಲ್ಲಿ (ನಿಯೋ ಮೈಸೂರು ಕೆಫೆ) ಊಟ ಮುಗಿಸಿಕೊಂಡೇ ಹೊರಟುಹೋಗೋಣ. ”

“ ಆಗಬಹುದು. ”

ಎಂದಳು. ಇಬ್ಬರೂ ಹೋಟೆಲಿಗೆ ಬಂದು ಊಟಕ್ಕೆ ಕುಳಿತರು.

“ ಸಿನೀಮಾ ಹೇಗಿತ್ತು ? ”

“ ತುಂಬ ಚೆನ್ನಾಗಿತ್ತು. ? ”

“ ಸಿನೀಮಾ ನೋಡುತ್ತ ಸುಮ್ಮನೆ ಅಳುತ್ತಾರೆಯೇ ? ”

“ ಅಳು ಬಂದರೆ ಏನುಮಾಡಬೇಕು. ”

“ ಸಿನೀಮಾ ಕಥೆ ಕಟ್ಟುಕಥೆ ಅಂತ. ಗೊತ್ತು. ಆದರೂ ಅಳುವುದೇಕೆ ? ”

“ ಅದನ್ನು ನೋಡುವಾಗ ಹಾಗೆ ಅನ್ನಿಸಲವಲ್ಲಾ. ”

“ ಅಂಥ ಆದರ್ಶಪ್ರೇಮ ನಿಜವಾಗಿಯೂ ಸಾಧ್ಯವೇ ಎಂದು ಯೋಚಿಸಿದ್ದೆ ”

“ ಸಾಧ್ಯವಿಲ್ಲವೇ ? ”

“ ಕಾನ್ಯಗಳಲ್ಲಿ ಸಾಧ್ಯ. ಡಾಂಟಿಯ ಬಿಯಾಟ್ರಿಸ್, ಷೇಕ್ಸ್‌ಪಿಯರ್‌ನ ಜೂಲಿಯಟ್, ಕಾಳಿದಾಸನ ಶಾಕುಂತಲ ಅಂಥ ಆದರ್ಶವ್ಯಕ್ತಿಗಳನ್ನು ಚಿತ್ರಿಸಿವೆ. ಆದರೆ ನಿಜಜೀವನದಲ್ಲಿ ಅದು ಸಾಧ್ಯವೇ— ಸಂಭವವೇ ? ”

“ ಜೀವನ ಸಾಗಿಸುವ ಜನಕ್ಕೆಲ್ಲಾ ಡಾಂಟಿ, ಷೇಕ್ಸ್‌ಪಿಯರ್, ಕಾಳಿದಾಸರ ಕಣ್ಣುಗಳಿದ್ದರೆ ಅಂಥ ವ್ಯಕ್ತಿಗಳನ್ನು ಅವರೂ ನೋಡಬಲ್ಲರು. ”

“ ಆದರ್ಶ ನೋಡುವವರ ಕಣ್ಣಲ್ಲಿಯೇ ವಿನಾ ಇರುವವರ ಜೀವನ ದಲ್ಲಿಲ್ಲ. ”

“ ಜೀವನ ನೋಡದೆ ಡಾಂಟಿ, ಷೇಕ್ಸ್‌ಪಿಯರ್, ಕಾಳಿದಾಸ ಅಂಥ ಪಾತ್ರಗಳನ್ನು ಸೃಷ್ಟಿಸಿದರೇನು ? ”

“ ಇಲ್ಲ. ಸತ್ಯ ಒಂದಂಶವಿದೆ. ಅದರ ಜತೆ ಕವಿಕಲ್ಪನೆ ತೊಂಬತ್ತೊಂಬತ್ತು ಅಂಶ ಸೇರಿಕೊಂಡಿದೆ. ”

“ ನೀವು ಪ್ರವಾಣ ಸ್ವಲ್ಪ ತಿರುಗಮುರಗ ಮಾಡಿದಿರಿ. ಲೋಕದಲ್ಲಿ ಆದರ್ಶಜೀವನ ನಡೆಸುವ ನೂರಾರು—ಸಾವಿರಾರು ಜನ ಇದ್ದಾರೆ. ಆದರೆ ಅದನ್ನು ತಿಳಿದುಕೊಳ್ಳುವ ಜನ ಕಡಿವೆ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಗಾದೆ ಹೇಳಿದಹಾಗೆ. ’

“ ಪಲ್ಯಕ್ಕೆ ಉಪ್ಪು ಸ್ವಲ್ಪ ಹೆಚ್ಚಲ್ಲವೇ ? ”

“ ಹೂ ! ”

ಎನ್ನುತ್ತಾ ಸೀತಾ ನಕ್ಕಳು.

ಊಟ ಮುಗಿಸಿಕೊಂಡು ಒಂದು ಗಾಡಿ ಗೊತ್ತುಮಾಡಿಕೊಂಡು ಮನೆಗೆ ಹೊರಟರು. ಗಾಡಿ ಹೊಡೆಯುವ ಸಾಬಿ ತೀರ ಮುದುಕ. ಆ ವೃದ್ಧಾಪ್ಯದಲ್ಲಿ ಅವನು ಸುಖವಾಗಿ ಮನೆಯಲ್ಲಿ ಕುಳಿತು ಮಕ್ಕಳು ಸಂಪಾದಿಸಿ ಹಾಕಿದುದನ್ನು ತಿಂದುಕೊಂಡಿರಬಹುದಾಗಿತ್ತು. ಕೇಶವಯ್ಯ ಅವನೊಂದಿಗೆ ಹರಟೆ ಆರಂಭಿಸಿದ

“ಇಷ್ಟು ವಯಸ್ಸಾಗಿ ನೀನೇ ಗಾಡಿಹೊಡೀತೀಯಲ್ಲಾ ಸಾಬೂ.”

“ಎನು ಮಾಡಲಿ ಸಾಮಿ—ಪೇಟ್ ಕೇಳಬೇಕಲ್ಲ,”

“ನಿನಗೆ ಮಕ್ಕಳಿಲ್ಲವೇ?”

“ಇದಾರೆ. ಎಲ್ಲಾ ಚಿಕ್ಕೋರು. ಬೀಬಿ ತೀರಿಕೊಂಡಳು.”

“ನಿನ್ನ ಮನೆ ಯಾರು ನೋಡಿಕೊಳ್ಳುತ್ತಾರೆ.”

“ಬೆಳಗ್ಗೆಯಿಂದ ನಾಲ್ಕುಗಂಟೆವರೆಗೆ ನಾನೇ ಎಲ್ಲಾ ಮಾಡ್ತೇನೆ ಮಾರಾಜ. ಆಮೇಲೆ ಗಾಡಿ ಕಟ್ಟೀನಿ.”

“ಇನ್ನೊಂದು ಮದುವೆ ಮಾಡ್ಕೊಳ್ಳಿಲ್ಲವೇ?”

“ಎಂಗಾಗತ್ತೆ ಸಾಮಿ. ಬೀಬಿ ಲಸ್ಮಿ ಇದ್ದಾಗಿದ್ದಳು. ಅವಳು ಓದ ಕೂಂತ ಬೇರೆ ಷಾದಿ ಮಾಡಿಕೊಂಡರೆ ಪರವರ್ದಿಗಾರ್ ಒಪ್ಪಾನಾ ಬುದ್ದಿ.”

ಸೀತಾ ಸಂಭಾಷಣೆ ಕೇಳುತ್ತಿದ್ದವಳು

“ಜೀವನದಲ್ಲಿ ಆದರ್ಶವಿಲ್ಲ ಎಂದಿರಲ್ಲ. ನೋಡಿದರಾ ಗಾಡಿಯವನ ಆದರ್ಶ.”

“ನಿನ್ನ ಕಣ್ಣಿಗೆಲ್ಲಾ ಆದರ್ಶವೇ?”

ಎಂದು ಕೇಶವಮೂರ್ತಿ ಮೂದಲಿಸಿದ.

ಮನೆ ತಲುಪುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ಹೊಡೆದಿತ್ತು. ಪದ್ಧತಿಯಂತೆ ಕೇಶವಮೂರ್ತಿ ಪುಸ್ತಕ ಹಿಡಿದು ಕುಳಿತ. ಸೀತಾ ಬಟ್ಟೆ ಬದಲಾಯಿಸಿಕೊಂಡು ಬಂದು ಮೆಲ್ಲನೆ ಗಂಡನ ಬಳಿ ನಿಂತು ಅವನ ಕ್ರಾಪಿನ ಸುಳಿಯ ಮೇಲೆ ಬೆರಳಾಡಿಸತೊಡಗಿದಳು.

“ಸ್ವಲ್ಪ ಸುಮ್ಮನಿರು. ಪುಸ್ತಕ ಮುಗಿಸಬೇಕಾಗಿದೆ.”

“ಓದಿಓದಿ ಮರುಳಾದ ಕೂಚುಭಟ್ಟ.”

“ಸೀತಾ, ನೀನು ಹೋಗಿ ಮಲಗಕೋ.”

ಕುರ್ಚಿಯ ಕೈಮೇಲೆ ಕುಳಿತುಕೊಂಡು “ನನಗೂ ನಿನ್ನೆ ಹತ್ತುತ್ತಿಲ್ಲ. ನೀವು ಓದಿ ಮುಗಿಸಿ. ಆಮೇಲೆ ಮಲಗದರಾಯಿತು.”

“ನೀನು ಎದುರಿಗೆ ಕುಳಿತು ಜಪಿಸುತ್ತಿದ್ದರೆ ನನ್ನ ಓದು ಹೇಗೆ ಸಾಗತ್ತೀ?”

“ಅದಕ್ಕೇ ನಾನು ಹೇಳಿದ್ದು ಪುಸ್ತಕ ಮುಚ್ಚಿಟ್ಟು ಬಂದು ಮಲಗ
ಕೊಳ್ಳಿ. ಬೆಳಗ್ಗೆ ಬೇಗ ಎದ್ದು ಪಾಠಾನ ಉರು ಹೊಡೆಯುವಿರಂತೆ.”

ಅವನ ಕೈಯಿಂದ ಪುಸ್ತಕ ಕಿತ್ತುಕೊಂಡು ಮುಚ್ಚಿಟ್ಟಳು. ದೀಪ
ಆರಿಸಿದಳು.

ಹಾಸಿಗೆಯ ಮೇಲೆ ಮಲಗಿದಾನಂತರ ಸೀತಾ ಸಣ್ಣ ಧ್ವನಿಯಲ್ಲಿ

“ಏನೊಂದರೆ.....”

“ಏನೊಂದರೆ.....”

“ನಾನು ಹೇಳಿದ್ದು ಏನುಮಾಡುತ್ತೀರಿ?”

“ಯಾವ ವಿಷಯ?”

“ಇಷ್ಟುಬೇಗ ಮರೆತು ಹೋಯಿತೇನು?”

“ನೀನು ಹೇಳಿದ್ದು ಜ್ಞಾಪಕವಿದೆ. ವಿಷಯ ಮರೆತುಹೋಯಿತು.

ಅಷ್ಟೇ.”

“ಅದೇ—ಗೌರವ್ನ ಅವಳ ಗಂಡನ್ನು ಕರೆದುಕೊಂಡು ಬರೋ ವಿಷಯ.”

“ಯೋಚನೆಮಾಡೋಣ ಎಂತ ಹೇಳಿದೆನಲ್ಲ.”

“ಯೋಚನೆ ಬಗೆ ಹರಿಯೋದೇ ಇಲ್ಲ.”

“ಹರಿಯತ್ತೆ. ಕರ್ಕೊಂಡುಬರ್ತೀನಿ ಸುಮ್ಮನಿರು.”

“ಅವರಿಗೆ ನಾವು ಏನಾದರೂ ಕೊಡಬೇಡವೇ?”

“ಉಡುಗೊರೆಯೇ?”

“ಹೂ. ಮದುವೆಯಲ್ಲೂ ಏನೂ ಕೊಡಲಿಲ್ಲ.”

“ನಿನಗೆ ಏನುಬೇಕೋ ಕೊಡು. ನನ್ನ ಅಭ್ಯಂತರವೇನೂ ಇಲ್ಲ.”

“ನೀವು ಎಲ್ಲಾ ಸರಿಯಂದ್ರೆ. ಆದರೆ ಸ್ವಲ್ಪ....”

“ವಕ್ರ ಅಂದುಬಿಡು.”

“ನೀವು ತಿಳಿಯೊಡಿರುವಾಗ ನಾನು ಬಾಯಿಬಿಟ್ಟು ಏಕೆ ಹೇಳಲಿ.”

“ಸೀತಾ, ಈಗ ಟಾನಿಕ್ ತೆಗೆದುಕೊಂಡೆಯಾ?”

“ಮರೆತುಬಿಟ್ಟಿನಲ್ಲ.”

“ಏಳು ಏಳು—ಕುಡಿದು ಮಲಗಕೋ?”

“ಒಂದು ದಿನ ಇಲ್ಲದಿದ್ದರೇನು? ಬೆಳಗ್ಗೆ ತೆಗೆದುಕೊಂಡಿದ್ದೇನಲ್ಲ.”

“ ಬೆಳಿಗ್ಗೆಯಂತೆ ಬೆಳಿಗ್ಗೆ—ಸುಮ್ಮನೆ ಏಳು. ಮುಖ ಬಿಳಿಚಿಕೊಂಡು ಹೋಗುತ್ತಿದೆ. ಔಷಧ ಕುಡಿಯುವುದಕ್ಕೆ ಕಳ್ಳ ಬೀಳುತ್ತಾಳೆ.”

ನಿರ್ವಾಹವಿಲ್ಲದೆ ಸೀತಾ ಎದ್ದು ಮುಖ ಸಿಂಡರಿಸಿಕೊಂಡು ‘ಮೆಟಾಟೋನ್’ ಕುಡಿದು ಮಲಗಿದಳು.

“ ಹಾಳು ಹೆಂಡದ ವಾಸನೆ. ”

“ ಸ್ವಲ್ಪ ಆಲ್ಕೋಹಾಲ್ ಹಾಕಿರುತ್ತಾರೆ. ಇದು ತೆಗೆದುಕೊಂಡ ಮೇಲೆ ನಿನಗೆಷ್ಟೋ ಗುಣವಾಯಿತಲ್ಲವೇ? ”

“ ಈ ಟಾನಿಕ್‌ನಿಂದ ಏನಾಗತ್ತೆ ಹೇಳಿ? ನೀವು ಒಂದು ಪ್ರೀತಿ ನಗಾತಾಡಿದರೆ ಅದರ ಸವಾನ ಟಾನಿಕ್ ಇವೆಯೇ ” ಎಂದಳು.

ಕೇಶವಯ್ಯ ಅವಳನ್ನು ಅಪ್ಪಿದ.

೧೨

ಫಣಿಯಮ್ಮ ಸೊಸೆಯರಿಬ್ಬರಿಗೂ ಕೆಲಸ ಹಂಚಿ ತಾವು ನಿರಾತಂಕ ವಾಗಿ ಕುಳಿತರು. ಬೆಳಿಗ್ಗೆ ಸುಶೀಲಾ, ರಾತ್ರಿ ಗೌರಿ ಅಡಿಗೆಮಾಡಬೇಕೆಂದು ವಿಧಾಯಕವಾಗಿತ್ತು.

ಸುಶೀಲಾ ಅತ್ತೆಯ ಕೈಯಲ್ಲಿ ಕೆಲವು ವರ್ಷಗಳಿಂದ ಸುರಾಗಿ ಅವರ ಅಭಿರುಚಿಯನ್ನು ಚೆನ್ನಾಗಿ ತಿಳಿದುಕೊಂಡಿದ್ದಳು. ಗೌರಿಗೆ ಮನೆ, ಕೆಲಸ, ಜನ ಎಲ್ಲಾ ಹೊಸದು. ಸುಶೀಲ ವಾರಗತ್ತಿಯ ನೆರವಿಗೆ ಬಂದು ಅವಳಿಗೆ ಶಿಕ್ಷಣ ಕೊಡುತ್ತಿದ್ದಳು.

ಇಲ್ಲದ ನೆಪಮಾಡಿಕೊಂಡು ಸೊಸೆಯರನ್ನು ಹೆಳಿಯುವುದು, ಹೀಯಾಳಿಸುವುದು ಫಣಿಯಮ್ಮನ ಸ್ವಭಾವವಾಗಿತ್ತು. ಅತ್ತೆಯ ಬಿರುಸು ಮಾತು ಕೇಳಿ ಗೌರಿ ಕಣ್ಣೀರು ಹಾಕುತ್ತಿದ್ದಳು. ಗೌರಿನ ಕೋಮಲಸ್ವಭಾವ ನೋಡಿ ಒಮ್ಮೊಮ್ಮೆ ಸುಶೀಲ ನಗುತ್ತಿದ್ದಳು.

“ ನೀನು ಇಷ್ಟು ವೆಚ್ಚಾದರೆ ಅತ್ತೆಯ ಕೈಕೆಳಗೆ ಬಂಧದ ಹಾಗೇನೇ? ”

“ ಏನುಮಾಡಲಿ ಅಕ್ಕಾ. ಅತ್ತೆ ಸುಮ್ಮಸುಮ್ಮನೆ ಕೋಪಮಾಡಿ ಕೊಳ್ಳುತ್ತಾರೆ. ”

“ ಬೋಗೋನಾಯಿ ಬಾಯಿಮುಚ್ಚುವುದಕ್ಕಾಗತ್ತೇನೇ, ಗೌರಿ. ”

“ನೋಡಿಯಕ್ಕ. ನಿನ್ನ ದೇವರ ದೀಪ ಸರಿಯಾಗಿ ತೊಳೆದಿಲ್ಲಾಂತ ರಾದ್ಧಾಂತ ಮಾಡಿದರು. ಇವತ್ತು ಹುಣಿಸೇಹಣ್ಣು ಹಾಕಿ ತೊಳೆಯುತ್ತ ಕುಳಿತಿದ್ದರೆ ‘ತಿಕ್ಕು ತಿಕ್ಕು, ಮೂರುದಿವಸಕ್ಕೆ ಹೊಸ ನಂದಾದೀಪ ಹಾಳಾಗಿ ಹೋಗಲಿ. ಯಾರಪ್ಪನ ಮನೆ ಗಂಟು ಹೇಳು’ ಎಂದರು. ಹೀಗಾದರೆ ಹೇಗೆ ಕೆಲಸನಾಡಿ ಪೂರೈಸುವುದು.”

‘ನನ್ನ ನಾತು ಕೇಳು ಗೌರ. ಜವರು ಬೇಕಾದ್ದು ಅಂದುಕೊಳ್ಳಲಿ. ಮನಸ್ಸಿಗೆ ಹಚ್ಚಿಕೊಳ್ಳಬೇಡ. ಅಂಜು ಅಂದು ಬಾಯಿ ನೋಯಿಸಿಕೊಂಡು ಅನರೇ ತಿಕ್ಕು ಗುತ್ತಾರೆ.”

“ಅಕ್ಕಾ—ನನ್ನದು ತಪ್ಪಾಗುತ್ತಿದ್ದರೆ ನೀವು ತಿದ್ದಿ. ನನಗೇನೂ ಬರೋದಿಲ್ಲ. ನೀವು ಹೇಳಿಕೊಟ್ಟರೆ ಕಲಿತುಕೊಳ್ಳುತ್ತೇನೆ.”

“ಈ ಮನೆಗೆ ಬಂದಾಗ ನಾನು ಪಟ್ಟಿಪಾಡು ನೀನು ಕಾಣೆ ಗೌರ. ನಿಮ್ಮ ತಾಯಿ ಜ್ಞಾನರು. ಎಲ್ಲಾ ಕೆಲಸ, ಒಡಿಗೆ ನೀನಿಗೆ ಹೇಳಿಕೊಟ್ಟಿದ್ದಾರೆ. ನನ್ನ ಮನೆಯಲ್ಲಿ ಮುಟ್ಟಿನಿಂದ ಸಾಕಿದರು. ಒಂದು ಉಪಕರಣ ತೊಳೆಯುವುದಕ್ಕೂ ಬರುತ್ತಿರಲಿಲ್ಲ, ಈ ಹುಲಿಯತ್ತೆ ಹುರಿಮು ಮುಕ್ಕಿಬಿಟ್ಟಳು. ನಾನೂ ನಿನ್ನ ಹಾಗೆ ದಿನಾ ಕೂತುಕೊಂಡು ಅಳುತ್ತಿದ್ದೆ. ಆಮೇಲೆ ಅತ್ತೆ ಬಿರುಸು ನಾತು ರೂಢಿಯಾಗಿ ಅಳುವುದನ್ನು ಬಿಟ್ಟೆ.”

“ಸೊಸೆಯರನ್ನು ಕಾಡದೆ ಇದ್ದರೆ ಅತ್ತೇತನಕ್ಕೆ ಕುಂವೇ ಅಕ್ಕಾ.”

“ಈ ಮುದಿಮೂಳೀರ ಹಣೆಬರಹವೇ ಅಷ್ಟು ಬಿಡು. ಕಂಡವರ ಮನೆ ಹೆಣ್ಣು ಮಕ್ಕಳನ್ನು ಕೊರಗಿಸಿ ಸಾಯಿಸುವುದು. ಇವರಿಗೆಲ್ಲಾ ಒಂದು ಪ್ರತ್ಯೇಕ ನರಕ ಸೃಷ್ಟಿಯಾಗಿದೆ.”

“ಹೋಗಲಿ ಬಿಡಿ ಅಕ್ಕ. ಎಲ್ಲಾದರೂ ಅತ್ತೇ ಕೇಳಿಸಿಕೊಂಡಾರು.”

“ಇಲ್ಲ. ತುಳಸೀಕಟ್ಟೆ ಸುತ್ತುತ್ತಿದ್ದಾರೆ. ಮಾಡೋದು ಅನಾಚಾರ, ಮನೆಮುಂದೆ ಬೃಂದಾವನ. ಇವರಿಗೆ ತುಳಸೀಪೂಜೆ ಒಂದು ಕೇಡು.”

“ಅಕ್ಕಾ, ನನಗೊಂದು ಉಪಕಾರಮಾಡುತ್ತೀರಾ?”

“ಹೇಳಮ್ಮ. ಏನದು?”

“ನಿಮ್ಮ ಯಜಮಾನರಿಗೆ ಹೇಳಿ ಏನಾದರೂ ಮಾಡಿ ಅವರನ್ನು ಲಾ ಪರೀಕ್ಷೆಗೆ ಕಳಿಸುವಂತೆ ಮಾಡಿ.”

“ ಅಯ್ಯೋ ಹುಚ್ಚಿ. ಆತ್ತೆ ಖಜಾನೆಗೆ ಹೋದ ಹಣ ಸ್ತುಶಾನಕ್ಕೆ ಹೋದ ಹಣ ಎರಡೂ ಒಂದೇ. ಅವು ತಿರುಗಿ ಹೊರಗೆ ಬರುತ್ತವೆಯೇ? ಖರ್ಚಿನ ಬಾಬತು ಯಾರು ಹೇಳಿದರೂ ಹೂ ಎನ್ನುವುದಿಲ್ಲ.”

“ ನಿಮ್ಮ ಯಜಮಾನರು ಹೇಳಿದರೆ? ”

“ ಅವರು ಹೇಳಿದರೂ ಅಷ್ಟೇ. ಅವರು ಪಡುತ್ತಿರುವ ಸುಖ ನೀನೇ ನೋಡುತ್ತಾ ಇದ್ದೀಯಲ್ಲ.”

“ ಈಗಲೇ ಅವರನ್ನು ಕೆಲಸಕ್ಕೆ ಸೇರಿಕೋ ಅನ್ನುತ್ತಿದ್ದಾರೆ.”

“ ಏನು ಮಾಡೋಣ ಹೇಳು. ನಮ್ಮವರ ವಿದ್ಯವೂ ಹೀಗೇ ಹಾಳಾಯ್ತು. ಅವರೂ ಓದಿ ಒಂದು ಪರೀಕ್ಷೆ ಪ್ಯಾಸ್ ಮಾಡಿದ್ದರೆ ಹೀಗೆ ಬ್ಯಾಂಕ್ ಗುವಾಸ್ತನಾಗಿ ಕೊಳೆಯಬೇಕಾಗಿತ್ತೇ? ”

ಫಣಿಯಮ್ಮನ ಗುಡುಗು ಕೇಳಿಬಂತು.

“ ಏನೇ ಇಬ್ಬರೂ ಹರಟೆ ಷುರುಮಾಡಿದಿರಿ? ”

“ ಇಲ್ಲ ಆತ್ತೇ.”

ಎಂದು ಸೊಸೆಯರು ಬೇರೆ ಬೇರೆ ಕೆಲಸ ಹುಡುಕಿಕೊಂಡು ಹೊರಟರು.

ಒಂದು ದಿನ ಸಂಜೆ ಮನೆಯ ಮುಂದೆ ಒಂದು ಬೈಸಿಕಲ್ ಬಂದು ನಿಂತಿತು. ಮನೆಯಲ್ಲಿ ಯಾರೂ ಇರಲಿಲ್ಲ. ಫಣಿಯಮ್ಮ ‘ ಗಿರಿಜಾಕಲ್ಯಾಣ ’ ಹಾಡು ಕೇಳುವುದಕ್ಕೆ ಹೋಗಿದ್ದರು ಶ್ರೀನಿವಾಸ ಹೊರಗೆ ಹೋಗಲು ತಲೆಬಾಚಿಕೊಳ್ಳುತ್ತಿದ್ದ.

ಹೊಸದಾಗಿ ಬಂದವರನ್ನು ಒಳಗಿನಿಂದ ಗೌರ ಕಂಡು

“ ಭಾವಯ್ಯಾ—ಬನ್ನಿ ” ಎಂದಳು.

ಕೇಶವಯ್ಯ ಒಳಗೆ ಬಂದು ಕುಳಿತ. ಗೌರ ಒಳಗೆ ತಲೆಬಾಚಿಕೊಳ್ಳುತ್ತಿದ್ದ ಗಂಡನನ್ನು ಕರೆದುಕೊಂಡು ಬಂದು

“ ಭಾವಯ್ಯ, ಸೀತಕ್ಕನ ಗಂಡ.”

ಎಂದು ಪರಿಚಯಮಾಡಿಕೊಟ್ಟಳು. ಶ್ರೀನಿವಾಸ ಮರ್ಯಾದೆಯಿಂದ ಕಂಡು

“ ಬನ್ನಿ. ಕುಳಿತುಕೊಳ್ಳಿ. ಮೊದಲೇ ಪರಿಚಯವಿಲ್ಲ.”

“ ಹೌದು.”

“ ಏನು ಭಾವಯ್ಯಾ. ಬಹಳ ದಿವಸಗಳ ಮೇಲೆ ನಮ್ಮ ಜ್ಞಾಪಕ ಬಂತೇ? ಸೀತಕ್ಕ ಹೇಗಿದ್ದಾಳೆ? ”

“ ಚೆನ್ನಾಗಿದ್ದಾಳವ್ಯಾ ”

“ ಗೌರಾ, ನಿಮ್ಮ ಭಾವಯ್ಯನಿಗೆ ಕಾಫಿ ತಂದುಕೊಡು. ”

ಎಂದು ಶ್ರೀನಿವಾಸ ಹೇಳಿದ. ಗೌರಾ ಒಳಗೆ ಹೋಗಲು ಸುಶೀಲಾ

“ ಹೋಗು ನಿಮ್ಮ ಭಾವಯ್ಯನನ್ನ ಮಾತನಾಡಿಸು. ನಾನು ಕಾಫಿ ಮಾಡಿ ತಂದುಕೊಡುತ್ತೇನೆ ” ಎಂದಳು.

“ ಮನೆಯಲ್ಲಿ ಎಲ್ಲರೂ ಕ್ಷೇಮವೇ ಮಿ|| ಶ್ರೀನಿವಾಸ. ”

“ ಎಲ್ಲರೂ ಕ್ಷೇಮ. ತಂದೆ ಹೊರಗೆ ಹೋಗಿದ್ದಾರೆ. ”

“ ಆಗಲಿ ಇನ್ನೊಮ್ಮೆ ಅವರ ದರ್ಶನ ತೆಗೆದುಕೊಳ್ಳುತ್ತೇನೆ. ”

“ ಭಾವಯ್ಯ. ಸೀತಕ್ಕನ್ನ ಕರೆದುಕೊಂಡು ಬರಬಾರದಾಗಿತ್ತೇ. ”

“ ನಾನು ಕಾಲೇಜಿನಿಂದ ನೇರವಾಗಿ ಬಂದೆ. ಹೇಗೆ ಕರೆದುಕೊಂಡು ಬರಲಿ ಹೇಳು. ”

“ ಯಾವಾಗ ಕರೆದುಕೊಂಡು ಬರುತ್ತೀರಿ. ”

“ ನೀನೂ ನಿನ್ನ ಯಜಮಾನರೂ ಒಂದು ದಿನ ನಮ್ಮ ಮನೆಗೆ ಬನ್ನಿ. ಆಮೇಲೆ ಕರೊಂಡು ಬರತೀನಿ. ಎಂದು ಬರುತ್ತೀರಿ ಮಿ|| ಶ್ರೀನಿವಾಸ. ”

“ ನೀವು ಹೇಳಿದುದು. ಹೋಗೋಣವೇ ಗೌರಾ. ”

“ ನನ್ನ ಕೇಳಿದರೆ. ”

“ ನಾಳೆ ಭಾನುವಾರ ನನಗೂ ಪುರಸತ್ತು. ಅಲ್ಲೇ ಮಠಾಡ್ಡ ಊಟಕ್ಕೆ ಬಂದುಬಿಡಿ. ಸಂಜೆಗೆ ಹಿಂದಿರುಗಿದರಾಯಿತು. ”

“ ಹಾಗೇ ಆಗಲಿ. ”

ಎಂದು ಶ್ರೀನಿವಾಸ ಒಪ್ಪಿಕೊಂಡ. ಒಳಗಿನಿಂದ ಸುಶೀಲಾ ‘ ಗೌರಾ ’ ಎಂದು ಕೂಗಿದಳು. ಗೌರ ಒಳಗೆ ಹೋಗಿ ಕಾಫಿ ತಂದಿತ್ತಳು. ಅಷ್ಟು ಹೊತ್ತಿಗೆ ಫಣಿಯಮ್ಮನವರ ಸ್ಮಾರಿ ಚಿತ್ತೈಸಿತು. ಶ್ರೀನಿವಾಸ

“ ಅಮ್ಮಾ, ಇವರೇ ಗೌರನ ಅಕ್ಕನ ಗಂಡ. ಕಾಲೇಜಿನಲ್ಲಿದ್ದಾರೆ. ”

“ ಬನ್ನೀಪ್ಪ. ಸಂತೋಷ. ಸೀತಮ್ಮ ಚೆನ್ನಾಗಿದ್ದಾಳೆಯೇ? ”

“ ಇದ್ದಾಳಮ್ಮ. ”

“ ತುಂಬ ಕಾಯಿಲೆಯಾಗಿತ್ತಂತ ಕೇಳಿದ್ದೆ ನಲ್ಲಾ.”

“ ಹೌದು. ಈಗ ಆರೋಗ್ಯವಾಗಿದ್ದಾಳೆ.”

“ ಅಮ್ಮ, ನಾನೂ ಗೌರಾ ಭಾನುವಾರ ಊಟಕ್ಕೆ ಬರಬೇಕಾಂತ ಕರೆಯೋದಿಕ್ಕೆ ಬಂದಿದ್ದಾರೆ.”

“ ಮನೆಯಲ್ಲಿ ಏನು ಹೆಚ್ಚುವರಿ ?”

“ ಏನೂ ಇಲ್ಲ. ಅವಳೂ ನೋಡಬೇಕಾಂತಿದ್ದಾಳೆ. ಒಂದು ದಿನ ಜತೆಯಲ್ಲಿ ಕುಳಿತು ಊಟವಾಡೋಣಾಂತ ಹೇಳಿದೆ.”

“ ಆಗಬಹುದು. ಹೋಗಿಬಾ ಶ್ರೀನಿವಾಸು. ನೀವು ಯಾವಾಗ ಬರುತ್ತೀರಿ ?”

“ ಇನ್ನೊಂದು ಭಾನುವಾರ.”

“ ಸಂತೋಷ. ಇಲ್ಲೇ ಊಟಮಾಡಿಕೊಂಡು ಹೋಗಿ.”

“ ಇಲ್ಲಾಮ್ಮ. ಮನೆಯಲ್ಲಿ ಒಬ್ಬಳೇ ಕಾಯುತ್ತಿರುತ್ತಾಳೆ.”

“ ಅಷ್ಟಾದೂರ ಮಲ್ಲೇಶ್ವರದಲ್ಲಿ ಏಕೆ ಮನೆ ಮಾಡಿದಿರಿ. ಇಲ್ಲೇ ಹತ್ತಿರ ಬಂದುಬಿಟ್ಟರೆ ಆಗತ್ತಲ್ಲಾ.”

“ ಒಳ್ಳೆ ಮನೆ ಸಿಕ್ಕಬೇಕಲ್ಲಮ್ಮ.”

“ ಅದೂ ನಿಜವೇ. ಬೆಂಗಳೂರು ಹಾಳಾಗಿಹೋಯ್ತು. ಬಾಡಿಗೆ ಎಷ್ಟು ಕೊಡುತ್ತಿದ್ದೀರಿ.”

“ ೨೦ ರೂಪಾಯಿ.”

“ ಇಷ್ಟತ್ತು ರೂಪಾಯಿಯೇ? ತುಂಬ ಹೆಚ್ಚಾಯಿತಲ್ಲವ್ವಾ.”

“ ಹೌದು. ಸರಿಯಾದ ಮನೆ ಸಿಕ್ಕದೆ ತುಂಬ ತೊಂದರೆ ಪಟ್ಟಿ.”

“ ನಿನ್ನ ಗೆಷ್ಟು ಸಂಬಳ ?”

“ ನೂರು ರೂಪಾಯಿ ”

“ ಮೇಲೆ ವರಮಾನ ?”

“ ಪಾಠ ಹೇಳುತ್ತೀನೆ. ಅದರಿಂದ ೪೦-೫೦ ರೂಪಾಯಿ ಬರುತ್ತೆ.”

“ ಪರವಾಯಿಲ್ಲ. ಅನುಕೂಲವಾಗಿಯೇ ಇದ್ದೀರಿ.”

“ ಎಲ್ಲ ನಿಮ್ಮ ಆಶೀರ್ವಾದ.”

“ ಮುಖ್ಯ ಎಲ್ಲಾ ದರೂ ಚೆನ್ನಾಗಿದ್ದರೆ ಸಾಕು.”

“ನನಗೆ ಹೊತ್ತಾಗತ್ತೆ. ಇನ್ನು ಹೊರಡಬೇಕು, ಭಾನುವಾರ ಮರೆಯ ಬೇಡಿ ಸು|| ಶ್ರೀನಿವಾಸ.”

“ಇಲ್ಲ ಹೆನ್ನೆ ರಡಕ್ಕೆ ಸರಿಯಾಗಿ ಬರುತ್ತೀವೆ.”

“ಮನೆ ಗೊತ್ತಷ್ಟೆ?”

“ಸರಿಯಾಗಿ ಗೊತ್ತಿಲ್ಲ.”

“ಮಲ್ಲೇಶ್ವರದ ದೊಡ್ಡ ಚೌಕ ಇದೆ ನೋಡಿ—ಅದರ ಬಲಗಡೆ ತಿರುಗಿ ನಾಲ್ಕನೆಯ ಮನೆ—ಮನೆ ವೇಲೆ ನನ್ನ ಹೆಸರಿನ ಬೋರ್ಡಿದೆ.”

“ಪತ್ತಿ ಮಾಡುತ್ತೇನೆ ಬಿಡಿ.”

“ಇನ್ನು ಹೊರಡಲೇನಮ್ಮ—ಗೌರಾ.”

“ಒಳ್ಳೇದು ಭಾವಯ್ಯ.” ಎಂದಳು.

ಕೇಶವಯ್ಯನನ್ನು ಕಳುಹಿಸಿಕೊಟ್ಟು ಶ್ರೀನಿವಾಸ ಹಿಂದಿರುಗಿದ. ಅವನನ್ನು ನೋಡಿ ಫಣಿಯಮ್ಮ

“ತುಂಬ ಒಳ್ಳೇ ಹುಡುಗ ಕಣೋ.”

“ಹೌದಮ್ಮ.”

“ಇಷ್ಟತ್ತು ರೂಪಾಯಿ ಮನೆ ಬಾಡಿಗೆ ಕೊಡ್ತಾನಂತಲ್ಲ.”

“ಆಲ್ಲ. ಅವನನ್ನು ಕಂಡ ಕೂಡಲೆ ಮನೆ ಬಾಡಿಗೆ, ಸಂಪಾದನೆ ಎಲ್ಲ ತನಿಖೆ ಮಾಡಿ ಬಿಟ್ಟಿಯಲ್ಲ.”

“ತಪ್ಪೇನು?”

“ಈಗಿನ ಕಾಲದವರು ಏನಾದರೂ ಓಳಿದುಕೊಳ್ಳುತ್ತಾರಮ್ಮ.”

“ನಾನು ಈಗಿನ ಕಾಲದವಳಲ್ಲ. ಅದೇನು ಈಗ ಊಟಕ್ಕೆ ಕರೆಯೋ ದಿಕ್ಕೆ ಬಂದಿದ್ದು?”

“ಸುಮ್ಮನೆ.”

“ಸುಮ್ಮನೆ ಯಾಕಿದ್ದೀತು. ಮದುವೆಗೂ ಬರಲಿಲ್ಲ. ಈಗ ತಂಗೇಗೆ ಏನಾದರೂ ಉಡುಗೊರೆ ಕೊಡೋದಿಕ್ಕೆ ಇರಬಹುದು.”

“ನಿನ್ನದು ಯಾವಾಗಲೂ ಒಂದೇ ಲೆಕ್ಕಾಚಾರ.”

“ಇಂಥ ಹುಡುಗನ ಮೇಲೆ ನಿಮ್ಮತ್ತೆ ಏನೇನೋ ಬೊಂಕಿದಳಲ್ಲ.”

“ಏನು ಹೇಳಿದರು.”

“ ಕಲ್ಲು ಮನಸ್ಸಿನವನು—ಹೆಂಡತೀನ ಗೋಳು ಹುಯ್ದು ಕೊಳ್ಳುತ್ತಾ ನಂತೆ ಅಂತ.”

“ ಇರಬಹುದು. ಮದುವೆಗೆ ಕೂಡ ಕಳಿಸಲಿಲ್ಲ ನೋಡು.”

“ ಕಳಿಸ್ತಾರೆ. ಇವರ ಮುದ್ದು ಮುಖ ನೋಡಿ. ಮರ್ಯಾದೆ ಗೊತ್ತಿಲ್ಲ—ನಡತೆ ಗೊತ್ತಿಲ್ಲ—ಕೊಡೋದು ಬಿಡೋದಂತೂ ಇಲ್ಲವೇ ಇಲ್ಲ. ಏನು ಜನವೋ ಜನ—ದನ.”

“ ಹೋಗಲಿ ಬಿಡವ್ಯಾ. ಯಾರ ಮನೆದೋ ಸುದ್ದಿ ತೆಗೆದುಕೊಂಡು ನೀನೇಕೆ ಕೋಪ ಮಾಡಿಕೊಳ್ಳುತ್ತೀ.”

ಎಂದ. ತಾಯಿ ಮಗನ ಸಂಭಾಷಣೆ ಕೇಳುತ್ತ ತರಕಾರಿ ಹೆಚ್ಚುತ್ತಿದ್ದ ಗೌರಿ, ಸುಶೀಲನಿಗೆ

“ ಕೇಳಿದಿರಾ ಅಕ್ಕಾ.”

“ ಕೇಳುತ್ತಾ ಇದ್ದೀನಮ್ಮಾ.”

“ ಇವರಿಗೆ ಇನ್ನೇನು ಮಾಡಬೇಕಾಗಿತ್ತಂತೆ.”

“ ಅತ್ತೆ ಮೂಗಿಗೆ ಎರಡು ಸವರನ್ ನೇತುಹಾಕಿ ಕಳಿಸಬೇಕಾಗಿತ್ತು. ಧನ ಪಿಶಾಚ ಹಿಡಿದಿದೆ ಇವರಿಗೆ.”

“ ನಮ್ಮ ತಾಯಿಯನ್ನು ಬಯ್ಯಬೇಕೆಂದರೆ ಅತ್ತೆ ನಾಲಗೆ ಒಳ್ಳೇ ಹರಿತವಾಗತ್ತೆ.”

“ ಹೆಸರು ನೋಡು ಎಷ್ಟು ಚೆನ್ನಾಗಿಟ್ಟಿದ್ದಾರೆ—ಫಣಿಯಮ್ಮ. ಅದು ಹೋಗಲಿ. ಇದೇನು ಗೌರಾ—ಇವತ್ತು ನಿನ್ನ ಭಾವ ಬಂದಿದ್ದದ್ದು.

“ ಸೀತಕ್ಕ ಬುದ್ಧಿ ಹೇಳಿ ಕಳಿಸಿರಬೇಕು. ಅಕ್ಕಾ—ಭಾನುವಾರ ನೀವೂ ಬರುತ್ತೀರಾ?”

“ ನಾನೇಕೆ? ನನ್ನ ಕರೆದಿಲ್ಲ ಬಿಟ್ಟಿಲ್ಲ.”

“ ನಾನು ಕರೀತೀನಿ ಅಕ್ಕಾ—ಆ ಅಕ್ಕನ ಮನೆಗೆ ಈ ಅಕ್ಕನ ಕರೆದು ಕೊಂಡು ಹೋಗಬೇಕಂತ ತುಂಬ ಆಸೆ. ನೀವೂ ಬೇಸತ್ತಿದ್ದೀರಿ. ಒಂದು ದಿನವಾದರೂ ಈ ಅತ್ತೆ ಕಣ್ಣಿರೆಯಾಗಿ ಹೋಗಿಬರೋಣ.”

“ ಇಬ್ಬರೂ ಹೋಗಿಬಿಟ್ಟರೆ ಇಲ್ಲಿ ಅಡಿಗೆ ಗತಿ.”

" ನೀವು ಹೂ ಅನ್ನು—ನಾನು ಐದು ಗಂಟೆಗೆ ಎದ್ದು ನಾಡಿದು ತೀನೇ. ರಾತ್ರಿ ಯೇ ತರಕಾರಿ ಹೆಚ್ಚಿಕೊಂಡರಾಗುತ್ತೆ "

ಸುತೀಲನ ಕ್ಷಣ್ಣಿ ನಿರೂಪಿಸು

" ಗೌರವ—ನಾವು ಸಾರಗತ್ತಿರಲಿಲ್ಲ ಕಣ್ಣೀರು ನಿಜವಾಗಿಯೂ ಅಕ್ಕಿ ಸಂಗಯರು. ನನ್ನಗೋಷ್ಠಿರ ಎಷ್ಟು ಒಂದು ಗೋತಿಯೇ ನೀನು."

" ಅಕ್ಕಿ—ನಾನು ಹೇಳಿದರೆ ನೀವು ನಗುತ್ತೀರೇನೋ, ಅವತ್ತು ನನ್ನ ಮದುವೆಯಲ್ಲಿ ನೀವೇ ಒಂದು ದಿನ ತಲೆ ಬಾಚಿ. ನಿಮ್ಮ ಜಡೆಬಿಟ್ಟ ಇಟ್ಟಿಂ ಜ್ಞಾನವಿದೆಯೇ?"

" ಇದೆ."

" ನಾನು ಕಣ್ಣೀರು ರಾಕಾ ಇದ್ದೆ "

" ಹೂ."

" ನೀವು ಕಣ್ಣೀರು ಪ್ರೀತಿಯಿಂದ 'ಅಳಬೇಡವಾ, ನಾನೂ ನಿನ್ನ ಹಾಗೆ ಅಪ್ಪ ಅಮ್ಮನನ್ನು ಬಿಟ್ಟು ಅತ್ತೆ ಮನೆ ಸೇರಿದ್ದೀನಿ. ನಾನು ನಿನ್ನ ಸಾರಗತ್ತಿ ಅಲ್ಲ, ಅಕ್ಕಿ ಬಾ, ನನ್ನ ಎದೆಯಲ್ಲಿ ನಿನ್ನ ಇಟ್ಟುಕೊಳ್ಳುತ್ತೀನಿ' ಎಂದು ಹೇಳಿದಿರಿ. ನಿಮ್ಮ ಧೈರ್ಯದ ವಾತು ನನ್ನ ದುಃಖ ಮರೆಸಿತು. ಇಂದಿಗೂ ನಿಮ್ಮನ್ನು ನೋಡಿದರೆ ಕಣ್ಣೀರು ಬಯ್ಯುವೆಲ್ಲಾ ಮರೆತು ಹೋಗುತ್ತೆ."

" ಗೌರವ—ನಿನ್ನ ನೋಡಿದರೆ ಅಯ್ಯೋ ಅನ್ನು ಸತ್ತೆ ಕಣ್ಣೀರು "

ಎಂದು ಸುತೀಲನ ಎಂದ ಹೋದಳು. ಸ್ವಲ್ಪದೊತ್ತು ಬಿಟ್ಟುಕೊಂಡು ಅವಳು ಹಿಂದಿರುಗಿದಳು.

" ಭಾಸುವಾರ ಬಂದಿರಲಿ ಅಕ್ಕಿ."

" ಬಂದೇ ಇರುತ್ತೀನೆಯೇ? ನಿನ್ನ ಇಷ್ಟು ಪ್ರೀತಿಯಿಂದ ಕರೆಂದು ವವರು ಯಾವ ಗೌರವ "

ಎಂದಳು

೧೩

ಕೇಶವಮೂರ್ತಿ ಮನೆಗೆ ಬೋದಮೇಲೆ ಸ್ವಲ್ಪ ಜಬರುದತ್ತಿವೆಂದವರೇ 'ಲೇ' ಎಂದು ಕೂಗಿದ. ಅವನು ಕೂಗಿದ್ದು ಕೇಳಿಸಿದರೂ ಸೀತಮ್ಮ 'ಅ'

ಎನ್ನಲಿಲ್ಲ. ಮತ್ತೆ ಗಟ್ಟಿ ಮಗ 'ಲೇ' ಎಂದ. ಅದಕ್ಕೂ ಸೀತಮ್ಮ ಉತ್ತರ ಕೊಡಲಿಲ್ಲ. 'ಸೀತ.' ಎಂದ. ಸೀತಮ್ಮ ಬಂದು ನಿದುರಿಗೆ ನಿಂತು

'ಎಂದಿನಿಂದ ಬಂತು ಈ 'ಲೇ' "

" ಎಲ್ಲಗೂ ತಮ್ಮ ತಮ್ಮ ಹೆಂಡಂದಿರನ್ನು 'ಲೇ' ಎಂದು ಕೂಗಬಹುದು.

ನಾನು ವಗತ್ಯ ಕೂಗಬಾರದೋ ?"

" ನಿನ್ನಿ. ಪೊ, ಫೆಸರ್ ಹೆಂಡತಿಗಿಲ್ಲವನ್ನು 'ಲೇ' ಎಂದು ಕೂಗುತ್ತೀರ."

" ತಪ್ಪಾಯಿತ್ತಿ. ಮಿಸೆಸ್ ಪೊ, ಫೆಸರ್."

'ಇದೇನು ಇಷ್ಟು ಸಡಗರ ಇವತ್ತು "

' ಹೇಳಿದರೆ ಏನು ಕೊಡುತ್ತೀ."

' ಇನ್ನೇನು- ಇ ಫಿ ಕೊಡುತ್ತೀನಿ ?"

' ಕಾಫಿ ಯಾರಿಗೆ ಬೇಕು ?"

' ಇನ್ನೇನು ಬೇಕು ?"

' ಒಂದು ಸಿಹಿ ಫುತ್ತು."

" ಹೇಳಿ- ಏನು ಸಮಾಚಾರ ?"

' ಕಾಲೇಜಿಂದ ಬರುತ್ತಾ ನಿನ್ನ ತಂಗಿ ಮನೆಗೆ ಹೋಗಿದ್ದೆ."

" ಹಾ ! ಹೋಗಿದ್ದರಾ ?"

" ಪೂರ್ತಿ ಕೇಳು. ಅಷ್ಟರಲ್ಲಿಯೇ ಅವಸರ ನಿನಗೆ."

" ಕೇಳಿಲ್ಲದ್ದೆ. ಬೇಗ ಹೇಳಿ."

" ಎನ್ನ ತಂಗಿ- ಊಸಾದ ಕಾಫಿ ಮಾಡಿಕೊಟ್ಟಳು. ನನಗಿಂತ

ಅವಳೇ ಚೆನ್ನಾಗಿ ಕಾಫಿ ಮಾಡುತ್ತಾಳೆ ಕಣೆ."

" ಇರಬಹುದು."

" ನಾನು ಒಂದು ತಪ್ಪುಮಾಡಿದೆ ನೋಡು."

" ಏನು ತಪ್ಪು."

" ಅವನಿ. ನಾನು ಮದುವೆಯಾಗಬೇಕಾಗಿತ್ತು."

" ಇನ್ನು ಸಾಧ್ಯವಿಲ್ಲ. ಅವಳಿಗೆ ಮದುವೆಯಾಗಿದೆ- ಶ್ರೀನಿವಾಸ

ನನ್ನು ಕೂಡಿದ್ದರಾ ?"

" ಅವನನ್ನು- ಅವರಮ್ಮನನ್ನು ಕಂಡಿದ್ದೆ. ವೆಂಕಟಾಚಲಯ್ಯ ಸಿಕ್ಕ

ರಿಲ್ಲ. ಹೊರಗೆ ಹೋಗಿದ್ದರಂತೆ. ನಿನ್ನ ತಂಗಿ, ಭಾವ ಇಬ್ಬರನ್ನೂ ನಾಳೆ ಭಾನುವಾರ ಊಟಕ್ಕೆ ಕರೆದುಬಂದಿದ್ದೇನೆ.”

“ ನಿಜವಾಗಿ !”

“ ನಿಜವಾಗಿ ”

“ ಎಷ್ಟು ಒಳ್ಳೆಯವರೊಂದಿಗೆ ನೀವು.”

“ ಬರೇ ಹೊಗಳಿಕೆಯಲ್ಲಿ ಕಾಲತಪ್ಪಬೇಡ ನಿನ್ನ ಫೀಸು ಒಪ್ಪಿಸು.”

ತನಕ: ಫೀಸು ಒಪ್ಪಿಸುವುದಕ್ಕೆ ಕೇಶವ ಬಿಡಲೇ ಇಲ್ಲ. ತಾನೇ ಒಪ್ಪಿಸಿಕೊಂಡ.

“ ಭಾನುವಾರ ಏನು ಆಡಿಗೆ ನ. ದುತ್ತೀ ”

“ ನೀವೇ ಹೇಳಿ.”

“ ದೊಂಡ. ವಾಂಗೀಬಾತ್ ಕಾಮಿಗೆವೀರು ಸ್ವೀಟಾ ಎನ್ನುವಾಡುತ್ತಿ.”

“ ಮೈಸೂರುಸಾಕ್ ನೂಡಲೇ ?”

“ ಓಹೋ!—ತಂಗೀಗೇ ಪ್ರೆಸೆಂಟ್ ಏನುಕೊಡುತ್ತಿ.”

“ ನೀವು ಇಷ್ಟು ದುಡ್ಡು ಕೊಡ್ತೀನೀಂತ ಹೇಳಿದರೆ, ಅಷ್ಟರಲ್ಲಿ ಏನಾದರೂ ತರುತ್ತೀನೆ.”

“ ನೂರು ರೂಪಾಯಿ ಬಡ್ಡು.”

“ ಬಂಗಾಳಾ ನಿಲ್ಕಾ ಸೀರೆ ತರಲೇ !”

“ ದೇಕಾದ್ದು ತೆಗೆದುಕೊಂಡು ಬ. ನಾನು ಎ.ನ್ (mean) ಅಲ್ಲ ಅಂತ ನಿನಗೆ ಗೊತ್ತಿದೆ.”

“ ನಾಳೆ ಸೂಪೈಟೀಗೇ ಹೋಗಿ ತರೋಣ ನೀವು ಬೇಗ ಮನೆಗೆ ಬನ್ನಿ.”

“ ಆಗಲಿ ” ಎಂದ

ಗೌರ ಗಂಡನಿಗೆ ಹೆಚ್ಚಿಕೊಟ್ಟು ಸುಶೀಲನನ್ನು ಕರೆದುಕೊಂಡು ಹೋಗುವುದಕ್ಕೆ ಏರ್ಪಾಟುವಾಡಿದಳು. ಫಣಿಯಮ್ಮ ಮೊದಲು ಗೊಣಗದವು. ವೆಂಕಟ ಚಲಯ್ಯ ಮಧ್ಯೆ ಬಾಯಿಹಾಕಿ ‘ ಹೋಗಿಬರಲಿ ಸುಮ್ಮನಿರೇ. ಹುಡುಗನು-ಅವರಿಗೂ ಮನೇಲೇ ಇಷ್ಟು ಬೇಜಾರಾಗಲ್ಲವೇ’ ಎಂದರು.

ಛಾನುವಾರ ಮನೆಗೆ ಮುಂದೆ ಗಾಡಿ ಬಂದು ನಿಲ್ಲಲು ಸೀತಮ್ಮ ಒಲೆಯ ಮೇಲೆ ಬೇಯುತ್ತಿದ್ದ ಬೋಂಡವನ್ನೂ ಮಡಿಸಿ ಸ್ವಾಗತಿಸಲು ಹೋದಳು.

" ಸೀತಕ್ಕ— ಇವರು ನಾನೇನುಲಿ ನನ್ನ ನಾರಗಿತ್ತಿ. ನಿಜವಾಗಿಯೂ ನನ್ನ ಅಕ್ಕ ಸುಶೀಲೆ."

" ಬನ್ನಿ, ಒಳಗೆ ಬನ್ನಿ."

ಎಂದು ಸೀತಮ್ಮ ಅವರನ್ನು ಅಡಿಗೆ ಮನೆಗೇ ಕರೆದುಕೊಂಡು ಹೋದಳು. ಕೇಶವಯ್ಯ, ಶ್ರೀನಿವಾಸನನ್ನು ತನ್ನ ರೂಮಿಗೆ ಕರೆದುಕೊಂಡು ಹೋದ.

ಒಂದು ಒಬ್ಬೆ ಬೋಂಡ ಸೇದುಹೋಗಿತ್ತು. ಸೀತಮ್ಮ ಇದನ್ನು ತೆಗೆದು ಹಾಕಿ ಬೇರೆ ಒಬ್ಬೆ ಹಾಕಿದಳು.

" ಸ್ವಲ್ಪ ಒಲೆ ನೋಡಿಕೋ ಗೌರ ಬಂದೆ "

ಎಂದು ಎದ್ದು ಹೋಗಿ ಗಂಡನನ್ನು ಹೊರಗೆ ಕರೆದಳು.

" ಏನು ?"

" ಗೌರನ ನಾರಗಿತ್ತಿ ಬಂದಿದ್ದಾರಲ್ಲಾ."

" ಬರಲಿ ಬಡು, ಸಂತೋಷ."

" ಗೌರ ಒಬ್ಬಳಿಗೇ ಸೀರೆ ಓದಿಸುವುದು ಹೇಗೆ ?"

" ಅವರಿಗೆ ಏನು ಕೊಡಬೇಕಂತಿ."

" ನೋಡಿ—ಸೀವೇ."

" ಅವರಿಗೂ ಒಂದು ಸೀರೆ ಕೊಟ್ಟುಬಿಡು. ಹೇಗೂ ಬಂಗಾಳದ ಸಿಲ್ಕ್ ಅಗ್ಗ. ನಿನ್ನ ಬಡ್ಡೆ ನಲ್ಲಿ ಇನ್ನೂ ೪೬ರೂ. ಮಿಕ್ಕಿದೆ. ಇನ್ನೊಂದು ಹತ್ತು ರೂಪಾಯಿ ಸೇರಿಸಿ ಕೊಡುತ್ತೇನೆ."

" ಈಗ ತರುವವರು ಯಾರು ?"

" ಬೈಸಕಲ್ ಹಾಕಿಕೊಂಡು ಹೋಗಿ ತೆಗೆದುಕೊಂಡು ಬಾ ಅನ್ನು ಪುಷ್ಪವಾಗಿ."

ಸೀತಾ ನಕ್ಕು

“ ಹಾಗೇ ಬರುವಾಗ ನಾಲ್ಕು ನಿಂಬೆಹಣ್ಣು ತೆಗೆದುಕೊಂಡು ಬನ್ನಿ— ಸಾಬುದೆ ಬರಬಹುದು.”

“ ನೋಡು. ಇನ್ನೂ ಎನಂದರೂ ಬೇಕಾಗರೆ ಈಗಲೇ ಹೇಳಬಿಡು. ತಿರುಗಿ ನನ್ನ ಅಟ್ಟ ಬೇಡ.”

“ ಇನ್ನೇನೂ ಬೇಡ ಎಲ್ಲಾ ಇದೆ.”

“ ನಾನು ನೋಡರೆ ಶ್ರೀನಿವಾಸ ಒಬ್ಬರೇ ಇರುತ್ತಾರೆಲ್ಲ.”

“ ಗೌರವ್ವ ಮಾತನಾಡಿಸುತ್ತಿರು ಎಂದು ಹೇಳುತ್ತೇನೆ.”

“ ಹಾಗಾದರೆ ಸರಿ.”

ಎಂದು ಶ್ರೀನಿವಾಸನ ಕ್ರಮ ಬೇಡಿ ಕೇಶವಯ್ಯ ಬೈಸಿಕಲ್ ತೆಗೆದು ಕೊಂಡು ಹೊರಟ. ಸೀತಮ್ಮ ಪ್ರೇಮ ಅಭಿವ್ಯಕ್ತಿಗಳಿಂದ ಕಂಗಿಯನ್ನು ನೋಡುತ್ತಾ

“ ಕೊನೆಗೂ ಒದೆಯಲ್ಲಾ ಗೌರ.”

“ ಸುಶೀಲಮ್ಮ—ನಾನೇ ಬಂದು ಕರೆದುಬೇಕಾಗಿತ್ತು. ಆದರೂ ನೀವು ಮೊದಲ ಮನಸ್ಸು ಮಾಡಿ ಬದವರ ಮನೆಗೆ ಬಂದಿರಲ್ಲ. ತುಂಬ ಸಂತೋಷ.”

ಅಡಿಗೆಯಲ್ಲಾ ಮುಗಿದಿತ್ತು—ಸ್ವಲ್ಪ ಚಲ್ಲರೆ ಪಲ್ಲರೆ ಕೆಲಸ ಮಾತ್ರ ವಾಕಿಯಿತ್ತು. ಒಲೆ ಮುಂದೆ ಕುಳಿತ ಗೌರ ತಾನೇ ಉಳಿದ ಬೋಂಡೆ ಕರಿಯಬೇಕೆಂದು ಹಟ ಹಿಡಿದಳು.

“ ನೀನು ನನ್ನ ಬಯ್ಯಿಸುತ್ತೀ ಗೌರ.”

“ ಎಕೆಕ್ಕಾ.”

“ ಇನ್ನೂ ತಂಗಿ ಮನೆಯೊಳಗೆ ಕಾಲಿಟ್ಟಿಲ್ಲ. ಅವಳಿಗೆ ಕೆಲಸ ಹೆಚ್ಚು ಏಚ್ಚೆಯಲ್ಲಾ ಎಂದು ರೇಗುತ್ತಾರೆ.”

“ ಇರಲಿ ಬಿಡು, ಭಾವಯ್ಯನಿಗೆ ನಾನು ಸವಾಧಾನ ಹೇಳುತ್ತೇನೆ.”

ಕೋಸುಂಬರಿಗೆ ತೆಂಗಿನಕಾಯಿ ತುರಿದು ಹಾಕಿ, ಒಗ್ಗರಣೆ ಕೊಡುವುದು ಬಾಕಿಯಿತ್ತು. ಸೀತಮ್ಮ ಕಾಯಿ, ಈಳಿಗೆಮಣಿ ತರಲು ಅದನ್ನು ಸುಶೀಲ ಲೈಗೆ ತೆಗೆದುಕೊಂಡಳು.

ದೇವ್ರೀ—ಸುಶೀಲಮ್ಮ.”

“ ಇರಲಿ ಬಿಡಿ—ಯಾರು ಮಾಡಿದರೇನು. ಇದೂ ನಮ್ಮ ಮನೆಯೇ.

“ ಅಕ್ಕ ತಂಗಿ ನಾಳನಾಡಿಕೊಂಡು ಬಂದಿದ್ದೀರೋ.”

“ ಸೀತಕ್ಕ, ನೀನು ಎಲೆ ಹಾಕು. ಪುಂಬ ಹೆಸಿವಾಗುತ್ತಾ ಇದೆ.”

“ ನೀವೆಲ್ಲ ಕೂತುಕೊಳ್ಳಿ— ನಾನು ಬಡಿಸುತ್ತೇನೆ.”

ಎಂದು ಸುಶೀಲಾ ಹೇಳಿದಳು.

“ ಎಲ್ಲಾದರೂ ಶುಂಟೆ, ಗೌರಾ, ನಮ್ಮ ಯಜಮಾನರು ಒಬ್ಬರೇ ಕೂತಿದ್ದಾರಲ್ಲೇ. ಹೋಗಿ ಮಾತನಾಡಿಸಿಕೊಂಡು ಬಾರೇ.”

“ ಏಕೆ ಅನೇಲೆ ನನ್ನ ಹಾಸ್ಯ ಮಾಡೋಕೋ ? ”

“ ಹಾಸ್ಯವೇನು ಬಂತು.”

“ ಓಂದು ಗಳಿಗೆ ಇವಳ ಜೀವ ತಡಿಯಲ್ಲ. ಗಂಡನ ಮುಖ ನೋಡೋದಕ್ಕೆ ಹೋದಳು ಅನ್ನೋದಿಕ್ಕೆ.”

“ ಹಾಸ್ಯ ಮಾಡಲ್ಲ ಹೋಗಿ ಬಾ. ಅಪರೂಪಕ್ಕೆ ಅವರು ಬಂದದ್ದಾರೆ ಭೀಷಾರು ಮಾಡಿಕೊಂಡಾರು ? ”

“ ಭಾವಯ್ಯ ಎಲ್ಲಿ ? ”

“ ಸ್ವಲ್ಪ ಪೇಟೆಗೆ ಹೋಗಿದ್ದಾರೆ.”

“ ಹೋಗು ಗೌರಾ.”

ಎಂದು ಸುಶೀಲನೂ ಹೇಳಿದಳು. ಗೌರ ಬೋಂಡ ಬಾಡಲೆ ಕೆಳಕಟ್ಟೆ ಕೈ ತೂಳೆದುಕೊಂಡು ಗಂಡನನ್ನು ಕಾಣಲು ಹೋದಳು.

“ ಬೇಜಾರಾಯಿಸೇ ? ”

“ ಇಲ್ಲಿ ನಮ್ಮ ಭಾವನ ಟೈಲಿ ರಿ ನೋಡಾ ಇದ್ದು. ಅನ್ನೋ ಓಡೆತ್ತಿದು ಕಣೇ—ನಾನು ಏನೋ ಅತ್ತೆ.”

“ ಅಗೋ ಭಾವಯ್ಯ ಬಂದರು ನಾನು ಒಳಗೆ ಹೋಗು.

ಎಂದು ಒಳಕ್ಕೆ ಬಂದು ಅಕ್ಕನಿಗೆ ನೆರವಾದಳು.

ಎಲೆ ಹಾಕಿ, ಎಲ್ಲರನ್ನೂ ಕೂಡಿಸಿ ಬಡಿಸಿ ಸೀತಮ್ಮ ಕಣ್ಣುಂಬ ನೋಡಿ ಸಂತೋಷಿಸಿದಳು. ಕೇಶವಯ್ಯ ತ್ರಿನಿವಾಸನನ್ನು ಚೆನ್ನಾಗಿ ವಿಚಾರಿಸಿಕೊಂಡು ಪ್ರತಿಪದಾರ್ಥವನ್ನು ಎರಡೆರಡು ಸಲ ಹಾಕಿಸಿದ.

ಊಟ ಮುಗಿದ ಮೇಲೆ ಕೇಶವಯ್ಯ ತ್ರಿನಿವಾಸ ರೂಮಿಗೆ ಹೋದರು.

ಅಡ್ಡಿಗೆ, ಮನೆಮಲ್ಲಿಯೇ ಸೀತಮ್ಮನಿಗೆ ಒಂದು ಎಲೆ ಹುಳಿ. ಸುಶೀಲ, ಗೌರ
ಎಬ್ಬರೂ ಬಡಿಸುವುದಕ್ಕೆ ಸಂತಸ. ಊಟ ಮಾಡುತ್ತ ಸೀತಮ್ಮ

“ಆಮ್ಮ ಅಪ್ಪ ಇಬ್ಬರೂ ಇತ್ತೀಚ್ಚಿದ್ದರೆ ನನಗೆನ್ನೋ ಕೋಪ
ವಿಧುತ್ತಿತ್ತು.”

“ಆಕಾಶ್ಚ. ಯೋಚನೆ ಮಾಡಬೇಡ. ಭವ್ಯಯ್ಯ ಕಣ್ಣಿಟ್ಟು ನಮ್ಮನ್ನು
ನೋಡುವಂತಾದರು. ಆಮ್ಮ ಆಮ್ಮ ಅಪ್ಪನನ್ನು ಮರೆಯುತ್ತಾರೆಯೇ?”

“ಗೌರ, ಸಿನ್ನ ಮದುವೆಗೆ ನಾನು ಬರಲಿಲ್ಲಂತ ನಿನಗೆ ಕೋಪವೇ?”

“ನೀನು ಬಂದೆ ಬಂದೆ ಸೀತಕ್ಕ. ನೀನೇ ಇದ್ದೀ ಸಿಸಿದರು
ಸುಶೀಲಕ್ಕ.”

“ಸುಶೀಲಮ್ಮ— ನಮ್ಮ ಉಳಿಕೆ ರಸ್ತೆ ನ-ನ ತುಂಬ ಮಣ.”

“ಇದೇನು ಸೀತಕ್ಕ— ಹೀಗೆ ಊಟ ಮಾಡ್ಕೀರಿ. ಮಜ್ಜೆಗೆ ಕೂಳಿಯಲ್ಲಿ
ಅನ್ನ ಕಲಿಸಿಕೊಳ್ಳಿರಿ.”

“ಬೇಡಮ್ಮ ಸಾಕಾ. ಸಮ್ಮನ್ನೆಲ್ಲಾ ನೋಡಿದಾಗಲೇ ನನಗೆ ಹೆಚ್ಚು
ದೂಟ ಮಾಡಿದಕ್ಕು ಸಂತೋಷವಾಯಿತು.”

“ಸೀತಕ್ಕ ಇಲ್ಲೇ ಮಲೆ ನೋಡಿಕೊಂಡು ಬಂದು ಬಿಡಿ. ದಿನಾ
ನೀವೆಲ್ಲಾ ಸ್ವಲ್ಪ ಹೊಳೆ ಸೇರಿ ಹರಬೆಯಾದರೂ ಹೊಡೆಯಬಹುದು.”

“ಸಮ್ಮಕ್ಕನೊಂದು ಅವರ ಹತ್ತಿರ ಹೋಗಿ ಹೇಳಿದರಂತೆ. ಮನೆ ಸಿಕ್ಕಿದರೆ
ಗೂಡಿತ ಬರುತ್ತೇವೆ ಈ ಕೊಂಪೆ ನನಗೂ ಬೇಸಂಪಾದಿದೆ.”

ಊಟ ಮುಗಿ ಮೇಲೆ ಉಳಿದ ಕೆಲಸವನ್ನು ಮೂವ್ವರೂ ಒಂಟಿ
ಗಲಿಗೆಯಲ್ಲಿ ಮುಗಿಸಿ ಸೊಟ್ಟಿಯಲ್ಲಿ ಎಲೆಕೆ ಇಟ್ಟುಕೊಂಡು ಕುಳಿತರು.
ಅವರು ಬಂದು ಕುಳಿತವನ್ನು ಕಂಡ ಕೇಶವಯ್ಯ ಶ್ರೀನಿವಾಸನನ್ನು ಎಬ್ಬಿಸಿದ

“ಬನ್ನಿ ಶ್ರೀನಿವಾಸ— ಎಲ್ಲರೂ ಸೊಟ್ಟಿಯಲ್ಲಿಯೇ ಕೂಡೋಣ.”

ಶ್ರೀನಿವಾಸನೂ ಬಂದು ಕುಳಿತ. ಸೀಂಕ್ಟ ನಸುನಗುತ್ತ

“ಗೌರಂ. ಸಿನ್ನ ಯಜಮಾನರಿಗೆ ಎಲೆಕೆ ಮಡಿಸಿಕೊಡೆ. ಮದುವೆ
ಇಷ್ಟಲ್ಲಿ ನೋಡಲಿಲ್ಲ, ಈಗಲಾದರೂ ನೋಡುತ್ತೇನೆ.”

“ಗೌರಾ ನಂಚಿದಳು. ಸುಶೀಲಮ್ಮನೂ ಅಂಕನು ಒತ್ತಾಯ
ಮಾಡಿದಳು. ಗೌರ

“ನಾನು ಒಳ್ಳೆಯವನು. ಭಾವನವರು ಬುದ್ಧಿವಂತರಾದವರನ್ನು ಮನಸ್ಸಿಗೆ
ಮುಖ ತಂದುಕೊಂಡರು.”

ಸುತೀಲನಿಗೆ ನಾಚಿಕೆಯಿಂದ ಮುಖ ಕೆಂಪಾಗಿತ್ತು.

ಎಲ್ಲರೂ ನಕ್ಕು ನಗುತ್ತಾ ಕಂಡು ತಾನು ಹಿಂದುಳಿಯಬಾರದೆಂದು ನಗುತ್ತಾ
“ಗೌರವ ನೀನು ಹರಟೆ ನುಲ್ಲಿ ಕಣ್ಣಿ” ಎಂದು.

ಸೀತಕ್ಕ ಗೌರವನ್ನು ಬಿಡಲಿಲ್ಲ. ಅವಳಿಂದ ತಾಂಬೂಲಿ ಮುಡಿಸಿ
ಶ್ರೀನಿವಾಸನಿಗೆ ಕೊಡಿಸಿದಳು. ತಾನೊಂದು ತಾಂಬೂಲಿ ಸಿದ್ಧಮಾಡಿ
ಗಂಡನಿಗೆ ನೀಡುತ್ತಾ

“ತೋಗೊಳ್ಳಿ ಅವನೇಲೆ ನೀವೆಲ್ಲಾದರೂ ಕೋಪಮುಡಿಕೊಂಡರೆ
ನಾನೆಲ್ಲಿ ಹೋಗಲಿ.”

“ನೋಡಿ ನಿನ್ನ ದೂರವೇನು ಅಂತ ಕರೆದಿಬಿಟ್ಟಿದ್ದಾಳೆ.”

“ನೀನು ನಾನಿಗೆ ಅಕ್ಕ. ಕೋಪವೇ ಇಲ್ಲವಯ್ಯ” ಎಂದು ಗೌರವ
ಕೇಳಿದಳು.

ಗೌರವ ಹೇಳುತ್ತಿದ್ದನು.
ನಿಮಗಿಂತಲೂ ಹೆಚ್ಚೇ?”

ಅಕ್ಕತಂದೆ ಚೆನ್ನಾಗಿ ನೋಡಿಕೊಂಡುಬಿಟ್ಟು ಹಾಗಲಕಾಗುಗೆ
ಬೇವಿನ ಕಾಯಿ ತಾನೆ ಸಾಕ್ಷ್ಯ ಹೇಳಬೇಕು.”

“ನೀವು ಮುಂದೆನು ಮಾಡಬೇಕೆಂದಿರುವಿರಿ ಶ್ರೀನಿವಾಸ” ಎಂದು
ಕೇಶವಯ್ಯ ಕೇಳಿದ.

“ಲಾಗ ಕೋಪಬೇಕುಂತದ್ದೆ. ಮನೆಯಲ್ಲಿ ಒಪ್ಪಲಿಲ್ಲ. ರಸಲ್ಪಾ
ಬಂದ ಮೇಲೆ ತಾನು ಹೋದಳು.”

“ಎಂ.ಎ. ನೀ ಓದಿ”

“ಓದಿದು ಇಷ್ಟೇ ಸಾಕು ಎಂದು ನಮ್ಮ ಕಂದೆಯವರ ಅಭಿಪ್ರಾಯ.”

“ನೀನು ಏನು ಹೇಳುತ್ತಿ ಗೌರವ.”

“ನಾನೇನು ಹೇಳಲಿ ಭಾವಯ್ಯ. ಅವರು ಮುಂದಕ್ಕೆ ಓದಲಿ ಎಂಟು
ವರ್ಷಗಳ ಮನಸ್ಸು. ಎಲ್ಲಾ ನಿಶ್ಚಯಿಸುವುದಕ್ಕೆ ಹಿರಿಯರಿದ್ದಾರೆಲ್ಲಾ.”

“ನುನೇ ತುಂಬ ಚೆನ್ನಾಗಿದೆ ಸಾರ್.”

“ ಹೌದು. ಆದರೆ ಎಲ್ಲದಕ್ಕೂ ದೂರ. ಕಾಲೇಜಿಗೂ ಬಹಳ ದೂರ.”

“ ನಮ್ಮ ಮನೆ ಹತ್ತಿರ ಮನೆ ಸಿಕ್ಕುವ ಹಾಗಿದ್ದರೆ ಮೋಡುತ್ತೀನೆ. ಆಲೇ ಬಂದು ಬಿಡುತ್ತೀರಾ ?”

“ ಓಹೋ !”

‘ ಸಂಜೆಗೆ ಎಲ್ಲರೂ ಪಿಕ್ನಿಂಗ್ ಹೋಗೋಣ’ ಎಂದ ಕೇಶವಯ್ಯ.

“ ಇವತ್ತು ಬೇಡಿ. ಇನ್ನೆಂದಾದರೂ ಹೋಗೋಣ” ಎಂದು ಶ್ರೀನಿವಾಸ ಉತ್ತರಿಸಿಟ್ಟ.

“ ಸ್ವಲ್ಪ ಮಲಗುತ್ತೀರಾ ಶ್ರೀನಿವಾಸಾ.”

‘ ಆಗಬಹುದು ”

“ ನೀವು ಮೂಕನಾಡಿಕೊಳ್ಳುತ್ತೀರಿ ನಾನು, ಶ್ರೀನಿವಾಸಾ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೀನಿ.”

“ ಕಾಫಿ ನಾನು ಎಚ್ಚಿಸುತ್ತೇನೆ ಅಷ್ಟು ಹೊತ್ತಿಗೆ ನಿದ್ರೆ ಮುಗಿಸಿರಿ.” ಎಂದು ಸೀತಮ್ಮ ಎಚ್ಚರಿಸುತ್ತಳಳಿತು.

ಕೇಶವಯ್ಯ ಶ್ರೀನಿವಾಸನಿಗೆ ಒಂದು ಮಂಚದ ಮೇಲೆ ಹಾಸಿಕೊಟ್ಟು ಅಸು ಎಂದು ಮಂಚದ ಮೇಲೆ ಮಲಗಿದ.

“ ನೀವು ಕಾಲೇಜಿಗೆ ಬಂದು ಎಷ್ಟು ವರ್ಷವಾಯಿತು ಕೇಶವಯ್ಯ.”

“ ಆರು ವರ್ಷದ ಮೇಲಾಯಿತು ”

‘ ಇನ್ನೂ ನಿಮ್ಮನ್ನು ಅಸಿಸ್ಟೆಂಟ್ ಪ್ರೊಫೆಸರ್ ಮಾಡಿಲ್ಲವೇ ?”

“ ನನ್ನ ವಿದ್ಯಾರ್ಥಿಗಳಾಗಿದ್ದವರು ಈಗ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ.”

“ ಏನನ್ಯಾಯ.”

‘ ಮಾದರಿ ಮೈಸೂರು. ಇಲ್ಲಿ ಜನವಾಂದವರಿಗೆ ಉರ್ಜಿತವಿಲ್ಲ ”

“ ಸ್ವಲ್ಪ ಗಲಾಟೆ ಮಾಡಬೇಕಾಗಿತ್ತು.”

“ ಎಲ್ಲಾ ಆಯ್ತು. ನಮ್ಮ ಕೂಗು ಕೇಳುವವರು ಯಾರು ಹೇಳಿ. ಮುಖ್ಯ ಈ ಜಾತಿಯಲ್ಲಿ ಹುಟ್ಟಿದ್ದು ನಮ್ಮ ತಪ್ಪು.”

“ ವಿವಿಧ ಸಂಸ್ಥೆಗಳೂ ಜಾತಿಭೂತಕ್ಕೆ ಬಲಿಯಾದರೆ ಮುಂದಿನ ಜನಾಂಗದ ಗತಿಯೇನು ?”

“ ದೇವರೇ ಗತಿ.”

“ ಇದೆಲ್ಲಾ ನೋಡಿದರೆ ಜೀವನವೇ ಬೇಸರವಾಗುತ್ತೆ.”

“ ಹೌದು. ಆದರೆ ಬೇಸರಮಾಡಿಕೊಂಡರೆ ಆಗುತ್ತದೆಯೇ ಹೇಳಿ.

“ ನನ್ನಗೂ ಭನುಷ್ಯವೆಲ್ಲಾ ಕಗ್ಗತ್ತಲೆಯಾಗಿ ಕುಳಿತಿದೆ.”

“ ಮನೆಯಲ್ಲಿ ಒಪ್ಪಿಸಿ ಎಂ.ಎ. ಗೆ ಹೋಗಿ.”

“ ಎಂ.ಎ. ಮಾಡಿ ಮಾಡುವುದೇನು.”

“ ಬಿ.ಎ. ಗಿಂತ ಎಂ.ಎ. ಡಿಗ್ರಿ ಎಂ.ಸಿ.”

“ ನಾನು ಕೆಲವು ಸುಡುಕುತು, ಇದ್ದೀನಿ ಕೇಶವಯ್ಯ. ಮೈಸೂರು ಸರ್ವಿಸ್ ಮಾಡ್ತು ಮಾಡ್ತು. ಅಷ್ಟೆ ಮಗರಾಸೋ ಬೊಂಬಾಯಿಗೋ ಹೋಗಿ ಬಿಡಬೇಕೂಂಟ ಆಸೆ.

“ ಬೊಂಬಾಯಿ ಮಗರಾಸಿಗೆ ಹೋದ ಮೈಸೂರಿನವರು ಚೆನ್ನಾಗಿದ್ದಾರೆ. ಉತ್ತಮ ನಾನೂ ಹೋಗಿ ಜಾರಿಕೊಳ್ಳುವುದಕ್ಕೆ ಲೆಕ್ಕಹಾಕಿಕೊಳ್ಳುತ್ತಿದ್ದೇನೆ.”

“ ಒಂದೇ ಊರು ನೋಡಿ. ಇಬ್ಬರೂ ಹೊರಟು ಹೋಗೋಣ.”

“ ಆಗಬಹುದು.”

ಎಂದ. ಕಣ್ಣಿಗೆ ಒಂಪು ಹಡಿಯುತ್ತ ಬಂದಿದ್ದ ಕೇಶವಯ್ಯ ಸುಮ್ಮನಾದುದನ್ನು ಕಂಡು ಶ್ರೀನಿವಾಸನೂ ಕಣ್ಣು ಮುಚ್ಚಿಕೊಂಡ.

ಸೀತಮ್ಮನಿಗೆ ಕಂಠಿಯು ಜತೆ. ಸುಶೀಲನ ಜತೆ ತುಂಬ ಮಾತನಾಡಿ ಬೇಕೆಂದು ಆಗಿ. ಆದರೆ ಮಾತೇ ಬರಲೊಲ್ಲದು.

“ ಮನಸ್ಸು ತುಂಬಿದ ಮಾತು ಬರಲ್ಲ ಅನ್ನತ್ತಲ್ಲನೆ ಸುಶೀಲಮ್ಮ.

“ ಹೌದರಿ. ಹೈದರುಗಳು ಹೀಗೆ ಬೆರೆತುಹೋಗಿರುವಾಗ ಮತ್ತೆ ತುಡುಕು ಏಕೆ ?”

“ ಅಕ್ಕಿ ನನ್ನ ಸೀಸೆ ಜ್ಞಾಪಿಸಿಕೊಳ್ಳೋದು ಎಷ್ಟು ಚೆನ್ನಾಗಿ ಗೊತ್ತು. ಗತ್ತೀಂತ, ಎಷ್ಟೋಸಲ ನೀನು ಕೂಗಿ ಕರೆದ ಹಾಗಾಗತ್ತೆ. ಆ ಹೊತ್ತಿಗೆ ಸರಿಯಾಗಿ ಸುಶೀಲಕ್ಕು ಬಂದು ಏನಾದರೂ ಪ್ರೀತಿಯಾಗಿ ಮಾತನಾಡುತ್ತಾರೆ.”

“ ಗೌರ ನನ್ನ ಬಹಳ ಹೊಗಳುತ್ತಾಳೆ ಸೀತಕ್ಕು. ನೀವು ಅವಳ ಕುಡುಕುಬಿಡಿಸಬೇಕು.”

సీవు యీవదో బహుదర్ల అనక నీవనాడ తొలుతి గిద్దిరి.
అదక్కే సమగూ ఆవళిగూ ఆ సంభల్ల వేరిగళు బట

“ సీతర్న ఈజిగే నను నెవవే నూబుసికొందే ?”

“ నన్న యీవనార నిర్వృజ వంశాదిసికొండేనమ్మ. అదక్కంజ
దొడ్ల ఒడవే ఇన్నేను బేళు.”

“ సీవు తుంబ నొంద జీవ ర. త్రో సీతమ్మ.”

“ గార, ఈజిగే అమ్మన్న సీతల్లె యా ?”

“ దోలె నవార నూడిదే ”

“ జేగిద లి ?”

“ తుంబ సీదవారిద్దాళి. అనకగూ న్నెమ్మిల్ల సరిగూ అదల్లె.”

“ నోదలిసింబ కేలనీగం నాగే వళ కథి టిగ యి.”

“ అక్క, బావయ్యనీ నాన. ఒండు వాన దేళటి ?”

“ ఏనొంక ?”

“ అమ్మనన్న నోడేవుదక్కే నన్న కేరీకుంకూ దోలెగూంక.”

“ బోడమ్మ సమ్మ. నన్న ఇదన్నే తప్పు తిళిదుకొండారు.

గార, నీవనాడయూ అవరు ఒక్కే నా కణి. ఏనో కేలవు దివక
జాగిద్దరు. ఈగ నన్న గండం తుం, ఒద్దుకొళ్ళు వేరే.”

“ నయన్వగుజే బుద్ధి బంతుంక భాణిత్తి. నన్న సీతక్కన
మదువేమాడికొళ్ళ జీకావడి భానయ్య. ఎమ్మ జన్మన పుణ్ణివగాడి
ద్దరీం ?”

“ ణి. జాగన్నబారదు. పుణ్ణి మాడిద్దవళ. నంను ”

“ కాగీ ఆగలమ్మ, మారాయిత, జగళక్కే బరబేడ. నన్న
గండ లోకక్కే ఆదర్శమూతిగ. ఈ మనస్సిగే నమోధాన
వాయితో ?”

“ ఊజ్జి, నన్నదు యావంకలూ ఊడుగాటవే? కాఫి
దోత్తాయ్తు, ఏళు కాఫి చూడోణి.”

“ కాఫి ఎందద్దు కవిగి బిద్దొడనేయో కేతవమూత అద్దు

ಕುಳಿತ. ಶ್ರೀನಿವಾಸ ಗಂಭೀರನೊಡನೆ "ಪಾಲಿಟಿಕ್ಯಾನ್, ಇನ್ನು ಹೊರಡಬೇಕು ಕೇಶವಮೂರ್ತಿ" ಎಂದು ಹೇಳಿದ

ಸೀತಮ್ಮನೊಂ, ಸುಶೀಲೆ ಇಬ್ಬರಿಗೂ ಹಣೆಗಟ್ಟು. ಒರೆ ಓದಿಸಿದಳು, ಗೌರಿ ಅದನ್ನು ಕಂಡು ಹಿಗ್ಗಿದಳು. ಸುಶೀಲೆ

"ನನಗೇತಕ್ಕೆ ಈಗ ಉಡುಗೊರೆ ನೀತಕ್ಕು."

"ನನಗೆ ಬೀವು ಬೇರೆಯಲ್ಲ. ಗೌರಿ ಬೇರೆ ಅಲ್ಲ. ಸುಶೀಲೆಮ್ಮನು ನಯ ಯಿಟ್ಟು, 'ಗೆಡುಕೊಳ್ಳಿ' "

"ಮುಂದಿನ ಭಾನುವಾರ ಬಿಡುತ್ತೀರಾ?"

"ಖಂಡಿತವಾಗಿ "

ಇನ್ನು ಸೀತಮ್ಮ ಹೇಳಿದಳು. ಶ್ರೀನಿವಾಸನೂ 'ಖಂಡಿತ ಬರೆಬೇಕು, ತಪ್ಪು ಕೂಡದು' ಎಂದು ಕೇಶವಮೂರ್ತಿಯನೆಗಪ್ಪಿಸಿದ

ಕೇಶವಮೂರ್ತಿ ಅವರ ಬಳಿ ಜಟಿಲಾಸ್ಪತ್ಯಾಂಡಿನ ತನಕ ಹೋಗಿ ಗಾಡಿ ಸೂಟಕೊಟ್ಟು ಮನೆಗೆ ಮರಳಿದ

"ಸೀತಾ"

"ನನು?"

"ಮಂಕೋಷವಾಯಿತೀ "

"ಅದನ್ನು ಬಾಯಿಂದ ಹೇಗೆ ಹೇಳಲಿ."

"ಶ್ರೀನಿವಾಸ ಒಳ್ಳೆಯ ಹುಡುಗ ಕಣೀ- ಸ್ವಲ್ಪವೂ ಜಂಭವಿಲ್ಲ."

"ನನಗೂ ಹಾಗೇ ಅನ್ನಿಸಿತು."

"ಮುಂದಿನ ಭಾನುವಾರ ಕೋಗೊಣ. ಅವನ ನಮ್ಮ ಮನೆಗೆ ಬಂದ ಮೇಲೆ ನಾವು ಹೋಗದಿದ್ದರೆ ತಪ್ಪಾಗತ್ತೆ."

"ನಾನು ಬೇಡವೆನ್ನುತ್ತೇನೆಯೆ?"

ಎಂದಳು. ಅವಳ ಮನಸ್ಸು ನಿರ್ಮಲ: ನಂದದಿಲ್ಲ. ಲೀನನಾಯಿತು. ಕಳೆದುಹೋಗಿದ್ದ ಭಾರಿ ಬೆಲೆ ಬಾಳುವ ವಸ್ತು ಅಪಳಿಗೆ ಮತ್ತೆ ದೊರಕಿದಂತಾಗಿತ್ತು. ಮುಖದಿಂದ ಶೋಷಿತವಾಗಿದ್ದ ಬೇಹಕ್ಕೆ ಅಮೃತಸೇಜನೆ ಯಾದಂತಾಗಿತ್ತು.

ಗೌರಿಯ ನಿರ್ದೇಶನಕೆ ಸತ್ಪಾಸು. ಸುಶೀಲೆಮ್ಮನ ವಿನಯಪೂರ್ಣ

ಗ್ರಾಂಭೀರ್ಯ ಕೇಶವಮೂರ್ತಿಯ ಮುಚ್ಚಿನ ಮೇಲೆ ವಿಲಕ್ಷಣ ಗಂಗಳಾ-ವಾ
ವನ್ನುಂಟುಮಾಡಿದುವು

ತನ್ನ ಕೋಣೆಯಲ್ಲಿ ಕುಳಿ ಕೈಯಲ್ಲಿ ಟ. ಎಸ್. ಈಲಿಯಟ್ಟರ
ಕವನ ಸಂಗ್ರಹವನ್ನು ಕೈಯಲ್ಲಿ ಪುಸ್ತಕ. ಆದರೆ ಮನಸ್ಸು ಮತ್ತೆಲ್ಲಿಯೋ
ಉಲಂ-ದುತ್ತಿತ್ತು. ಶ್ವಾಬಂದಿನ ನಡತೆಗೆ ಚಿತ್ರಗಳು ಅವನ ಕಣ್ಣಿಂದ
ತೇಲಿ ಹೋಗುತ್ತಿದ್ದವು. ಸೀತೆ, ವಿಷ್ಣು ಅವನು ಎದ್ದಿದ್ದು, ಅನುಗಾಧಿ
ಸಾಕನ್ನು ನರೇಂದ್ರನ ಕೆಲಸಲಿಲ್ಲವೆಂದು ಅವರನ್ನು ಮೃತ್ಯುವಾಗಿ ಕಂಡದ್ದು

ಎಲ್ಲಕ್ಕೂ ಮಿಗಿಲಾಗಿ ಸೀತಾ ಅಸ್ತತ್ವದ ಬಾಲ್ಯದ ಅನುಕರಣೆಪೂರ್ವಕಗಳು
ಹತ್ತಿರ ಸೂರ್ಯನಂತೆ ಕೆಳಕ್ಕೆ ಮೂಡಲು ಚಿತ್ರಗಳು ಅವನನ್ನು ಕಂಡತೊಡ
ಗಿದವು ಕೇಶವಮೂರ್ತಿಗೆ ತನ್ನನ್ನು ಕಂಡೇ ಅಸದೃಶವಾಯಿತು. ಅವನ
ಮನಸ್ಸಿನಲ್ಲಿ ಪ್ರಬಲ ಹೋರಾಟ ದೈವ ದಾನವಶಕ್ತಿಗಳು ತಮ್ಮ ಪ್ರತಿಷ್ಠೆ
ಬೆಳೆಸಲು ಕೇಶವಮೂರ್ತಿಗಾಗುವ ಸುವರ್ಧಾನವಾಗಿ ಉಪಯೋಗಿಸಿ
ಕೊಂಡಂತಾಗಿತ್ತು

“ ಕೂಡಲೆ ಹೋಗಿ ನಿನ್ನ ಅತ್ತೆಮನುಸಂದಿಗ ಕಾಲಿಗೆ ಬಿದ್ದು ತಪ್ಪನ್ನು
ಮುಪ್ಪಿಕೊಳ್ ” ಎಂದು ದೈವಶಕ್ತಿಯ ಮೂಲಕ

“ ಮೂಢ. ನೀನು ಅತ್ಮಗೌರವವನ್ನು ಬಲಿಹೊಡೆಯಬೇಡ. ಈಗಾಗಲೇ
ಅಕ್ಕಲೆ ಕೋರಿಸುತ್ತಿದ್ದೀ. ಒಂದು ದುರು ಹೆಣ್ಣಿನ ಪ್ರೀತಿಗಾಗಿ ಅತ್ಮಗೌರವ
ವನ್ನು ತ್ಯಜಿಸುವೆವೆ ” ಎಂದು ದೇವತಾ ವಶತ್ತಿಯ ವಂದೆ

“ ತಪ್ಪುಪಾಟಿಯಲ್ಲಿ ನಂಬದೇ ಆ ಸಂಧ. ಅದನ್ನು ನಾಧಿಸಿ ತಪ್ಪಿಗೆ
ಶಪ್ಪು ಸೀತಲ ಹೋಗುವುದು ನಿನ್ನೇನು ಲಕ್ಷಣವೇ--ಆತ್ಮಗೌರವದ
ಕುರುಹೇ ? ”

“ ಪೊನ್ನೆ ನೆಪೊನ್ನೆ ಅಯಿ ಟಾ ಯಿತ್ತು. ಅಸನ್ನು ಮಂದಕ್ಕೆಲೆದು
ಕೊಂಡರೆ ನೀನು ಅಪ್ಪಾಪಾತ್ತೀ ಒಡದುದನ್ನು ಸಾಧಿಲಾದ ಹೇಡಿ
ಯಾಗುತ್ತೀ. ”

“ ಮನುಷ್ಯವಧುವು ಮಂಷೀವನೆಯಲ್ಲೆ ? ನಿರಪರಾಧಿಗಳು,
ನಿರಾಶ್ರಿತರು, ಅತ್ಯಂತ ಶುದ್ಧರೂ ಆವರನ್ನು ಒಡುವುದು. ಮಾರ್ಪದ ಲಕ್ಷ
ಣವೇ ? ಸೃಷ್ಟಿ ಶಕ್ತಿಯನ್ನು ದೊರಕಿಸಿಕೊಳ್ಳಬೇಕು. ಆದರೆ ಅದನ್ನು ನಿವೇಶ

ಕುಳಿತ. ಶ್ರೀನಿವಾಸ ಗಂಟಿನೋಡಿ “ನಾಲಾಪ್ಪಯಿತು, ಇನ್ನು ಹೊರಡಬೇಕು ಕೇಶವಮೂರ್ತಿ” ಎಂದು ಹೇಳಿದ

ಸೀತಮ್ಮ, ಗೌರಿ, ಸುಶೀಲಾ ಇಬ್ಬರಗೂ ಹಾಕೆಗಟ್ಟು, ಸೀರೆ ಓದಿಸಿದಳು, ಗೌರಿ ಅದನ್ನು ಕಂಡು ಹಿಗ್ಗಿದಳು. ಸುಶೀಲಾ

“ನನಗೇತಕ್ಕೆ ನನಗೆ ಉಡುಗೊರೆ ನೀತಕ್ಕೆ.”

“ನನಗೆ ನೀವು ಬೇರೆಯಿಲ್ಲ. ಗೌರಿ ಬೇರೆ ಅಲ್ಲ. ಸುಶೀಲಮ್ಮ, ನಯಿಯಿಟ್ಟು “ಗೆಡುಕೊಳ್ಳಿ.”

“ಮುಂದಿನ ಭಾನುವಾರ ಉತ್ತರವೇ?”

“ಖಂಡಿಸವಾಗಿ”

ಎಂದು ಸೀತಮ್ಮ ಹೇಳಿದಳು. ಶ್ರೀನಿವಾಸನೂ ‘ಖಂಡಿಸ ಬರಬೇಕು, ತಪ್ಪುಕೂಡದು’ ಎಂದು ಕೇಶವಮೂರ್ತಿಯನೊಪ್ಪಿಸಿದ

ಕೇಶವಮೂರ್ತಿ ಅವರ ಮನೆ ಜಟಕಾಸ್ವಾ, ಖಂಡಿಸ ತನಕ ಹೋಗಿ ಗಾಡಿ ಮಾಡಿಕೊಟ್ಟು ಮನೆಗೆ ಮರಳಿದ.

“ಸೀತಾ.”

“ನನು?”

“ಕುಳೋಷವಾಯಿತೇ?”

“ಅದನ್ನು ಏನಾಯಿಂದ ಹೇಗೆ ಹೇಳಲಿ.”

“ಶ್ರೀನಿವಾಸ ಒಳ್ಳೆಯ ಹುಡುಗ ಕಣ್ಣೀ-ಸ್ವಲ್ಪವೂ ಚಂಭವಿಲ್ಲ.”

“ನನಗೂ ಹಾಗೇ ಅನ್ನಿಸಿತು.”

“ಮುಂದಿನ ಭಾನುವಾರ ಕೋಗೋಣ. ಅವರು ನಮ್ಮ ಮನೆಗೆ ಬಂದ ಮೇಲೆ ನಾವು ಹೋಗಿದ್ದರೆ ತಪ್ಪಾಗತ್ತೆ.”

“ನಾನು ಬೇಡವೆನ್ನುತ್ತೇನೆಯ?”

ಎಂದಳು. ಅವಳ ಮನಸ್ಸು ನಿರ್ಮಲಾನಂದದಲ್ಲಿ ಉನವಾಯಿತು. ಕಳೆದುಹೋಗಿದ್ದ ಭಾರಿ ಬೆಲೆ ಚಾಳುವ ವಸ್ತು ಅವಳಿಗೆ ಮತ್ತೆ ದೊರಕಿದಂತಾಗಿತ್ತು. ದುಃಖದಿಂದ ಜೋಷಿತವಾಗಿದ್ದ ಬೇಹಕ್ಕೆ ಅಮೃತಸೇವನೆ ಯಾದಂತಾಗಿತ್ತು.

ಗೌರಿಯ ನಿರ್ಹೇತುಕ ವಸ್ತ್ರಾಸ, ಸುಶೀಲಮ್ಮನ ವಿನಯಪೂರ್ಣ

ಗ್ರಾಂಭೀರ್ಯ ಕೇಶವಮೂರ್ತಿಯು ಮನಸ್ಸಿನ ಮೇಲೆ ವಿಲಕ್ಷಣ ಪಂಚವಾ
ವನ್ನುಂಟುಮಾಡಿದುವು.

ತನ್ನ ಕೋಣೆಯಲ್ಲಿ ಕುಳಿತು ಕೈಯಲ್ಲಿ ಟಿ. ಎಸ್. ಈಲಿಯಟ್ನ ಕವನ ಸಂಗ್ರಹ ಕೂಡಿಸಿ ಕೈಯಲ್ಲಿ ಪುಸ್ತಕ, ಅದರ ಮನಸ್ಸು ಮತ್ತೆಲ್ಲಿಯೋ
ಹಾರಂ-ಹುತ್ತಿತ್ತು. ತನ್ನ ಹಿಂದಿನ ನಡತೆಗೂ ಚಿತ್ರಗಳು ಅವನ ಕಣ್ಣಿಂದ
ತೀರಿ ಸಂಭವಿಸುತ್ತಿದ್ದವು. ಸೀತೆ, ಹಿನ್ನ ಅನನು ಕಾಡಿದುದು. ಅನನು ಕಂಡ
ಸಾಕಷ್ಟು ವರೋಧಿಸಿತು. ಕೂಡಲಿಲ್ಲವೆಂದು ಅವರನ್ನು ತುಚ್ಛವಾಗಿ ಕಂಡದ್ದು
- ಎಲ್ಲಕ್ಕೂ ನಿರಾಸೆಗೂ ಸೀತಾ ಅಸ್ಪೃಶ್ಯರಲ್ಲಿ ಸ್ವಲ್ಪ ಅನುಭವವೆಂದೆಂದೆ ಹಾಯಗಲು
ಹತ್ತಿರ ಸುಳಿಯದಂತೆ ಕಟ್ಟಿಟ್ಟುಕೊಂಡು ಚಿತ್ರಗಳು ಅವನನ್ನು ಕಾಡತೊಡ
ಗಿದವು. ಕೇಶವಮೂರ್ತಿಗೆ ತನ್ನನ್ನು ಕಂಡೇ ಅಸಹ್ಯವಾಯಿತು. ಅವನ
ಮನಸ್ಸಿನಲ್ಲಿ ಪ್ರಬಲ ಮೋಹಿತ ದೈವ ದಾನವಶಕ್ತಿಗಳು ತಮ್ಮ ಪ್ರತಿಷ್ಠೆ
ಬೆಳೆಸಿ. ಕೇಶವಮೂರ್ತಿಯನ್ನು ಸಂವಹಾನವಾಗಿ ಉಪಯೋಗಿಸಿ
ಕೊಂಡಂತಾಗಿತ್ತು.

“ ಕೂಡಲೇ ಹೋಗಿ ನಿನ್ನ ಅತ್ತೆಮನವಂದಿರ ಕಾಲಿಗೆ ಬಿದ್ದು ತನ್ನನ್ನು
ಒಪ್ಪಿಕೊಳ್ಳು ” ಎಂದು ದೈವಶಕ್ತಿಯ ಪ್ರೀತಿ.

“ ಮೂಢ, ನನ್ನ ಅತ್ತೆಗೌರವವನ್ನು ಬಲಿಕೊಡಬೇಡ. ಈಗಾಗಲೇ
ಇಕ್ಕಳ ತೋರಿಸುತ್ತಿದ್ದೆ. ಒಂದು ಸುತ್ತು ಹೆಣ್ಣಿನ ಪ್ರೀತಿಗಾಗಿ ಅತ್ಯಗೌರವ
ವನ್ನು ತ್ಯಜಿಸುವೆನು. ” ಎಂದು ದಾನವಶಕ್ತಿಯ ವಾದ.

“ ತಪ್ಪುಮಾಡಿಯಲ್ಲಿ ನಂಬಿದೇ ಅಂ. ಧ. ಅದನ್ನು ಸಾಧಿಸಿ ತಪ್ಪಿಗೆ
ಶ್ವಪ್ನು ಸೇರಲು ಹೋಗುವುದು. ವಿವೇಕಿ ನು ಲಕ್ಷಣವೇ— ಅತ್ಯಗೌರವದ
ಕುಗುಹೇ ? ”

“ ತಪ್ಪು ನೆಪ್ಪು ಅಂಯ ಟ್ಲಾಯಿತು. ಅದನ್ನು ಹಿಂದಕ್ಕೆಳೆದು
ಕೊಂಡರೆ ನೀನು ಅಪ್ಪಾಗುತ್ತೀ ಒಡಿದುದನ್ನು ಸಾಧಿಸಲಾದ ಹೇಡಿ
ಯಾಗುತ್ತೀ. ”

“ ಮನವಿಧವುಗಳೂ ಕರಪೀಡನೆಯಲ್ಲಿ ? ನಿರಪರಾಧಿಗಳು,
ನಿರಂತ್ರತಮ, ಆತ್ಮಕುಶುಧರೂ ಅವರನ್ನು ಒಡುವುದು ಷಾರ.ವದ ಲಕ್ಷ
ಣವೇ ? ಸ್ವೀಕೃತಿ ಕೃತಿಯನ್ನು ದೊರಕಿಸಿಕೊಳ್ಳಬೇಕು. ಆದರೆ ಅದನ್ನು ವಿವೇಕ

ವಾಗಿ ಬಿಡಬೇಕು. ಎನೇಕರೂತವಾದ ಶಕ್ತಿಯ ಉಪಯೋಗ ಕೆಲವಿಗೆ ಯೋಗ್ಯ. ನೀನು ಕಲಿತವನು. ತಿಳಿದವನು, ಸಮಸ್ಥೈರ್ಯ-ಈ ಶತುವ್ರತ್ತಿ ತಕ್ಕದೇ. ಒಪ್ಪುವುದೇ ಎಂದು ಹೈವಶಕ್ಕೆ ಕೇಳಿತು.

ಕೇಶವಮೂರ್ತಿಯು ಹನವನ್ನು ವಿಚಿತ್ರ ಅನುಭವಕ್ಕೊಳಗಾಯಿತು. ಹೃದಯದ ಮಂಥನ ಆವನನ್ನು ತಾತ್ಕಾಲಿಕವಾಗಿ ನೋಯಿಸಿತು. ಆದರೆ ಆ ನೋವು ನಳುಬಿನ ಮಾರ್ಗದರ್ಶಕವಾಯಿತು.

೧೪

ಗೌರಿ ಈ ಸಂಕೋಚದ ಮಧ್ಯಯನ್ನು ತಾಯಿಯ ಕಿವಿಯ ಮೇಲೆ ಹಾಕುವುದಕ್ಕೆ ತಡಮಾಡಲಿಲ್ಲ.

“ಈಗ ಸೀತಕ್ಕಾದ್ಯೆ ಭಾವಯ್ಯನಿಗೆ ಬದಲಿ ಮುಚ್ಚಿಟ್ಟಿರಬಾರದೆ ಅಮ್ಮ. ಅವಳು ಏನು ಹೇಳಿದರೂ ಮಾಡುತ್ತಾರೆ.”

“ದೇವರು ದೊಡ್ಡವನು ಗೌರ. ನಮ್ಮ ಗೋಳು ಅವನ ಕಿವಿ ಮುಚ್ಚಿ ತೊಂಪ ಕಾಣುತ್ತೆ.”

“ಭಾನುವಾರದ ಸೀತಕ್ಕೆ ಭಾವಯ್ಯನನ್ನು ನಮ್ಮ ಮನೆಗೆ ಬರುತ್ತಾರೆ. ನೀನೂ ಬರುತ್ತೀಯಾ ಅಮ್ಮ.”

“ಈಗ ಬೇಡ ಗೌರ ಅಮ್ಮ. ಅವನರುಂಡಬಾರದು. ಆ ಕಾಲ ಬರತ್ತೆ ಆಗ ನಾನೂ ಬರುತ್ತೇನೆ.”

ಭಾನುವಾರವನ್ನು ಗೌರ ಚಾತಕಶಕ್ತಿಯಂತೆ ನಿರೀಕ್ಷಿಸುತ್ತಿದ್ದಳು. ಸುಶೀಲ ಅವಳೂ ಹುಳಿತು ಏನುಏನು ಅಡಿಗೆಮಾಡಬೇಕು, ಯಾರುಯಾರಿಗೆ ಎಲ್ಲಿ ಎಲೆ ಹಾಕಬೇಕು ಮೊದಲಾದ ಎಲ್ಲ ವಿವರಗಳನ್ನೂ ಆಲೋಚಿಸಿದರು. ಸೀತಮ್ಮ ತಮ್ಮ ಇಬ್ಬರೂ ಸೊಸೆಯರಿಗೂ ಕೊಟ್ಟಿದ್ದ ಉಡುಗೊರೆ ಎಂದು ಫಣಿಯಮ್ಮನೂ ಪ್ರಸನ್ನರಾದರು. ಬಂಗಾಳ ಸಿಲ್ಕು ಬದಲು ಧರ್ಮಾಪರದ ಸೀರೆ ಕೊಟ್ಟಿಗರೆ ಚಿನ್ನಗಿತ್ತು ಎಂದು ಅವರು ಅನ್ನದೆ ಬಿಟ್ಟಿರಲಿಲ್ಲ. ಆದರೆ ಅದನ್ನೇ ಕಾರಣಮಾಡಿಕೊಂಡು ಭಾನುವಾರದ ಔತಣ ಮುರಿಯುವುದಕ್ಕೆ ಅವರು ಯತ್ನಿಸಲಿಲ್ಲ.

ಭಾನುವಾರದ ಔತಣ ಗೌರ ನಿರೀಕ್ಷಿಸಿದಂತೆ ಸೊಗಸಾಗ ನಡೆಯಿತು.

ಸಕ್ಕರೆ ಒಬ್ಬಟ್ಟು, ನಿಂಬೆಹುಳಿ ಚಿತ್ರಾನ್ನ, ತೆನೊಡೆ ಮಾಡಿ ಸೀತಮ್ಮ ಕೇಶವಯ್ಯನನ್ನು ಸಕ್ಕರಿಸಿದರು. ವೆಂಕಟೇಶ್ವರನವರೂ ಕ್ಷಣಿಯಲ್ಲಿ ಕುಳಿತು ಎಲ್ಲರನ್ನೂ ಉಪಚರಿಸಿದರು.

ಸೀತಮ್ಮ ಹೊರಟಾಗ ಸುಶೀಲಾ ಅವಳ ಹಣೆಗಟ್ಟು ಒಂದು ರವಿಕೆ ಕಣ ಓಗಿಸಿದಳು. ಗೌರ ಮುಖ ಚಿಕ್ಕದು ಮಾಡಿಕೊಂಡು ನಿಂತಿದ್ದುದನ್ನು ಕಂಡು ಸೀತಮ್ಮ ಅವಳ ಹತ್ತಿರ ಬಂದು

“ ಅಣ್ಣ ಒಂದು ಮಾತು ಹೇಳುತ್ತಿದ್ದಳು ಗೌರ.”

“ ಏನದು ಅಕ್ಕ.”

“ ಪ್ರಪಂಚ ಒಂದು ಸೈಲು ಇದ್ದ ಹಾಗೆ. ಜನ ರೈಲು ಹತ್ತುತ್ತಾರೆ. ಅಲ್ಲೇ ಸುರಿಚೆಯ ಸ್ನೇಹವಾಗುತ್ತದೆ. ಅವರೇನು ಸ್ನೇಹನು ಬಂದಕೂಡಲೆ ಇಳಿದು ಹೊರಟುಹೋಗುತ್ತಾರೆ. ಸುರಿಚೆಯ ಸ್ನೇಹ ಮರೆತುಹೋಗುತ್ತದೆ.”

“ ನಮ್ಮದು ಹಾಗಲ್ಲವಲ್ಲ, ಸೀತಕ್ಕ. ನಾವೆಲ್ಲಾ ಒಂದೇ ಗಾಡಿಯಲ್ಲಿ ಉಳಿತು ಒಂದೇ ಕಡೆಗೆ ಪ್ರಯಾಣ ಬೆಳೆಸುತ್ತಿದ್ದೇವೆ.”

“ ಒಂದೇ ಗಾಡಿ ನಿಜ. ಆದರೆ ಪ್ರಯಾಣ ಒಂದೇಕಡೆಗಲ್ಲ ಗೌರ.

ನೀನೇಕೆ ಮನಸ್ಸು ಚಿಕ್ಕದುಮಾಡಿಕೊಂಡಿದ್ದೀ?”

“ ಅವಳು ಹೇಳಿಲ್ಲ, ನಾನು ಹೇಳುತ್ತೀನಿ ಸೀತಮ್ಮ.”

“ ಹೇಳಿ.”

“ ಬೇಡಿ ಸುಶೀಲಕ್ಕ. ಕೇಳಬೇಡಿ.”

ಎಂದು ಗೌರ ಅಂಗಲಾಚಿದಳು. ಸುಶೀಲ ಅವಳ ಮಾತು, ಲಕ್ಷಿಸದೆ

“ ಸೀತಕ್ಕನ ಹತ್ತಿರ ಮುಚ್ಚುಮರೆ ಎಂಥದಮ್ಮ. ಅವರು ಬೇರೆ, ನಾವು ಬೇರೆ ಎಂದು ನಾನು ತಿಳಿದುಕೊಂಡಿಲ್ಲ. ನೋಡಿ ಸೀತಕ್ಕನಿವಾಗಿ ಸೀರೆ ಉಡಿಸಬೇಕಂತ ನಾನೂ ಗೌರ ಪ್ರಯತ್ನಪಟ್ಟೆವು, ಸಾಧ್ಯವಾಗಲಿಲ್ಲ. ಗೋಪಾಳದ ರವಿಕೆ ಕಣ ಕೊಡಬೇಕಲ್ಲ ಎಂದು ಗೌರನಿಗೆ ವ್ಯಸನ.”

“ ಗೌರ, ನೀನು ಎಷ್ಟಾದರೂ ಚಿಕ್ಕವಳು. ನಾನು ನಿನ್ನ ಅಕ್ಕ. ನೀನಿಗೆ ನಾನು ಕೊಡಬೇಕಾದುದು ಧರ್ಮ. ನೀನು ಹೀಗೆಲ್ಲಾ ಯೋಚನೆ ಮಾಡುವ ಹಾಗಿವ್ವರೆ ನಾನು ತಿರುಗಿ ನಿನ್ನು ಮನೆಗೆ ಬರೋದಿಲ್ಲಮ್ಮ.”

“ಇಷ್ಟ ಅಕ್ಕ. ಬಾಯಮಾತಿಗೂ ಹಾಗನ್ನ ಬೇಡ. ಏನು ದಮ್ಮಯ್ಯ.

ಸೀತಕ್ಕ ಗೌರವವನ್ನ ಸ್ವೀಕರಿಸಿ. ಸುತೀಲನ ಕಣ್ಣು ಒಳಿರುತ್ತೆ.

ಅವರು ಹೊರಟುಹೋಗಿ ಮೇಲೂ ಗೌರವ ವಿಷಯಗಳಿಗೆ ಇವರು.

ಒಂದು ಸಮಾಧಾನ ಮಾಡಲೆತ್ತಿಸಿ ಸುತೀಲನ ಏಳುಕೊಂಡು.

ಗೌರಿ, ಶ್ರೀನಿವಾಸರ ಮನಸ್ಸಿನಲ್ಲಿ ದೋಷ ಚಿಂತೆ ಹುಟ್ಟಿತ್ತು. ಶ್ರೀನಿ

ವಾಸನ 'ರಸಲ್ಯ' ಹೊಂಬಿಟ್ಟವರಲ್ಲಿತ್ತು. ಜಡದಲ್ಲಿ ಏನು ಗುತ್ತದೆಯೋ

ಎಂಬ ಭಯ ಅವನನ್ನು ವಲಸಿತ್ತು.

ಗೌರಿ ದೇವರನ್ನು ಒಂದೇ ಸಮಾನ ಪ್ರಾರ್ಥಿಸುತ್ತಿದ್ದಳು. ಗಂಡನಿಗೆ

ಬಾಕಾಗಲೆಂದು ನಂಬಿವರ, ಸೋಲುವವರ ಒಪ್ಪತ್ತು ಮಾಯುತ್ತಿದ್ದಳು.

ಭೇವರಿಗೆ ಸ್ವಾಧಿಪತ್ಯ ಬೇಡಿ ಹಿಡ್ಡುತ್ತಿದ್ದಳು. ಅವಳ ಧಾವಂತ ನೋಡಿ

ಸುತೀಲನ ಮರುಗುತ್ತಿದ್ದಳು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಚಿಂತೆಯೇ

ಏನು ದುಃಖಿಸುತ್ತಿದ್ದಳು.

ರಸಲ್ಯ ಅಂದು ಕನ್ನೊಂದು ಗಂಟೆಗೆ ಪ್ರಕಟವಾಗುತ್ತದೆಂದು ತಿಳಿದು

ಬಂದು. ಗೌರಿ ಏನು ಗಂಟೆಗೆ ಎದ್ದು ತುಳಸೀಪೂಜೆ ಮಾಡಿ, ದೇವರಿಗೆ

ಗೌರವ ನಮಸ್ಕಾರ ಹಾಗೆ ಬೇಗ ಅಡಗುವಾಡಿ ಮುಗಿಸಿತು.

“ಇಷ್ಟು ಬೇಗ ಊಟ ಏಕೆ” ರಸಲ್ಯ ನೋಡಿಬಂದ: ಊಟಮಾಡು

ತ್ತೀನೆ.”

ಎಂದ ಶ್ರೀನಿವಾಸ. ಅವನು ಏನೇ ಸಬೂಬು ಹೇಳಿದರೂ ಕೇಳದೆ

ಗೌರಿ ಅವನಿಗೆ ಬಡಿಸಿ ಊಟಮಾಡಿಸಿ ಕುಳಿತುಕೊಟ್ಟಳು. ಕೊರಡುವ

ಮುನ್ನ ಗಂಡನನ್ನು ಹತ್ತಿರ ಕರೆದು

“ಭೇವರಿಗೆ ನಮಸ್ಕಾರಮಾಡಿ ಹೋಗಿ ಬನ್ನೀ.”

ಅವನು ನಮಸ್ಕಾರ ಹಾಕಿ ಬಂದ.

“ಅತ್ತಿನ್ನು ಮಾವಂದಿರಿಗೂ ನಮಸ್ಕಾರಮಾಡಿ ಬನ್ನಿ.”

ಎಂದಳು. ಶ್ರೀನಿವಾಸ ಉಸಿರೆತ್ತದೆ ಕಂಡು ಹೇಳಿದಂತೆ ವಂದಿ

ಹೊರಟ.

ಮನೆಯಲ್ಲಿ ಎಲ್ಲರ ಊಟವೂ ಆಯಿತು, ಸುತೀಲನ ಇಷ್ಟು ಹೇಳಿದನು.

“ಅವರು ಬಂದುಬಿಡಲಿ. ಆಮೇಲೆ ಊಟಮಾಡುತ್ತೇನೆ.”

ಎಂದು ಗೌರಿ ಹೇಳಿದಳು. ಗಂಟೆ ಒಂದಾಯಿತು—ಎರಡಾಯಿತು— ಮೂರಾಯಿತು. ಫಣಿಯಮ್ಮನವರೇ ಸ್ವತಃ ಬಂದು ಗೌರಿಯನ್ನು ಊಟ ಕೈಬಿಟ್ಟಿದರು.

“ಅವರು ಬಂದುಬಿಡಲಿ ಅತ್ತೀ. ನನಗೆ ಈಗಲೇ ಹಸಿವಿಲ್ಲ.”

“ಎಷ್ಟು ಹೊತ್ತಾಗತ್ತೋ ಏನೋ ನೀನು ಊಟಮಾಡಿ ಕುಳಿತು ಕೊಳ್ಳಬಾರದೇ.”

“ಇಲ್ಲ ಅತ್ತೀ, ಅವರು ಬರಲಿ”

ಎಂದು ಹೇಳಿದಳು. ‘ನಿನ್ನ ಗ್ರಹಚಾರ’ ಅಂದುಕೊಂಡು ಫಣಿಯಮ್ಮ ಹೊರಟುಹೋದರು.

ನಾಲ್ಕುಗಂಟೆಯ ಸಮಯ. ಬೇಸಿಗೆಯ ಬಿಸಿಲು ಸುಡುತ್ತಿತ್ತು. ಶ್ರೀನಿವಾಸ ಬರುತ್ತಿರುವ ರೀತಿಯನ್ನು ಕಂಡಾಗಲೇ ಗೌರಿಯ ಎದೆ ಹೊಡೆದು ಕೊಳ್ಳಲಾರಂಭಿಸಿತು.

ಅವನು ಒಳಕ್ಕೆ ಬಂದ. ತೊಟ್ಟಿಯಲ್ಲಿಯೇ ಕುಳಿತಿದ್ದ ವೆಂಕಟಾಚಲಯ್ಯ

“ಏನಾಯಿತಯ್ಯಾ?” ಎಂದರು.

“ಹೋಯಿತು” ಎಂದ.

“ಗ್ರೂಪೂ ಆಗಲಿಲ್ಲವೇ?”

“ಒಂದು ಗ್ರೂಪಾಯಿತು”

ಎಂದು ತನ್ನ ಕೋಣೆ ಹೊಕ್ಕು. ಅವನ ಮಾತು ಗೌರಿ, ಸುಶೀಲ ಕೇಳಿಸಿ ಕೊಂಡರು. ಗೌರಿ ಕಣ್ಣಲ್ಲಿ ಧಾರಾಕಾರವಾಗಿ ನೀರು.

“ಇಷ್ಟು ಮನಸ್ಸಿಗೆ ಹಚ್ಚಿಕೊಂಡರೆ ಹೇಗೆ ಗೌರಿ. ಫಾಸು ಭೇಲು ಯಾರಧೀನ. ಇನ್ನೊಂದು ಸಲ ಪಾಸಾಗತ್ತೆ.”

“ಅಕ್ಕ....”

ಗೌರಿಯು ಬಾಯಲ್ಲಿ ಮಾತು ಹೊರಡಲಿಲ್ಲ. ಸುಶೀಲ ಬಂದು ಎಲೆ ಹಾಕಿ ಬಲವಂತವಾಗಿ ಅವಳನ್ನು ಅದರ ಮುಂದೆ ಕೂಡಿಸಿದಳು. ಎರಡು ಸುತ್ತು ಬಾಯಿಗಿಟ್ಟುಕೊಂಡು ಗೌರಿ ಎದ್ದು ಬಿಟ್ಟಳು.

ಫಣಿಯಮ್ಮ ಮನೆಯೊಳಗೆ ಕಾಲಿಡುತ್ತಿರುವಾಗಲೇ ವೆಂಕಟಾಚಲಯ್ಯ

“ಕೇಳಿದೆಯೇನೆ—ನಿನ್ನ ಮಗನ ರಸಲ್ಪು ?” ಎಂದರು.

“ಏನಾಯಿತು ?”

“ಡುಂ ಅಂದುಹೋಯಿತು.”

“ಹೌದೇನೂ ಶೀನೂ....”

“ಅವನ್ನೇನು ಕೇಳುತ್ತೀ, ನಾನು ಸುಳ್ಳು ಹೇಳುತ್ತಿದ್ದೇನೆಯೇ ?”

“ಅಯ್ಯೋ ರಾಮ....”

ಎಂದು ತಲೆಯ ಮೇಲೆ ಕೈಹೊತ್ತು ಕಳತರು.

“ಯಾಕೋ ಅವನ ಗ್ರಹಬಲ ಚೆನ್ನಾಗಿಲ್ಲ” ಎಂದರು ವೆಂಕಟಾಚಲಯ್ಯ.

“ಅವನ ಗ್ರಹಬಲಕ್ಕೇನು ಬಂತು ಧಾಡಿ, ಅದು ಚೆನ್ನಾಗಿಯೇ ಇದೆ. ಅವನಿಗೆ ಮದುವೆಯಾದ ಹೊತ್ತು ಒಳ್ಳೆಯದಲ್ಲ. ಮಹಾತಾಯಿ ಯಾವ ಹೊತ್ತಿನಲ್ಲಿ ಅವನ ಕೈಹಿಡಿದಳೋ!....”

“ಅದಕ್ಕೂ ಇದಕ್ಕೂ ಏನೇ ಸಂಬಂಧ.”

“ಸಾಕು ಸುಮ್ಮನಿರಲಿಂದ್ರೆ. ನಿಮಗೇನು ಗೊತ್ತಾಗತ್ತೆ. ಒಂದೊಂದು ಸಂಬಂಧ ಮಾಡಿದರೆ ಹೀಗೇ ಆಗೋದು. ಈ ಮೂದೇವಿ ಬೇಡ ಎಂತ ನಾನು ಬಡ್ಡೊಂಡೆ ಆ ಶಾನುಭೋಗನ ಬೇಳ್ತೆ ಮಾತಿಗೆ ಬೆರಗಾದಿರಿ.”

“ನೀನು ಒಪ್ಪದೆ ನಾನೇ ಎಲ್ಲಾ ಮಾಡಿದೆನೆ ?”

“ನೀವು ಮಾತುಕೊಟ್ಟು ಸಿಕ್ಕಿಹಾಕಿಕೊಂಡು ಕಣ್ಣು ಕಣ್ಣು ಬಿಡುತ್ತಿದ್ದರೆ ನಾನೇನು ಮಾಡುವುದಕ್ಕಾಗುತ್ತೆ.”

“ಆಗಹೋದ ಮಾತು ಕಟ್ಟಿಕೊಂಡು ಈಗೇಕೆ ವ್ಯಾಜ್ಯ.”

“ಎಲ್ಲಿ ಆಗಿಹೋಯಿತು. ಈ ಜಷ್ಟೆಯಿಂದ ಇನ್ನೂ ಏನೇನು ಅನಿಷ್ಟ ಗಳಾಗುತ್ತವೋ ?”

“ಶೀನೂ ಓದ್ದೇ ಫೇಲಾದರೆ ಗೌರಿ ಏನು ಮಾಡುತ್ತಾಳೆಯೇ ?”

“ಅವನು ಓದಲಿಲ್ಲಾಂತ ಹೇಳೋದಿಕ್ಕೆ ನಿಮಗೆ ಬಾಯಿ ಹೇಗೆ ಬರತ್ತಲಿಂದ್ರೆ. ನೀವೇ ಕೊಟ್ಟಿದ್ದೀರಿ ಹತ್ತುಹತ್ತು ರೂಪಾಯಿ ಲೈಟ್ ಬಿಲ್ಲು ಎರಡು ತಿಂಗಳಿಂದ. ಗ್ರಹಚಾರ ಕಾಡುತ್ತಿದ್ದರೆ ಅವನು ಎಷ್ಟು ಓದಿ ತಲೆ ಚಚ್ಚಿ ಕೊಂಡರೆ ತಾನೆ ಏನು ಪ್ರಯೋಜನ.”

“ಹೋಗಲಿ ಬಿಡು. ಹುಡುಗ ಕಿವಿಗೆಲ್ಲಾದರೂ ಬಿದ್ದೀತು.”

“ಬೀಳಲಿ. ನನಗೇನು ಭಯವೇ? ಸಾನಿನ್ನೂ ಅವಳ ಅಡ್ಡಿ ಆತಂಕದ ಕೆಳಗೆ ಬಿದ್ದಿಲ್ಲ.”

“ಬಾಯಿ ಮುಚ್ಚುತ್ತೀಯೋ ಇಲ್ಲವೇ?”

“ಇದೇನೊಂದೆ—ನೀವು ಹೀಗೆ ರೇಗಾಡ್ತೀರಿ. ಆ ಮೂದೇವಿ ತಪ್ಪಿಗೆ ನಾನು ಹೊಣೆಯೇ? ಚೆನ್ನಾಗಿದೆ.”

ಇನ್ನು ಮಾತು ಬೆಳಸಿ ಪ್ರಯೋಜನವಿಲ್ಲವೆಂದು ವೆಂಕಟಾಚಲಯ್ಯ ಅಲ್ಲಿಂದೆದ್ದು ಹೊರಗೆ ಹೊರಟು ಹೋದರು.

ಅತ್ತಿಯ ಮಾತು ಕೇಳಿ ಸುಶೀಲ, ಗೌರಿ ಗಡಗಡ ನಡುಗಿದರು. ಇನ್ನು ಈ ಮನೆಯಲ್ಲಿ ತನಗೆ ಉಳಿಬಾಳಿಲ್ಲವೆಂದು ಗೌರಿ ನಿರ್ಧರ ಮಾಡಿಕೊಂಡಳು.

ಫಣೆಯಮ್ಮನ ಅವತಾರವೇ ಅಂದಿನಿಂದ ಬದಲಾಯಿಸಿತು. ಮಾತು ಮಾತಿಗೂ ಗೌರಿಯನ್ನು ಆಕ್ಷೇಪಿಸುತ್ತಿದ್ದರು. ಅವಳ ಕೆಲಸ ಕಾರ್ಯ ಯಾವುದೂ ಅವರಿಗೆ ತೃಪ್ತಿಯನ್ನುಂಟುಮಾಡುತ್ತಿರಲಿಲ್ಲ ‘ಮೂದೇವಿ—ಶನಿ ಸಿಶಾಚಿ—ಚಂಡಾಲಿ ಶಬ್ದಗಳು ಧಾರಾಕಾರವಾಗಿ ಅವರ ಬಾಯಿಂದ ಹೊರಡುತ್ತಿದ್ದವು. ಒಳಗೆ ತೆಪ್ಪಿಗೆ ಅವಳು ಕುಳಿತಿದ್ದರೆ

“ಮನೆ ತೊಳೆದಾಯ್ತುಲ್ಲಾ. ಇನ್ನೇನು ಹೊಂಚುಹಾಕುತ್ತಾ ಇದ್ದೀ.”

ಅನ್ನುತ್ತಿದ್ದರು ಕ್ಷಣಹೊತ್ತು ಹೊರಗೆ ಭಂದು ನಿಂತರೆ

“ಯಾವ ತಲೆಮಾಸಿದೋನಿಗೆ ಕಾಯುತ್ತಾ ಇದ್ದೀಯೆ.”

ಎನ್ನುತ್ತಿದ್ದರು. ಊಟಕ್ಕೆ ಕುಳಿತರೆ

“ತಿನ್ನು ತಿನ್ನು ಹೆಮ್ಮಾರಿ. ಮನೆಯಕ್ಕಿಯೆಲ್ಲಾ ನಿನ್ನ ಹಾಳೊಡಲು ತುಂಬುವುದಕ್ಕೇ ಸಾಲದು.”

ಎನ್ನುತ್ತಿದ್ದರು. ಊಟ ಬಿಟ್ಟರೆ

“ಆಘಾತಮಾಡುತ್ತೀಯಾ. ನಮ್ಮ ಅತ್ತೆ ಅನ್ನ ಹಾಕದೆ ಸಾಯಿಸಿದಳು ಅಂತ ಊರಿನಲ್ಲಿ ಸಾರಿಕೊಂಡು ಬರುವುದಕ್ಕೆ.”

ಎಂದು ಆಕ್ಷೇಪಿಸುತ್ತಿದ್ದರು. ಅವರ ಬಾಯಿ ಮುಂದೆ ನಿಲ್ಲುವ ಧೈರ್ಯ ಮನೆಯಲ್ಲಿ ಯಾರಿಗೂ ಇರಲಿಲ್ಲ.

ಗೌರಿ ಮನೋರೋಗ ಹಚ್ಚಿಕೊಂಡು ದಿನದಿನಕ್ಕೆ ಸೂರಗುತ್ತ ಬಂದಳು. ಸುಶೀಲನಿಗೆ ಏನುಮಾಡುವುದಕ್ಕೂ ತೋರಲಿಲ್ಲ. ಅವಳ ಆದರ, ಸಮಾಧಾನದ ಮಾತುಗಳ ಎಲ್ಲೆಯನ್ನು ಮೀರಿತ್ತು ಗೌರಿ ದುಃಖ. 'ನಾಲ್ಕು ದಿನ ಅವಳ ತೌರುಮನೆಗೆ ಹೋಗಿಯಾದರೂ ಬರಲಿ' ಎಂದು ಯೋಚಿಸಿ ಸುಶೀಲ ಅವನ್ನು ತನ್ನ ಗಂಡನ ಹತ್ತಿರ ಪ್ರಸ್ತಾಪಿಸಿದಳು. ನರಸಿಂಹಮೂರ್ತಿ ಹೆದರಿಕೊಂಡೇ ತಾಯಿಯ ಹತ್ತಿರ ಹೇಳಿದ ಫಣಿಯಮ್ಮ ಕೇಳಿ

“ತೌರುಮನೆ ಒಂದು ಕೇಡು. ಬಿದ್ದಿರಲಿ ಇಲ್ಲೇ.”

ಎಂದರು. ಸುಶೀಲಾ ಕಿಡಿಕಡಿಯಾದಳು. ಆದರೆ ಮಾಡುವುದೇನು ?

ಶ್ರೀನಿವಾಸ ಹೆಂಡತಿಯ ಸ್ಥಿತಿಯನ್ನು ನೋಡುತ್ತಿದ್ದ. ಆದರೆ ತಾಯಿಯ ಎದುರು ನಿಲ್ಲುವ ಧೈರ್ಯ ಅವನಲ್ಲಿರಲಿಲ್ಲ. ಸೆಪ್ಟೆಂಬರ್ ಪರೀಕ್ಷೆಯ ಸಿದ್ಧತೆ, ಕೆಲಸಕ್ಕೆ ಅರ್ಜಿ ಕೊಟ್ಟ ಸಂಬಂಧಪಟ್ಟ ಅಧಿಕಾರಿಗಳನ್ನು ಹೋಗಿ ಕಂಡುಬರುವುದರಲ್ಲಿ ಅವನು ಮನೆಯಲ್ಲಿ ಹೆಚ್ಚು ಹೊತ್ತು ನಿಲ್ಲುತ್ತಲೂ ಇರಲಿಲ್ಲ. ಮನೆಯಲ್ಲಿ ಓದು ಸಾಗುವುದಿಲ್ಲವೆಂದು ಗೆಳೆಯನ ರೂಮಿನಲ್ಲಿ ವ್ಯಾಸಂಗಮಾಡುತ್ತಿದ್ದ.

ಐದು ತಿಂಗಳಲ್ಲಿ ಗೌರಿಗೆ ಐವತ್ತು ವರ್ಷದ ಬಾಳಿನ ಕಹಿ ಅನುಭವ ಬಂತು. ಅವಳ ಮಧುರಮುಖದಿಂದ ನಗೆ ಮಾಸಿಹೋಯಿತು. ಕಣ್ಣುಗಳು ಅತ್ತು ಅತ್ತು ಕಾಂತಿಹೀನವಾದವು. ಕಣ್ಣುಗಳ ಕೆಳಗೆ ಗುಣಿಗಳು. ದೇಹ ಕೃಶವಾಯಿತು. ಗುರುತು ಸಿಕ್ಕಲಾರದಷ್ಟು ಮಾರ್ಪಾಟು ಅವಳಲ್ಲಾಯಿತು. ಅತ್ತೆಯ ಮನೆಯಲ್ಲಿ ಒಂದೊಂದು ದಿನ ಕಳೆಯುವುದೂ ಒಂದೊಂದು ಗಂಡಾಂತರ ಕಳೆದಂತಾಗುತ್ತಿತ್ತು.

ಈ ಹೊತ್ತಿನಲ್ಲಿ ಗಂಡನ ಸಹವಾಸ, ಸವಿಮಾತುಗಳನ್ನು ಆ ಜೀವ ಬಯಸುತ್ತಿತ್ತು. ಗಂಡ ಪರೀಕ್ಷೆಗೆ ಓದಿ ಕಂಗೆಟ್ಟಿದ್ದ. ಈಗ ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ನಿರತನಾಗಿದ್ದ.

ಶ್ರೀನಿವಾಸನಿಗೆ ಜೀವನವೇ ನೀರಸವಾಗಿತ್ತು. ಪರೀಕ್ಷೆಯಲ್ಲಿ ಹೋದುದು ಅವನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡಿತ್ತು. ಜತೆಗೆ ತನ್ನ ಭವಿಷ್ಯ ಇಲ್ಲಿಗೆ ಮುಗಿಯಿತೆಂಬ ಚಿಂತೆ. ಎರಡನೆಯ ಪರೀಕ್ಷೆಯಲ್ಲಿಯೂ ತಾನು ಸಾಪಾಸಾದರೆ ಗತಿಯೇನು ಎಂಬ ಯೋಚನೆ ಬೇರೆ ಅವನನ್ನು ಕಾಡು

ತ್ತಿತ್ತು. ಅವನ ಮನಸ್ಸನ್ನು ಬೇರೊಂದು ಕೀಟ ಕೊರೆಯುತ್ತಿತ್ತು, ಅದನ್ನು ಗೌರಿಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ.

ರಾತ್ರಿ ಎಲ್ಲರ ಊಟವಾದ ಮೇಲೆ ಕಸಮುಸರೆ ಮುಗಿಸಿಕೊಂಡು, ಬೆಳಿಗ್ಗೆ ಒಲೆಹೊತ್ತಿಸುವುದಕ್ಕೆ ಕಟ್ಟಿಗೆ ಸಿದ್ಧಗೊಳಿಸಿ ಗೌರಿ ಮಲಗುವುದಕ್ಕೆ ಹೋಗಬೇಕಾದರೆ ಹೆನ್ನೊಂದು ಹೊಡೆದುಹೋಗಿರುತ್ತಿತ್ತು. ಅಷ್ಟು ಹೊತ್ತಿಗೆ ಶ್ರೀನಿವಾಸ ಸುಖನಿದ್ರೆಯಲ್ಲಿರುತ್ತಿದ್ದ. ಅವನು ಬೆಳಿಗ್ಗೆ ಏಳುವ ಮುನ್ನ ಗೌರಿ ಎದ್ದುಬರುತ್ತಿದ್ದಳು. ಹೀಗಾಗಿ ಅನೇಕ ದಿವಸ ಗಂಡ ಹೆಂಡತಿ ಮಾತನಾಡುವ ಅವಕಾಶ ಕೂಡ ಸಿಕ್ಕಿರಲಿಲ್ಲ. ಮಾತನಾಡುವ ಅವಕಾಶವಿದ್ದರೂ ಸಾಧ್ಯವಿರಲಿಲ್ಲ. ಫಣಿಯಮ್ಮ ತೊಟ್ಟಿಯಲ್ಲಿ ಹಾಸಿಕೊಂಡು ಮಲಗುತ್ತಿದ್ದರು. ರೂಮಿನಲ್ಲಿ ಸ್ವಲ್ಪ ಧನಿಯಾದರೂ ಅವರು ಹೊರಗೆ ಚಿಟಗುಟ್ಟುವುದಕ್ಕೆ ಆರಂಭಿಸುತ್ತಿದ್ದರು.

ಒಂದು ರಾತ್ರಿ ಗೌರಿ ತನ್ನ ನಿಯತವೇಳೆಗೆ ರೂಮು ಸೇರಿದಳು. ಶ್ರೀನಿವಾಸ ಎಚ್ಚರವಾಗಿಯೇ ಕುಳಿತಿದ್ದ. ಹೆಂಡತಿಯನ್ನು ದಿಟ್ಟಿಸಿ ನೋಡಿ

“ಹೆನ್ನೊಂದು ಗಂಟೆಗೆ ಮುಂಚೆ ನಿನ್ನ ಕೆಲಸ ಮುಗಿಯುವ ಹಾಗೇ ಇಲ್ಲ.”

“ನಾನೇನು ಮಾಡಲಿ. ಎಷ್ಟು ಬೇಗ ಮುಗಿಸಬೇಕೆಂದರೂ ಹೊತ್ತಾಗುತ್ತದೆ.”

“ನಿನ್ನ ಕೈಯಲ್ಲಿ ಮಾತನಾಡುವುದಕ್ಕೂ ನಾನು ತಿಂಗಳುಗಟ್ಟಲೆ ಕಪಸ್ಸು ಮಾಡಬೇಕು.”

“ಪರೀಕ್ಷೆ ರಿಸಲ್ವ ಯಾವಾಗ ಬರುತ್ತದೆ.”

“ಇನ್ನು ನಾಲ್ಕೈದು ದಿವಸದಲ್ಲಿ.”

“ಈ ಸಲ ಭಯವಿಲ್ಲವಷ್ಟೇ.”

“ಇಲ್ಲ ಎಂದು ಕಾಣುತ್ತದೆ.”

“ಈ ಸಲವೂ ನೀವು ಪಾಸಾಗದಿದ್ದರೆ ಅತ್ತೆ ಬಹಳ ಕೋಪಮಾಡಿ ಕೊಳ್ಳುತ್ತಾರೆ.”

“ನಿನಗೆ ಕೋಪ ಬರುವುದಿಲ್ಲವೇ ?”

“ನನಗೇಕೆ ಕೋಪ ಬರಬೇಕು. ಕಷ್ಟಪಟ್ಟು ಓದಿರುತ್ತೀರಿ. ಅಕ ಸ್ಮಾತ್ತಾಗಿ ಹೋಗುತ್ತದೆ ಅದಕ್ಕೆ ಯಾರು ಹೊಣೆ.”

“ಈಗಲೇ ನೌಕರಿ ಮಾಡುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ ಗೌರಿ.”

“ನನಗೂ ಇಷ್ಟವಿಲ್ಲ. ಆದರೇನು ಮಾಡುವುದು ?”

“ನೀನು ಗಟ್ಟಿ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು.”

“ನನ್ನಿಂದ ಏನು ಸಾಧ್ಯ ಹೇಳಿ.”

“ನಿಮ್ಮ ತಂದೆ ಸಹಾಯಮಾಡಿದರೆ ನಾನು ಎಲ್.ಎಲ್.ಬಿಗಿ ಹೋಗಬಹುದು.”

ಗೌರಿ ಭೂಮಿಗಳಿದು ಹೋದಳು. ಶ್ರೀನಿವಾಸನ ಪ್ರಶ್ನೆಗೆ ಏನು ಉತ್ತರಕೊಡಬೇಕೆಂಬುದು ಅವಳಿಗೆ ತಿಳಿಯಲಿಲ್ಲ.

“ಯಾಕೆ ಗೌರಿ ಸುಮ್ಮನಾದೆ. ಏನಾದರೂ ಹೇಳು.”

“ಏನು ಹೇಳಲಿ. ನಿಮಗೆ ತಿಳಿಯದೆ ಇರುವುದು ಯಾವುದೂ ಇಲ್ಲ.”

“ಹಾಗಂದರೆ ?”

“ನಮ್ಮ ತಂದೆ ಇಂದು ನಿರ್ಗತಿಕರು.”

“ಇದುವರೆಗೆ ಸಂಪಾದನೆ ಮಾಡಿದ್ದು ಏನಾಯ್ತು.”

“ಇತರರ ಹಾಗೆ ಲಂಚಹೊಡೆದು ಅವರು ಸಂಪಾದನೆಗೆ ಹೊರಡಲಿಲ್ಲ. ಬರುತ್ತಿದ್ದ ಸಂಬಳದಲ್ಲಿ ತೃಪ್ತಿಪಟ್ಟುಕೊಂಡು ಮರ್ಯಾದೆಯಾಗಿ ಜೀವನ ಮಾಡುತ್ತಿದ್ದರು.”

“ಏನೂಯಿಲ್ಲದೆ ನಮ್ಮ ಮದುವೆ ಮಾಡಿದರೋ ?”

“ಅದರ ಕಥೆ ಹೇಳಿದರೆ ನಿಮಗೆ ಕೋಪಬರುತ್ತದೆ.”

“ಚಿಂತೆಯಿಲ್ಲ ಹೇಳು.”

“ಇದ್ದ ಒಂದು ಜಮೀನು ಮಾರಿ ನನ್ನ ಮದುವೆ ಮಾಡಿದರು. ಅದರ ಮೇಲೆ ಸಾಲವೂ ಮಾಡಿದ್ದಾರೆ. ಇವತ್ತು ಸಂಸಾರ ನಡಸಿಕೊಂಡು ಹೋಗುವುದೇ ಒಂದು ದೊಡ್ಡ ಭಾರವಾಗಿದೆ ಅವರಿಗೆ. ಯಾವ ಮುಖದಲ್ಲಿ ಅವರನ್ನು ಹಣ ಕೇಳಲಿ.”

“ಒಳ್ಳೆ ದಂದ್ರಲಕ್ಷ್ಮಿ ಕೈಹಿಡಿದ ಹಾಗಾಯಿತು ನಾನು.”

ಎಂದು ವ್ಯಗ್ರನಾಗಿ ಹೊರಬಿದ್ದ. ತಾಯಿ ಕೇಳಿದದ್ದು

“ಏಕೋ ಮಗು ಎದ್ದೆ.”

“ಒಳಗೆ ಶಖೆಯಮ್ಮ—ನಿದ್ದೆ ಬರಲಿಲ್ಲ.”

“ಬಾ ಇಲ್ಲೇ—ತೊಟ್ಟೆಯಲ್ಲೇ ಹಾಸಿಕೊಂಡು ಮಲಗಕೋ.”

ಶ್ರೀನಿವಾಸ ಕಾಯಿ ನೂತು ಮೀರಲಿಲ್ಲ.

ರಾತ್ರಿ ಗೌರಿಗೆ ನಿದ್ದೆ ಹತ್ತಲಿಲ್ಲ. ತಲೆದಿಂಬು ನೆನೆದು ಒದ್ದೆಮುದ್ದೆ ಯಾಗತ್ತು. ಮೈ ಕಾದಕೆಂಡದಂತಾಯಿತು.

೧೫

ಒಂದು ವಾರ ಕಳೆದಾನಂತರ ಶ್ರೀನಿವಾಸನ ರಿಸಲ್ವಾ ಕೂರಬಿತ್ತು. ದೇವರ ದಯೆಯಿಂದ ಅವನು ಪಾಸಾಗಿದ್ದ. ಮೊದಲೇ ಹರಸಿಕೊಂಡಿದ್ದಂತೆ ಗೌರಿ ದೇವರ ಎರಡು ಪಾದಗಳ ಮೇಲೆ ಎರಡು ಕಾಯಿ ಒಡೆದಳು. ಅವಳ ಮನಸ್ಸು ತುಸು ಹಗುರವಾಯಿತು ಒಳಗೆ ಹುದುಗಿದ್ದ ಸಂಕಟವನ್ನೂ ಮರೆತು ನಗುಮುಖ ತೋರಿದಳು. ಸುಶೀಲ ಅದನ್ನು ಕಂಡು

“ಗೌರಿ, ನೀನು ಅತ್ತರಾದರೂ ನಾನು ನೋಡಬಲ್ಲೆ. ಈ ನಗುಮುಖ ನೋಡಲಾರೆನಮ್ಮ.”

“ಯಾಕೆ ಅಕ್ಕ. ನನಗೆ ನಗುವುದಕ್ಕೆ ಬರುವುದಿಲ್ಲವೇ?”

“ನೀನು ಮೊದಲು ಮಕ್ಕಳಂತೆ ಕಿಲಕಿಲನೆ ನಗುವುದನ್ನು ಕಂಡು ನಾನು ಅಸೂಯೆಪಡುತ್ತಿದ್ದೆ. ಈಗ ನಿನ್ನ ನೋಡಿ ಕರುಳು ಕಿತ್ತುಬರುತ್ತದೆ. ಏಕೋ ಕೊರಗುತ್ತಾ ಇದ್ದೀ. ನನ್ನಲ್ಲಿ ಹೇಳಬಾರದೇ?”

“ಏನು ಹೇಳಲೆ ಅಕ್ಕ. ನಿಜವಾಗಿಯೂ ಏನೂ ಇಲ್ಲವಲ್ಲ.”

“ಹೋಗಲಿ, ಬಿಡಮ್ಮ.”

ಎಂದಳು.

ಅರ್ಜಿ ಕೊಡುವುದು, ಬಂದು ನೋಡೆಂದು ಬರೆದವರನ್ನು ಹೋಗಿ ನೋಡಿ ಸವೈ ಮೋರೆ ಹಾಕಿಕೊಂಡು ಬರುವುದು ಶ್ರೀನಿವಾಸನ ಜೀವನದಲ್ಲಿ ಅನ್ಯಾಹತವಾಗಿ ನಡೆದಿತ್ತು. ಅವನಿಗೆ ಕೆಲಸ ಸಿಕ್ಕದಿದ್ದರೂ ಗೌರಿಯ ದುರದೃಷ್ಟದಿಂದಲೇ ಎಂದು ಘಣಿಯಮ್ಮನ ತರ್ಕ. ಅದಕ್ಕೂ ಅವಳಿಗೆ ಸಾಕಷ್ಟು ಮಂಗಳಕಾರಿ ಆಯಿತು.

ಒಂದು ದಿನ ವಾತಿಗೆ ಮಾತು ಬೆಳೆದು ಫಣಿಯಮ್ಮ ಗೌರಿ ತಾಯಿ ತಂದೆ ಯನ್ನು ಮನಸ್ಸೇ ನಿಂದಿಸಿದರು. ಅವರ ಹೀನ ನುಡಿಗಳನ್ನು ಕೇಳಿಕೇಳಿ ಗೌರಿಗೆ ರೋಸಿತು. ಅತ್ತೆಯ ಮಾತು ಅಶ್ಲೀಲ ಸೀಮೆ ಮುಟ್ಟಿದಾಗ

“ಅತ್ತೇ—ನನ್ನ ಬೇಕಾದ್ದು ಅನ್ನಿ—ನಮ್ಮ ತಾಯಿತಂದೆ ಹೆಸರು ಎಳೆಯಬೇಡಿ. ದೇವರ ಹೆಸರು ಹೇಳಿಕೊಂಡು ಅವರಲ್ಲಿಯೋ ಇದ್ದಾರೆ” ಎಂದಳು.

ಫಣಿಯಮ್ಮ ಉಂದುಬಿಟ್ಟರು. ತನ್ನನ್ನೆದುರಿಸುವವರಿಗೆ ಗೌರಿ ತಯಾರಾದಳಲ್ಲಾ ಎಂಬ ಕೋಪ ಅವರನ್ನು ವ್ಯಾಪಿಸಿತು. ಕೆಂಗಣ್ಣು ಮಾಡಿಕೊಂಡು

“ದಂದ್ರರಂಡೇ—ನಂಗೇ ಬುದ್ಧಿ ಹೇಳುತ್ತೀಯಾ. ಆ ಭಡವ, ನಿಮ್ಮಪ್ಪ ಅವನೊಬ್ಬ ದೊಡ್ಡ ಮನುಷ್ಯ. ಆ ಮೂಳಿ ನಿಮ್ಮಮ್ಮ ಅವಳೊಬ್ಬಳು ಮಹಾ ಅರುಂಧತಿ, ಸಾಕು ಮುಚ್ಚಿಬಾಯಿ.”

“ಈಗ ಬಾಯಿ ಮುಚ್ಚಬೇಕಾದವರು ನೀವು. ಅಡುವ ಮಾತಿನ ಅರ್ಥ ಕೂಡ ತಿಳಿಯದೆ ಮಾತಾಡುತ್ತಿರುವಿರಿ.”

“ನಾನೇ—ನಾನೇ—ಹೀನಮುಂಡೇದೇ—ಗೂಬೆಮುಂಡೇದೇ—ಮನೆ ಹಾಳು ಮುಂಡೇದೇ—ನಮ್ಮ ಮನೆ ತೊಳೆಯುವುದಕ್ಕೆ ಬಂದೆಯಲ್ಲೇ. ಶೀನು ಬಾಳಿಗೆ ಬರೆ ಹಾಕಿದೆಯಲ್ಲೇ.”

ಎಂದು ಅಬ್ಬರಿಸಿದರು. ಅವರ ಅರ್ಭಟ ಕೇಳಿದ ಸುಶೀಲ ಗಾಬರಿಯಾಗಿ ಹೊರಬಂದು

“ಹೋಗಲಿ ಒಳಗೆ ಬಾ ಗೌರಿ.”

“ತಡೀರಿ ಅಕ್ಕ. ಇವರ ಬಾಯಲ್ಲಿ ಇನ್ನೂ ಎನೇನು ಹೊರಡುತ್ತದೆಯೋ ಕೇಳಿಯೇ ಬಿಡುತ್ತೇನೆ.”

“ಶೀನೂ—ಶೀನೂ—ಹೆಣ್ಣುಗ ಮುಂಡೇದೇ—ಕೇಳಿದ್ದಾ—ನಿನ್ನ ರಾಣಿ ಹೇಳಿದ್ದು.”

“ಎನಾಯ್ತಮ್ಮ”

ಎಂದು ಶೀನು ಓಡಿ ಬಂದ.

“ನಾನು ಗೂಬೆಯಂತೆ—ಶನಿಯಂತೆ—ಪೀಡೆಯಂತೆ, ಪಿಶಾಚಿಯಂತೆ.”

“ಯಾರು ಹಾಗೆ ಅಂದವರು.”

“ಅವಳು ನಿನ್ನ ಚಿನ್ನಾಲಿ—ಗೌರಿ.”

ಶೀನು ರಕ್ತ ನೆತ್ತಿ ಗೇರಿತು. ಮೂಲೆಯಲ್ಲಿದ್ದ ತಂದೆಯವರ ಬೆತ್ತ ತೆಗೆದು ಕೊಂಡು ಗೌರಿಗೆ ಮೈ ಬಾಸುಂಡೆ ಬರುವ ಹಾಗೆ ಬಡಿದ. ಗೌರಿ ನೋವನ್ನೂ ತೋರಿಸಿಕೊಳ್ಳದೆ ಹೊಡೆಸಿಕೊಳ್ಳುತ್ತಿದ್ದುದನ್ನು ಕಂಡು ಶೀನು ಮತ್ತಷ್ಟು ರೇಗಿ ಬಡಿದ. ಈ ಹತ್ಯಾಕಾಂಡ ನೋಡಲಾರದೆ ಸುಶೀಲ ಬಂದು ಗೌರಿಯನ್ನು ಬಾಚಿ ತಬ್ಬಿಕೊಂಡಳು. ಕೋಪದ ಅಮಲಿನಲ್ಲಿ ಶೀನು ಅತ್ತಿಗೆಗೂ ನಾಲ್ಕು ಏಟು ಬಾರಿಸಿದ. ಅವನಿಗೆ ತಕ್ಷಣ ತಪ್ಪು ಗೊತ್ತಾಯಿತು. ಬೆತ್ತ ಬಿಸುಟು ಅಲ್ಲಿ ನಿಲ್ಲದೆ ಹೊರಟುಹೋದ.

ಫಣಿಯಮ್ಮ ಬಸುಸುಗುಟ್ಟುತ್ತ ಒಂದು ಮೂಲೆ ಹಿಡಿದು ಕುಳಿತರು ಗೌರಿಯನ್ನು ಸುಶೀಲ ರೂಮಿಗೆ ಕರೆದುಕೊಂಡುಹೋಗಿ ಮಲಗಿಸಿದಳು. ಮೈಯೆಲ್ಲಾ ಬಾಸುಂಡೆಯಿಂದ ನೀಲಿಗಟ್ಟುತ್ತ. ಬಚ್ಚಲುಮನೆ ಹೆಂಡೆಯಿಂದ ಒಂದು ತಂಬಿಗೆ ಬಿಸಿನೀರು ತಂದು ಬಟ್ಟೆಯಲ್ಲಿದ್ದ ಶುಖ ಕೊಟ್ಟಳು. ಗೌರಿ ಕಣ್ಣು ಬಿಟ್ಟು ನೋಡಿದಳು. ಸುಶೀಲನಿಗೂ ಏಟು ಬಿದ್ದದ್ದು ನೆನಪಾಗ

“ನನಗೋಸ್ಕರ ನೀವು ಏಟು ತಿಂದರಲ್ಲಾ ಅಕ್ಕಾ” ಎಂದಳು.

“ನಿನ್ನ ದಮ್ಮಯ್ಯ ಸುಮ್ಮನಿರು ಗೌರ—ಏನೂ ಮಾಡಬೇಡ.”

“ಅಕ್ಕ ನನ್ನದು ಪಾಪಿ ಜನ್ಮ. ನನ್ನಿಂದ ಯಾರಿಗೂ ಸುಖವಿಲ್ಲ.”

“ನನಗೆ ಸುಖವಿದೆ ಗೌರ. ನೀನಿಲ್ಲದಿದ್ದರೆ ನನ್ನ ಬಾಳು ಬರದು. ನನಗೆ ನೀನು ತಂಗಿಯೂ ಆಗಿದ್ದೀ—ಮಗಳೂ ಆಗಿದ್ದೀ.”

“ಅಕ್ಕ—ನಿಮ್ಮ ಋಣ ಈ ಜನ್ಮದಲ್ಲಿ ತೀರಿಸಲಾರೆ”

ಸುಶೀಲನಿಗೆ ಮಾತು ಹೊರಡಲಿಲ್ಲ. ತಂಗಿಯನ್ನಪ್ಪಿ ಕೊಂಡು ಕಣ್ಣೀರಿನ ಅಭಿಷೇಕ ಮಾಡಿದಳು.

ಫಣಿಯಮ್ಮ ತನಗಾದ ಪ್ರತಿಭಟನೆಯನ್ನು ಮರೆಯಲಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲಾ ಗೌರಿಯ ಮೇಲೆ ಒಂದಲ್ಲೊಂದು ಚಾಡಿ ಹೇಳಿ ಅವನ ಮನಸ್ಸು ವಿಷವಾಗುವಂತೆ ಮಾಡಿದರು. ಗೌರಿ ಮುಖ ಕಂಡರೆ ಶ್ರೀನಿವಾಸ ಸಿಡುಗುಟ್ಟುವುದಕ್ಕೆ ತೊಡಗಿದ.

ಶ್ರೀನಿವಾಸನ ಪ್ರಾರ್ಥನೆ ನೆರವೇರುವ ದಿನ ಬಂದಿತು. ಹೊಸಪೇಟೆ ಹೈಸ್ಕೂಲಿನಲ್ಲಿ ಒಂದು ಸ್ಥಳ ಖಾಲಿಯಿದೆಯೆಂದು ಬಂದಿದ್ದ ‘ಹಿಂದೂ’ ಜಾಹೀರಾತು ನೋಡಿ ಅಲ್ಲಿಗೂ ಒಂದು ಅರ್ಜಿ ಕಳಿಸಿದ್ದ. ಕೆಲಸಕ್ಕೆ ತೆಗೆದುಕೊಂಡಿ

ದ್ದೇನೆ. ತಿಂಗಳಿಗೆ ೬೦ ಸಂಬಳ—೧೫ ತುಟ್ಟಭತ್ಯೆ—ಕೂಡಲೆ ಬಂದು ಕೆಲಸಕ್ಕೆ ಹಾಜರಾಗಬೇಕೆಂದು ಹೆಡ್‌ಮಾಸ್ಟರಿಂದ ಕಾಗದ ಬಂದಿತ್ತು. ಅದನ್ನು ಕಂಡು ಶ್ರೀನಿವಾಸ ಕುಣಿದಾಡಿದ. ಮಗನ ಅಭ್ಯುದಯ ಕಂಡು ಫಣಿಯಮ್ಮನೂ ಪ್ರಸನ್ನಳಾದಳು.

ಶ್ರೀನಿವಾಸ ಹೊರಡುವ ಏರ್ಪಾಡು ಮಾಡಿದ. ತಾನು ಮೊದಲೇ ಹೋಗಿ ಮನೆ ಗೊತ್ತುವಾಡಿ ಹೆಂಡತಿಯನ್ನು ಕರಿಸಿಕೊಳ್ಳುವುದಾಗಿ ತಿಳಿಸಿದ. ಬೆಳಿಗ್ಗೆಯ ಗಾಡಿಗೇ ಅವನು ಹೊರಡುವುದೆಂದು ತೀರ್ಮಾನವಾಯಿತು. ರಾತ್ರಿ ಚೆಚ್ಚರದಿಂದ ಕೆಲಸ ಮುಗಿಸಿ ಗೌರಿ ಬೇಗ ಕೋಣೆಗೆ ಬಂದಳು. ಅಲ್ಲಿ ಶ್ರೀನಿವಾಸ ಮಲಗಿಲಿಲ್ಲ. ಫಣಿಯಮ್ಮ ಮಗನನ್ನು ತಮ್ಮ ಹತ್ತಿರ ಮಲಗಿಸಿ ಕೊಂಡಿದ್ದರು. ಗೌರಿ ಯೋಚಿಸುತ್ತ ಕುಳಿತುಬಿಟ್ಟಳು. ಅವಳಿಗೆ ದಿಕ್ಕೇ ತೋಚದಂತಾಯಿತು.

ಬೆಳಿಗ್ಗೆ ಹೊರಡುವ ಗಡಿಬಡಿಯಲ್ಲಿ ಶ್ರೀನಿವಾಸ ಹೆಂಡತಿಯನ್ನು ಸರಿಯಾಗಿ ಮಾತನಾಡಿಸಲಿಲ್ಲ. ಗಾಡಿ ಹತ್ತುವುದಕ್ಕೆ ಮುಂಚೆ ಎಲ್ಲರಿಗೂ ಹೇಳುವಂತೆ “ಹೋಗಿ ಬರುತ್ತೇನೆ ಗೌರಿ” ಎಂದು ಹೇಳಿದ. ಗೌರಿ ಮನಸ್ಸಿನಲ್ಲಾಗುತ್ತಿದ್ದ ಅಲ್ಲೋಲಕಲ್ಲೋಲವನ್ನು ಕಂಡವಳು ಸುಶೀಲಾ ಒಬ್ಬಳೇ.

ರಾತ್ರಿ ಗಂಡನ ಅಸ್ಪೃಶ್ಯತೆ ಪಡೆದು ಬಂದು ಸುಶೀಲಾ ಗೌರಿಯ ಪಕ್ಕದಲ್ಲಿ ಮಲಗಿದಳು. ಇಬ್ಬರೂ ಒಂದು ಮಾತನ್ನೂ ಆಡಲಿಲ್ಲ. ಗೌರಿಯನ್ನು ತನ್ನ ತೋಳ ತೆಕ್ಕೆಯಲ್ಲಿ ಸುಶೀಲಾ ಆಡಗಿಸಿಕೊಂಡಳು. ಹೃದಯದ ವೇದನೆಗೆ ಹೃದಯವೇ ಸಮಾಧಾನ ಹೇಳಿತು.

ವೆಂಕಟಾಚಲಯ್ಯ ತಮ್ಮ ಗದ್ದೆಯ ಸ್ವಂತ ಆರಂಭ ಷುರುಮಾಡಿಸಿದ್ದರು. ಅವರು ಹಳ್ಳಿಯಲ್ಲಿಯೇ ನಿಂತು ಆರಂಭದ ಕೆಲಸ ನೋಡಿಕೊಳ್ಳುತ್ತಿದ್ದರು. ಶಾನುಭೋಗರ ಮನೆಯಲ್ಲಿ ಕವಳಧ್ವಂಸವಾಗುತ್ತಿತ್ತು. ತಿಂಗಳಿಗೊಮ್ಮೆ ಊರಿಗೆ ಬಂದು ತಮ್ಮ ಪೆನ್‌ಷನ್ ದಣ ತೆಗೆದುಕೊಂಡು, ಮನೆಯ ಖರ್ಚಿ ಗಟ್ಟು ಕೊಟ್ಟು ಮತ್ತೆ ಹಳ್ಳಿ ಸೇರುತ್ತಿದ್ದರು. ಮನೆಯ ಸರ್ವ ಯಾಜಮಾನ್ಯವೂ ಫಣಿಯಮ್ಮನದೇ ಆಗಿತ್ತು.

ಶ್ರೀನಿವಾಸ ಹೊಸಪೇಟೆಗೆ ತಲುಪಿದ ಮಾರನೇ ದಿನವೇ ತಾಯಿ ಹೆಸರಿಗೆ ಕಾಗದ ಬರೆದ. ಅದರಲ್ಲಿ ಹೆಂಡತಿಗೆ ಒಂದು ಚೂರು ಕಾಣದ ಬರೆಯು.

ಲಿಲ್ಲ. 'ಇಂದು ಬರುವುದು—ನಾಳೆ ಬರಬಹುದು' ಎಂದು ನಿರೀಕ್ಷಿಸಿ ನಿರೀಕ್ಷಿಸಿ ಗೌರಿ ಸೋತಳು. ಗಂಡ ಊರಿಗೆ ಹೋದ ಮೇಲೆ ಅವಳು ಕಣ್ಣು ತುಂಬ ನಿದ್ರೆ ಮಾಡಿರಲಿಲ್ಲ. ಒಂದುದಿನ ಪ್ರಕೃತಿ ತನ್ನ ಪ್ರಭಾವ ಬೀರಿತು. ಬೆಳಿಗ್ಗೆ ಗೌರಿ ಎದ್ದು ನೋಡುವ ಹೊತ್ತಿಗೆ ಅರುಗಂಟಿಯಾಗಿ ಹೋಗಿದೆ. ಸ್ನಾನಕ್ಕೆ ನೀರು ಕಾದಿಲ್ಲವೆಂದು ಅತ್ತೆ ಕೋಪಿಸಿಕೊಂಡಾರೆಂದು ಒಲೆಗೆ ನಾಲ್ಕು ಒಣಗಿದ ಸೌದೆ ಹೆಚ್ಚಾಗಿ ತಳ್ಳಿ ಉರಿಮಾಡಿ ಕಾಫಿ ಒಲೆಯನ್ನು ಹಚ್ಚುತ್ತಿದ್ದಳು.

ಫಣಿಯನ್ನು ಮುಖ ತೊಳೆದುಕೊಳ್ಳುವುದಕ್ಕೆ ಬಂದವರು ಒಲೆ ನೋಡಿದರು.

"ಮನೆಹಾಳು ರಂಡೇರು" ಎಂದು ಬಯ್ಯುಕೊಂಡು ಹೆಚ್ಚು ಸೌದೆಯನ್ನು ಹೊರಗೆಳೆದರು. ಅವರಿಗೆ ತೃಪ್ತಿಯಾಗಲಿಲ್ಲ.

"ಗೌರಿ" ಎಂದು ಕೂಗಿದರು

ಗೌರಿ ಬಂದು

"ಏನತ್ತೆ?" ಎಂದಳು.

"ಯಾರೇ ಒಲೆ ಉರಿಮಾಡಿದ್ದು."

"ನಾನು."

"ಏನನ್ನು ಸೌದೆ ಒಟ್ಟಿದ್ದೀ—ಸಿಮ್ಮಪ್ಪ ಕೊಡುತ್ತಾನೋ ಸೌದೆ ದುಡ್ಡು"

ಗೌರಿ ಮಾತನಾಡಲಿಲ್ಲ.

"ಬೊಗಳೇ ಬ್ರಹ್ಮರಾಕ್ಷಸಿ"

ಎಂದು ಗರ್ಜಿಸಿದರು. ಗೌರಿ ಅದಕ್ಕೂ ಉತ್ತರ ಹೇಳಲಿಲ್ಲ. ಮಾತಾಡಿದರೆ ಅತ್ತೆ ಮತ್ತಷ್ಟು ರೇಗುತ್ತಾರೆಂದು ಅವಳು ಮೌನಳಾಗಿದ್ದಳು. ಫಣಿಯನ್ನು ರಕ್ತ ಬಿಸಿಯಾಗತೊಡಗಿತು.

"ಬೊಗಳುತ್ತೀಯೋ ಇಲ್ಲವೇ"

ಎನ್ನುತ್ತಾ ಕೈಯಲ್ಲಿದ್ದ ಕೊಳ್ಳಿಯಿಂದ ಗೌರಿಯ ಮೂತಿ ತಿವಿಯಿ ಹೋದರು. ಅವಳು ಕತ್ತು ಓರೆಮಾಡಲು ಕೊಳ್ಳಿ ಎಡತೋಳಿಗೆ ತಾಕಿ ಸುಟ್ಟಿತು,

"ಅಯ್ಯೋ"—ಅನ್ನುತ್ತಾ ಚೀರಿ ಗೌರಿ ನಿಂತಲ್ಲಿಯೇ ಬಿಟ್ಟು ಬಿಟ್ಟಳು.

ಅವಳ ಆರ್ತನಾದ ನೋಡಿ ನರಸಿಂಹಮೂರ್ತಿ, ಸುಶೀಲ ಓಡಿಬಂದು ಅವಳ

ನೈತ್ತಿಕೋಂಡು ಹೋಗಿ ಹಾಸಿಗೆಯ ಮೇಲೆ ಮಲಗಿಸಿದರು. ಸುಶೀಲ ಹಣೆಗೆ ನೀರು ತಟ್ಟಿ ಗೌರಿಯನ್ನು ಮೂರ್ಛೆಯಿಂದ ಎಬ್ಬಿಸಿದಳು. ತೋಳಮೇಲೆ ಬಲವಾಗಿ ಉಂಡಿಗೆ ಒತ್ತಿದ ಹಾಗಿತ್ತು. ಸುಶೀಲ ಒಳಗಿನಿಂದ ಸ್ವಲ್ಪ ಜೇನು ತುಪ್ಪ ತಂದು ಹಚ್ಚಿ ಒಂದು ಒದ್ದೆ ಬಟ್ಟೆ ಬಿಗಿದು

“ಡಾಕ್ಟರನ್ನು ಕರೆದುಕೊಂಡು ಬನ್ನಿಲ್ಲದ್ದೆ”

ಎಂದಳು. ನರಸಿಂಹಮೂರ್ತಿ ಡಾಕ್ಟರನ್ನು ಕರೆತಂದ. ಅವರು ಗಾಯಕ್ಕೆ ಮುಲಾಮು ಹಚ್ಚಿ ಒಂದು ಇಂಜಕ್ಷನ್ ಕೊಟ್ಟು ಹೋದರು. ಸುಶೀಲ ಗಂಡನನ್ನು ನೋಡಿ

“ನಿಮ್ಮ ತಾಯಿ ಪ್ರಭಾವ ನೋಡಿ. ಕಂಡವರ ಮನೆ ಹೆಣ್ಣು ಮಕ್ಕಳನ್ನು ಹೀಗೆ ಗೋಳುಹುಯ್ದುಕೊಂಡರೆ ದೇವರ ಒಳ್ಳೆಯದು ಮಾಡುತ್ತಾನೆಯೇ?”

ಎಂದಳು. ನರಸಿಂಹಮೂರ್ತಿ ಹೆಂಡತಿಯ ಮಾತಿಗೆ ಮೂಕಸಮ್ಮತಿ ತೋರಿ ಸುಮ್ಮನಾದ.

ಸುಟ್ಟಿಗಾಯವಲ್ಲದೆ ಬಿದ್ದ ರಭಸಕ್ಕೆ ಹಣೆಗೂ ಏಟುತಾಗಿತ್ತು. ಗಾಯಗಳು ನಾಗಬೇಕಾದರೆ ೮-೧೦ ದಿನವ ಹಿಡಿಯಿತು. ಸುಶೀಲ ಒಂದೇ ಸಮನೆ ತಂಗಿಯ ಉಪಚಾರವಾಡಿದಳು. ನೋವಿನ ಬಾಧೆಗೆ ಗೌರಿಗೆ ದಿನವೂ ಬಹಳ ಜ್ವರ ಬರುತ್ತಿತ್ತು. ಜ್ವರದ ತಾಪದಲ್ಲಿ ಅವಳು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಳು.

ತಾಯಿಯ ವರ್ತನೆ ನರಸಿಂಹಮೂರ್ತಿಗೂ ತುಂಬ ಬೇಸರವನ್ನುಂಟು ಮಾಡಿತ್ತು. ಆದರೆ ಆಕೆಗೆ ವಿವೇಕ ಹೇಳುವ ಶಕ್ತಿ ಧಾನ್ಯ ಅವನಲ್ಲಿಯೂ ಇರಲಿಲ್ಲ.

ಫಣಿಯಮ್ಮ ಸೊಸೆಯ ಬಳಿ ಸುಳಿಯಲಿಲ್ಲ. ಊಟ ಮುಗಿದ ಕೂಡಲೆ ಪಕ್ಕದ ಮನೆ ಸೇರಿಬಿಡುತ್ತಿದ್ದರು. ಸುಶೀಲನನ್ನೂ ಮಾತನಾಡಿಸುತ್ತಿರಲಿಲ್ಲ.

ಗೌರಿಗೆ ಔಷಧಿ ಕುಡಿಸುತ್ತಾ ಸುಶೀಲ ಕೇಳಿದಳು

“ಗೌರಾ ನಿಮ್ಮ ತಾಯೀನ ಬರಹೇಳಲೇನವ್ಯಾ”

“ಏಕೆ ಅಕ್ಕ?”

“ಅವರು ನಿನ್ನ ಹತ್ತಿರವಿದ್ದರೆ ಸ್ವಲ್ಪ ಸಮಾಧಾನವಾಗಬಹುದು. ರಾತ್ರಿ ನೀನು ಕನವರಿಸಿಕೊಳ್ಳುವುದನ್ನು ನೋಡಿದರೆ ನನಗೆ ಹೆದರಿಕೆಯಾಗುತ್ತದೆ.”

“ತಾಯೀನ ಕರೆಸಬೇಡಿ ಅಕ್ಕಾ. ನನ್ನ ಸ್ಥಿತಿ ನೋಡಿ ನೀವೊಬ್ಬರು ಕೊರಗುತ್ತಿರುವುದು ಸಾಲದೇ? ಮಗಳು ಅತ್ತೆಯ ಮನೆಯಲ್ಲಿ ಸುಖವಾಗಿದ್ದಾಳೆ ಅಂದುಕೊಂಡಿದ್ದಾರೆ. ನಾನೇಕೆ ಸುಮ್ಮನೆ ಅವರ ದುಃಖ ಹೆಚ್ಚಿಸಬೇಕು.”

“ನೀನು ಹೆದರ ಬೇಡ ಗೌರ. ಅತ್ತೆ ಬೇಡವೆಂದರೆ ನಾನು ವಿಚಾರಿಸಿಕೊಳ್ಳುತ್ತೇನೆ. ನೀನು ಹೇಳಿದರೆ ನಾನೇ ಹೋಗಿ ನಿಮ್ಮ ತಾಯೀನ ಕರೆದುಕೊಂಡು ಬರುತ್ತೇನೆ.”

“ನೀವು ನನ್ನ ಹತ್ತಿರವಿದ್ದರೆ ಸಾಕು ಅಕ್ಕ. ನನಗೆ ಯಾರೂ ಬೇಡ.”

“ನಿನ್ನಿಷ್ಟ.”

“ಅಕ್ಕಾ—ಅವರು ಅತ್ತೆಮ್ಮನವರಿಗೆ ಕಾಗದ ಬರೆದಿದ್ದರೇ.”

“ದಿನಾ ಕಾಗದ ಬರುತ್ತಾ ಇದೆ. ಅತ್ತೆ ಎಲ್ಲೋ ಹೋಗಿ ಅದಕ್ಕೆ ಉತ್ತರ ಬರಿಸಿ ಹಾಕುತ್ತಾರೆ.”

“ಜಿನ್ನಾ ಗಿದ್ದಾರಂತೆಯೇ?”

“ಇದ್ದಾರಂತೆ.”

“ಊಟಕ್ಕೆ ಏನು ಮಾಡ್ತಾ ಇದ್ದಾರೆ.”

“ಉಡುಪಿ ಬ್ರಾಹ್ಮಣನ ಹೋಟೆಲಿದೆಯಂತೆ. ಅಲ್ಲಿ ಊಟ ಮಾಡ್ತಾ ಇದ್ದಾರಂತೆ.”

“ಮನೆ ಸಿಕ್ಕಿತಂತೆ?”

“ಹುಡುಕುತ್ತಾ ಇದ್ದಾರಂತೆ.”

“ಮನೆ ಸಿಕ್ಕಿದರೆ ನನ್ನ ಕರೆಸಿಕೊಳ್ಳುತ್ತಾರೆಯೇ ಅಕ್ಕಾ.”

“ಕರೆಸಿಕೊಳ್ಳದೆ ಏನು ಮಾಡುತ್ತಾರೆ ಹೇಳು.”

“ಅತ್ತೆ ಅದಕ್ಕೂ ಅಡ್ಡಿ ಬಂದರೋ?”

“ಅವರಿಗಷ್ಟು ಧೈರ್ಯ.”

“ಅಕ್ಕಾ—ನಿಜವಾಗಿಯೂ ನನಗೆ ಅತ್ತೆ ಕಂಡರೆ ತುಂಬ ಭಯವಾಗತ್ತೆ.”

“ಆಗದೇ ಇರತ್ತೆಯೇ? ಅವರ ಕೈಯಲ್ಲಿ ನೀನು ಕಮ್ಮಿ ಅನುಭವಿಸಿದ್ದೀಯಾ.”

“ ಅಂಥದು ಇನ್ನೂ ನೂರು ಸಲ ಅನುಭವಿಸಬಲ್ಲೆ ಆಕ್ಕಾ. ಅದಕ್ಕಾಗಿ ನಾನು ಯೋಚನೆ ಮಾಡಲ್ಲ. ನನಗೂ— ಅವರಿಗೂ ಎಲ್ಲಿ ತಂದುಹಾಕಿ ಬಿಡುತ್ತಾಡೋ ಎಂದು ಭಯ. ”

“ ಮಕ್ಕಳು ಎಲ್ಲಾದಕ್ಕೂ ತಾಯಿ ಮಾತು ಕೇಳುತ್ತಾರೆನೇ ಗೌರಾ. ಕೇಳುವುದಕ್ಕೆ ಕೇಳುತ್ತಾರೆ—ಕೇಳಬಾರದುದಕ್ಕೆ ‘ಊಹೂ’ ಅನ್ನುತ್ತಾರೆ.”

“ ನಿಮ್ಮ ಬಾಯಿ ಹರಕೆ ನಿಜವಾಗಲಿ ಆಕ್ಕಾ.”

“ ಗೌರಾ—ನೀನು ಯಾವುದೂ ಯೋಚನೆ ಮಾಡಬೇಡ. ಈಗ ನಿನಗೆ ತನಿ ಕ್ರೂರವಾಗಿದ್ದಾನೆಂತ ಕಾಣುತ್ತೆ. ಮುಂದಕ್ಕೆ ಎಲ್ಲಾ ಸರಿಹೋಗತ್ತೆ.”

“ ಆಕ್ಕಾ—ನಾನು ಹೊಸಪೇಟೆಗೆ ಹೋಗಿ ಸಂಸಾರ ಮಾಡಿಕೊಂಡಿರುವಾಗ ನೀವು ಬರುತ್ತೀರಾ ? ”

“ ಆಗ ನೀನು ನನ್ನ ಜ್ಞಾಪಕವಿಟ್ಟುಕೊಂಡಿರುತ್ತೀಯಾ ? ”

“ ಹುಡುಗಾಟಕೆ ಮಾಡಬೇಡಿ. ನಿಜವಾಗಿಯೂ ನಾಲ್ಕು ದಿವಸವಾದರೂ ಬರುತ್ತೀರಾ ಆಕ್ಕಾ. ”

“ ನಾಲ್ಕು ದಿವಸ ಸಾಕೇನು. ನಾನು ನಾಲ್ಕು ತಿಂಗಳಿದ್ದು ನಿನ್ನ ಬಾಣಂತನಮಾಡಿ ಹಿಂದಿರುಗುತ್ತೇನೆ. ”

“ ಅಯ್ಯೋ ನನ್ನಮ್ಮಾ—ಎನು ಕರುಳೇ ನಿಮ್ಮದು. ”

ಎಂದು ಗೌರಿ ಸುಶೀಲನ ಕೈ ತೆಗೆದುಕೊಂಡು ಕಣ್ಣಿಗೊತ್ತಿ ಕೊಂಡಳು.

೧೬

ಹೊಸಪೇಟೆಯಲ್ಲಿ ಮೊದಲೇ ಒಂದು ಹೈಸ್ಕೂಲ್ ಇತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ವಿಶೇಷ ಬೆಳೆಯಲು ಊರಿನ ಪ್ರಮುಖರು ಸೇರಿ ಇನ್ನೊಂದು ಹೈಸ್ಕೂಲು ಸ್ಥಾಪಿಸಲು ನಿರ್ಧರಿಸಿದರು. ಡಿಪ್ಲಿಕ್ವಾ ಬೋರಿನವರು ಸ್ವಲ್ಪ ಗ್ರಾಂಟ್ ಕೊಡುವುದಕ್ಕೂ ಒಪ್ಪಿಕೊಂಡರು. ಅದೇ ಊರಿನ ರಾಜಾರಾಯರು ಬಳ್ಳಾರಿ ಹೈಸ್ಕೂಲಿನ ಹೆಡ್‌ಮಾಸ್ಟರ್ ಆಗಿದ್ದು ನಿವೃತ್ತರಾಗಿದ್ದರು. ನ್ಯೂ ಹೈಸ್ಕೂಲಿನ ಅಧಿಕಾರ ವರ್ಗವನು ಅವರನ್ನೇ ಹೆಡ್‌ಮಾಸ್ಟರಾಗಿ ತೆಗೆದುಕೊಂಡಿದ್ದರು.

ಹೈಸ್ಕೂಲಿನ ಒಬ್ಬ ಉಪಾಧ್ಯಾಯರು ಬಿ.ಟಿ. ಟ್ರೇನಿಂಗ್ ಸಲುವಾಗಿ ಹೋದುದರಿಂದ ಅವರ ಸ್ಥಾನ ಖಾಲಿಬಿತ್ತು. ಹೆಡ್‌ಮಾಸ್ಟರು ಹಿಂದೂ, ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ಉಪಾಧ್ಯಾಯರಿಗಾಗಿ ಜಾಹೀರಾತು ಕೊಟ್ಟರು. ಅಂತಹ ಜಾಹೀರಾತನ್ನೇ ನೋಡಿ ಶ್ರೀನಿವಾಸ ತನ್ನ ಅರ್ಜಿ ಸಲ್ಲಿಸಿದ್ದ.

ರಾಜಾರಾಯರು ಹೊಸಪೇಟೆಯವರೇ. ಎಲ್ಲ ಕಡೆಯಿಂದ ಅರ್ಜಿಗಳು ಬಂದಿದ್ದರೂ ಅವರು ಮೈಸೂರಿನವರನ್ನು ಆರಿಸುವುದಕ್ಕೆ ಒಂದು ಕಾರಣವಿತ್ತು. ರಾಜಾರಾಯರು ತಮ್ಮ ಮಗಳನ್ನು ಮೈಸೂರಿಗೆ ಲಗ್ನಮಾಡಿಕೊಟ್ಟಿದ್ದರು. ಮೈಸೂರಿಗೆ ಹೋಗಿಬಂದು ಮೈಸೂರಿನ ಮೇಲೆ ಹೆಚ್ಚಿನ ಗೌರವ ಅಭಿಮಾನ ಬೆಳೆದಿತ್ತು. ಅವರ ದ್ಯೋತಕವಾಗಿ ತಮ್ಮ ಶಾಲೆಯಲ್ಲಿ ಒಬ್ಬ ಮೈಸೂರಿನವನಿಗೆ ಸ್ಥಳ ಕೊಡುವುದೆಂದು ಅವರು ನಿರ್ಧರಿಸಿದ್ದರು.

ಶ್ರೀನಿವಾಸನಿಗೆ ಹೊಸಪೇಟೆಯಲ್ಲಿ ಯಾರೂ ಗುರುತಿನವರಿಲ್ಲ. ಶಾಲೆಯ ಒಬ್ಬ ದವಾಲಿ ಆಳು ಸ್ವೇಷನಿಗೆ ಬಂದು ಅವನನ್ನು ಹೆಡ್‌ಮಾಸ್ಟರ ಮನೆಗೆ ಕರೆದೊಯ್ದ. ಶ್ರೀನಿವಾಸನಿಗೆ ರೂಮು, ಹೊಟೆಲ್ ವ್ಯವಸ್ಥೆಯಾಗುವ ವರೆಗೆ ಅವನು ಅವರಲ್ಲಿಯೇ ಇರುವುದೆಂದು ನಿಷ್ಕರ್ಷಿಸಲಾಯಿತು.

“ನನ್ನ ಅಳಿಯಂದಿರ ಪರಿಚಯ ನಿಮಗಿದೆಯೇ ಶ್ರೀನಿವಾಸರಾವ್ ?”

“ಅವರ ಹೆಸರೇನು ಸಾರ್, ಎಲ್ಲಿದ್ದಾರೆ ?”

“ಮೈಸೂರಿನಲ್ಲಿ ಕೃಷ್ಣರಾಜೇಂದ್ರ ಮಿಲ್ಸ್ ಕಛೇರಿಯಲ್ಲಿ ಅಕೌಂಟೆಂಟ್ ಆಗಿದ್ದಾರೆ. ಶಾಮಣ್ಣ ಎಂದು ಹೆಸರು. ಮನೆ ಚಾಮುಂಡಿ ಮೊಹಲ್ಲಾದಲ್ಲಿ.”

“ನನಗೆ ಗುರುತಿಲ್ಲ ಸಾರ್. ಬೆಂಗಳೂರು ಬಿಟ್ಟು ನಾನು ಹೊರಗೆ ಹೋಗಿಲ್ಲ.”

“ನೀವು ಅಲ್ಲಿಗೆ ಹೋದಾಗ ಅವರ ಪರಿಚಯ ಮಾಡಿಕೊಳ್ಳಿ. ಬಹಳ ಒಳ್ಳೆಯ ಮನುಷ್ಯ.”

“ಅವಶ್ಯಕವಾಗಿ. ಸಾರ್... ನನ್ನ ಬದಲಿ ಇನ್ನು ಒಂದು ವರ್ಷಕ್ಕೆ ಮುಗಿದು ಹೋಗುತ್ತದಲ್ಲಾ.”

“ಯೋಚನೆಯೇಕೆ ಬಿ.ಟಿ. ಗೆ ಹೋಗಿರುವ ಮೇಷ್ಟರು ಬಂದರೆ ಬರಲಿ. ಸಾವು ಮುಂದಿನವರ್ಷ ಇನ್ನಿಬ್ಬರು ಉಪಾಧ್ಯಾಯರನ್ನು ಹೆಚ್ಚಾಗಿ ತೆಗೆದು

ಕೊಳ್ಳುತ್ತೇನೆ. ನಿಮ್ಮ ಕೆಲಸ ಖಾಯಂ ಮಾಡಿಸಿಕೊಡುತ್ತೇನೆ. ಸುಮ್ಮನಿರಿ ಹೆದರಬೇಡಿ.”

“ತುಂಬಾ ಥ್ಯಾಂಕ್ಸ್ ಸಾರ್. ನೀವು ನನಗೆ ಹೇಳಲಾರದಷ್ಟು ಉಪಕಾರ ಮಾಡಿರುವಿರಿ.”

“ಉಪಕಾರವೇನು ಶ್ರೀನಿವಾಸರಾವ್ ಕೆಲಸ ಖಾಲಿಯಿತ್ತು. ಅದಕ್ಕೆ ಯಾರನ್ನೂ ದರೂ ತೆಗೆದುಕೊಳ್ಳಲೇಬೇಕಾಗಿತ್ತು. ನೀವು ದಕ್ಷತೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ಸಂಪಾದಿಸಿಕೊಳ್ಳಿ.”

“ಅಗಲಿ ಸಾರ್.”

“ಇನ್ನೊಂದು ವಿಷಯ. ಊರಿನ ರಾಜಕಾರಣದಲ್ಲಿ ಮಾತ್ರ ಕೈಹಾಕಬೇಡಿ. ಓಟನ್ನು ದೊರಕಿಸಿಕೊಡಿ ಎಂದು ಜನ ಬಂದು ಕಾಡುತ್ತಾರೆ. ಊರಿನ ರಾಜಕಾರಣದಲ್ಲಿ ಕೈಹಾಕಿದರೆ ನಿಮ್ಮ ಭವಿಷ್ಯ ಹಾಳಾಗಹೋಗತ್ತೆ.”

“ನನಗೆ ಯಾರೂ ಗುರುತೇ ಇಲ್ಲವಲ್ಲ ಸಾರ್.”

“ಗುರುತಾಗುವುದು ಎಷ್ಟು ಹೊತ್ತು.”

“ನನಗೆ ಅದರಲ್ಲೆಲ್ಲಾ ಆಸಕ್ತಿಯೂ ಇಲ್ಲ.”

“ಒಳ್ಳೆಯದು. ನಾನು ಒಂದೆರಡು ಪ್ರೈವೇಟ್ ಟ್ಯೂಷನ್ ಗೊತ್ತು ಮಾಡಿಕೊಡುತ್ತೇನೆ. ಅದರಿಂದಲೂ ೩೦-೪೦ ಸಿಕ್ಕಬಹುದು.”

“ತಮ್ಮ ಆಶೀರ್ವಾದ ಸಾರ್”

ರಾಜಾರಾಯರೇ ಜನ ಬಿಟ್ಟು ಶ್ರೀನಿವಾಸನಿಗೆ ಒಂದು ಸಣ್ಣ ಮನೆ ಹುಡುಕಿಸಿದರು. ಸಮೀಪದಲ್ಲಿಯೇ ಉಡುಪಿ ಊಟದ ಹೋಟೆಲ್ ಇದ್ದದ್ದು ಅವನಿಗೆ ಅನುಕೂಲವಾಯಿತು. ಶಾಲೆಗೆ ಮನೆ ಹತ್ತು ನಿಮಿಷದ ದಾರಿ. ಮನೆ ಸಿಕ್ಕಿದ ಕೂಡಲೇ ಶ್ರೀನಿವಾಸ ಅಲ್ಲಿಗೆ ಬದಲಾಯಿಸಿಕೊಂಡು ತಾಯಿಗೆ ಕಾಗದ ಬರೆದ.

ತಾಯಿಯಿಂದ ಅವನಿಗೆ ಪ್ರತಿದಿನವೂ ಕಾಗದಗಳು ಬರುತ್ತಿದ್ದವು. ಅದರ ತುಂಬ ಗೌರಿಯ ಸುದ್ದಿಯೇ. ಗೌರಿ ಹಾಗೆ ಮಾಡಿದಳು—ಹೀಗೆ ಮಾಡಿದಳು. ಇವತ್ತು ಅಕ್ಕಿ ಮಾರಿಕೊಂಡಳು—ಬೇಕೆ ಮಾರಿಕೊಂಡಳು. ಒಕ್ಕಲಗಿತ್ತಿ ಅವಳೂ ಷಾಮಿಲಾಗಿ ಮನೆ ದವಸ ಧಾನ್ಯವನ್ನೆಲ್ಲಾ ಮಾರಿ

ಕೊಳ್ಳುತ್ತಾರೆ. ಆದಕಾರ್ಚಿ ಗೌರಿ ಬೇಕೆಂದು ರಾತ್ರಿ ಅರ್ಧಸೇರು ಅಕ್ಕಿ ಹೆಚ್ಚು ಹಾಕಿ ಬೆಳಗಾಗ ಒಕ್ಕಲಗಿತ್ತೀಗೆ ಒಂದು ತಪ್ಪಲೆ ಅನ್ನ ಕೊಡುತ್ತಾಳೆ.

ಗೌರಿ ಮಾಡುತ್ತಿದ್ದ ಅನ್ಯಾಯಗಳನ್ನೆಲ್ಲಾ ಕೇಳಿಕೇಳಿ ಶ್ರೀನಿವಾಸನ ಮನಸ್ಸು ಕೆಟ್ಟುಹೋಯಿತು. ಎಲ್ಲಿ ಈ ಪ್ರಾರಬ್ಧ ನನಗೆ ಗಂಟುಬಿತ್ತು, ಎಂದು ತನಗೆ ಲಗ್ನವಾದ ದಿನವನ್ನು ತಪಿಸಿದ.

ತಾಯಿಯನ್ನು ಗೌರಿ ವಿರೋಧಿಸಿ ಮಾತನಾಡಿದ್ದು, ಆ ದಿನ ತಾನೇ ಕೋಪಿಸಿಕೊಂಡು ಗೌರಿಯನ್ನು ಚೆನ್ನಾಗಿ ಥಳಿಸಿದ್ದು ಜ್ಞಾಪಕಕ್ಕೆ ಬಂತು. ನಾನು ಇದ್ದಾಗಲೇ ತಾಯಿಗೆ ವಿರೋಧವಾಗಿ ನಿಲ್ಲುತ್ತಿದ್ದ ಗೌರಿ ಈಗ ತಾಯಿಯನ್ನು ತುಂಬ ಕಾಡುತ್ತಿರಬಹುದು ಎಂದು ತರ್ಕವಾಡಿದ. ಅವನ ತರ್ಕಕ್ಕೆ ಸೊಪ್ಪು ಹಾಕುವಂತೆ ಫಣಿಯಮ್ಮ "ಗೌರಿ ನನ್ನ ಗೋಳು ಹುಯ್ದುಕೊಳ್ಳುತ್ತಿದ್ದಾಳೆ. ಮಗೂ—ನನ್ನ ಬೇಗ ಕರೆಸಿಕೊಂಡುಬಿಡು. ನಿನ್ನ ಮುಖ ನೋಡಿಕೊಂಡು ಪ್ರಾಣ ಬಿಡುತ್ತೀನೆ" ಎಂದು ಬರೆದಿದ್ದಳು. ತಾಯಿಯ ಸ್ಥಿತಿಯನ್ನು ಗೊಳಿಸಿಕೊಂಡು ಶ್ರೀನಿವಾಸ ಮಮ್ಮಲ ಮರುಗಿದ.

ಕೂಡಲೆ ತಾಯಿಯನ್ನು ಕರೆಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಮನೆಗೆ ಪಾತ್ರೆ ಪದಾರ್ಥ, ದಿನಸಿ ಸಾಮಾನುಗಳನ್ನೊದಗಿಸಬೇಕಾಯಿತು. ಕೈಗೆ ೨-೩ ತಿಂಗಳ ಸಂಬಳ ಬಂದ ಮೇಲೆ ಬೇಕಾದ ಪದಾರ್ಥಗಳನ್ನು ಕೊಂಡು ಅನಂತರ ತಾಯಿಯನ್ನು ಕರೆಸಿಕೊಳ್ಳಬೇಕೆಂದು ನಿರ್ಧರಿಸಿದ.

ರಾಜಾರಾಯರು ಆಗಾಗ್ಗೆ ಶ್ರೀನಿವಾಸನನ್ನು ತಮ್ಮ ಮನೆಗೇ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಶಾಲೆಯಲ್ಲಿ ಅವನು ಕೆಲಸ ಮಾಡುತ್ತಿದ್ದ ಸ್ಥಿತಿಯನ್ನು ಕಂಡು ರಾಜಾರಾಯರು ಅವನನ್ನು ಪ್ರೀತಿಸುತ್ತಿದ್ದರು. ಒಂದು ದಿನ ಅವರು ಕೇಳಿದರು.

"ಶ್ರೀನಿವಾಸರಾವ್, ನಿಮ್ಮ ತಂದೆ ಏನಾಗಿದ್ದರು?"

"ಅವರೂ ಒಂದು ಹೈಸ್ಕೂಲಿನ ಹೆಡ್ ಕ್ಲಾರ್ಕ್ ಆಗಿದ್ದರು ಸಾರ್. ಈಗ ರಿಟೈರಾಗಿದ್ದಾರೆ. ಹೆಲ್ಪಿಯಲ್ಲಿರುತ್ತಾರೆ."

"ಹೈಸ್ಕೂಲ್ ಸೇವೆ ನಿಮ್ಮ ಮನೆತನಕ್ಕೆ ಬಂದುಬಿಟ್ಟಿದೆ."

"ಹೌದು ಸಾರ್."

"ನಿಮಗೆ ಮದುವೆ ಆಗಿದೆಯೋ?"

“ ಇಲ್ಲ ಸಾರ್.”

“ ಅದೇಕೆ ಇಷ್ಟು ದಿನ ಮದುವೆ ಮಾಡಿಕೊಳ್ಳುವುದಕ್ಕೆ ತಡೆದರು ?”

“ ನನಗೆ ಪ್ರಾಸಂಗಿಕವಾಗಿ ಎಂದು ಕಾದಿದ್ದರು. ಪ್ರಾಸಂಗಿಕತೆ ನಾನು ಇಲ್ಲಿಗೆ ಬಂದುಬಿಟ್ಟೆ. ಈಸಲ ರಜಕ್ಕೆ ಊರಿಗೆ ಹೋದಾಗ ಮದುವೆಮಾಡುವ ಯೋಚನೆ ಇಟ್ಟುಕೊಂಡಿದ್ದಾರೆ.”

ರಾಜಾರಾಯರಿಗೆ ತಾನು ಸುಳ್ಳೆಕೆ ಹೇಳಿದನೆಂಬುದು ಶ್ರೀನಿವಾಸನಿಗೆ ಗೊತ್ತಾಗಲಿಲ್ಲ. ಅವರಿಗೆ ಸುಳ್ಳು ಹೇಳಿ ತಾನೇನೂ ಸಾಧಿಸಬೇಕಾಗಿರಲಿಲ್ಲ. ಆದರೂ ಸುಳ್ಳು ಸಹಜವಾಗಿ, ನಿರಾತಂಕವಾಗಿ ಬಾಯಿಂದ ಬಂದುಬಿಟ್ಟಿತು.

ಕೆಲವು ದಿನವ ಕಳೆದವು. ಒಂದು ಸಂಜೆ ತನ್ನ ಕೆಲಸ ಮುಗಿಸಿಕೊಂಡು ಶ್ರೀನಿವಾಸ ಅಫೀಸ್‌ರೂಮಿಗೆ ಡೆಸ್ಕ್‌, ಚಾಕ್‌ಪೀಸ್ ಹಾಕಿಬರಲು ಹೋದ. ರಾಜಾರಾಯರು ಅವನನ್ನು ನೋಡಿ

“ ಮನೆಗೆ ಹೊರಟಿರಾ ಶ್ರೀನಿವಾಸರಾವ್.”

“ ಹೌದು ಸಾರ್. ಏನಾದರೂ ಕೆಲಸವಿತ್ತೇ ?”

“ ಕೆಲಸವೇನೂ ಇಲ್ಲ. ನಿಮಗೆ ಪುರಸ್ಕಾರಕ್ಕೆ ಚಿತ್ತವಾಡಿಗಿ ಕಡೆಗೆ ವಾಕಿಂಗ್ ಹೋಗಿಬರೋಣ ?”

“ ಆಗಬಹುದು ಸಾರ್.”

ರಾಜಾರಾಯರು ತಮ್ಮ ಕೆಲಸ ಬೇಗ ಮುಗಿಸಿಕೊಂಡು ಶ್ರೀನಿವಾಸನ ಜತೆ ಹೊರಟರು. ಅಲ್ಲಿ ಇಲ್ಲಿ ಸುತ್ತಾಡಿಕೊಂಡು

“ ಬನ್ನಿ, ನನ್ನ ಸ್ನೇಹಿತರೊಬ್ಬರಿದ್ದಾರೆ ಇಲ್ಲಿ. ಅವರನ್ನು ಮಾತನಾಡಿಸಿಕೊಂಡು ಬರೋಣ.”

ಎಂದು ಚಿತ್ತವಾಡಿಯಲ್ಲಿ ಒಂದು ವಿಶಾಲ ಭವನಕ್ಕೆ ಕರೆದೊಯ್ದರು. ರಾಜಾರಾಯರನ್ನು ಕಂಡೊಡನೆಯೇ ಅವರ ಸ್ನೇಹಿತರು ಗೋಪಾಲಯ್ಯ ಆದರ ದಿಂದ ಬರವಾಡಿಕೊಂಡರು. ರಾಜಾರಾಯರು ಉಭಯ ಪರಿಚಯ ಮಾಡಿಕೊಟ್ಟರು. /

ಗೋಪಾಲಯ್ಯನವರು ಶ್ರೀಮಂತರೆಂದು ರಾಜಾರಾಯರು ಹೇಳಬೇಕಾದ ಕಾರಣವೇ ಇರಲಿಲ್ಲ. ಮನೆಯಲ್ಲೆಲ್ಲಾ ಧನಲಕ್ಷ್ಮಿ ನರ್ತನವಾಡುತ್ತಿದ್ದಳು. ಹಳೆಯ ಕಾಲದ ವೈಭವದ ಮನೆ. ವಿಶಾಲವಾದ ಕಂಬದ ತೊಟ್ಟಿ. ಬೇಕಾ

ದಷ್ಟು 'ಗುಳೋಪು' ಗಳನ್ನು ತೂಗುಹಾಕಿದ್ದರು. ಗೋಡೆಗಳ ಮೇಲೆ ಕೈಯಲ್ಲಿ ಬರೆದ ಹಳೆಯ ಕಾಲದ ದೇವರ ಚಿತ್ರಗಳು. ಗೋಪಾಲಯ್ಯ ನವರಲ್ಲಿ ಶ್ರೀಮಂತಿಕೆಯೊಂದಿಗೆ ವಿನಯ ಸೌಶೀಲ್ಯಗಳು ತುಂಬಿ ತುಳುಕು ತ್ತಿದ್ದುವು.

"ನೋಡಿ ಶ್ರೀನಿವಾಸಯ್ಯ, ನಮ್ಮ ಗೋಪಾಲಯ್ಯ ಮಗರ್ ಕಂಪನಿ ಡೈರೆಕ್ಟರು, ಅರ್ಬನ್ ಬ್ಯಾಂಕು ಅಧ್ಯಕ್ಷ, ಕೌನ್ಸಿಲ್ ಮೆಂಬರು ಆದರೂ ಅವ ನಲ್ಲಿ ಅಹಂಕಾರ ಎಳ್ಳಷ್ಟೂ ಇಲ್ಲ."

"ತಮ್ಮನ್ನು ಕಂಡು ಬಹಳ ಸಂತೋಷವಾಯಿತು ಸ್ವಾಮಿ."

"ಬರುತ್ತೇನೆಂತ ಹೇಳಿ ಕಳಿಸಬಾರದಾಗಿತ್ತೇನೋ ರಾಜೂ "

ಎಂದರು ಗೋಪಾಲಯ್ಯ.

"ನಿನ್ನ ಮನೆಗೆ ನಾನು ಬರುವುದಕ್ಕೆ ಬಾಜಾಬಜಂತ್ರಿ ಬೇಕೇನಯ್ಯ?"

"ಇಲ್ಲ ಸರಿ. ಇದೂ ನಿನ್ನ ಮನೆಯೇ. ಆದರೆ ಅತಿಥಿಗಳನ್ನು ಕರೆಯೊಂಡು ಬರೋವಾಗ ನಮಗೆ ತಿಳಿಸಿದ್ದರೆ ಏನಾದರೂ ಮಾಡಿಸಬಹುದಾಗಿತ್ತು."

"ಮಾಡಿದ್ದೇ ತರಸು. ಹೆಚ್ಚು ಏನೂ ಬೇಡ."

"ನಾರಾಯಣಾ" ಎಂದು ಗೋಪಾಲಯ್ಯ ಕೂಗಿ "ಕಾಫಿ ತೊಗೊಂಡು ಬಾರೊ" ಎಂದು ಹೇಳಿದರು. ನಾರಾಯಣ ಬರೀಕಾಫಿ ತಂದು ಮುಂದಿಡಲಿಲ್ಲ. ಅದರ ಜತೆ ಉಪ್ಪಿಟ್ಟು, ಸಜ್ಜಿಗೆ, ಫೇಡ, ಬಾಳೆಯಹಣ್ಣು, ನೋಸಂಬಿ, ಕಿತ್ತಲೆ ಹಣ್ಣು ಇದ್ದುವು. ಫೇಡಕ್ಕೆ ಕೈಹಾಕುತ್ತಾ ರಾಜಾರಾಯರು

"ನಿನಗೆ ನಾನು ಯಾಕೆ ತಿಳಿಸಲ್ಲ ಗೊತ್ತೋ—ಇದಕ್ಕೇ—ತಿಳಿಸದೇ ಬಂದರೇ ಇಷ್ಟು ತುಂಬುತ್ತೀ—ಇನ್ನು ತಿಳಿಸಿಬಂದರೆ ದೇವರೇಗತಿ."

ಫಲಹಾರ ಮುಗಿದ ಮೇಲೆ ಗೋಪಾಲಯ್ಯ

"ರಾತ್ರಿ ಇಲ್ಲೇ ಊಟಕ್ಕಿದ್ದುಬಿಡಿ."

"ನನಗೆ ಸಾಧ್ಯವಿಲ್ಲ ಮಾರಾಯ " ಎಂದರು ರಾಜಾರಾಯರು.

"ನನ್ನ ಮಾತು ಕೇಳು ರಾಜೂ. ಈಗ ಸುತ್ತಾಡಿಕೊಂಡು ಮನೆಗೆ ಬರೋಣ, ಎಂಟುಗಂಟೆಗೆ ಊಟಮಾಡೋಣ, ತಾಂಬೂಲಹಾಕಿಕೊಂಡು ನೀನೂ ಶ್ರೀನಿವಾಸರಾಯರೂ ಮನೆಗೆ ಹೋಗುವಿರಂತೆ."

"ಮನೆಯಲ್ಲಿ ಹೇಳಿ ಬಂದಿಲ್ಲವಲ್ಲಯ್ಯಾ."

“ ನಾನು ಹೇಳಿಕಳುಹಿಸುತ್ತೇನೆ.”

“ ನಿನ್ನ ಇಷ್ಟಾಪ್ತ. ನಿನ್ನ ಕೈಗೆ ಸಿಕ್ಕೊಂಡ ಮೇಲೆ ನಮ್ಮ ಮಾತು ಎಲ್ಲೆ ನಡೆಯುತ್ತೆ.”

ಗೋಪಾಲಯ್ಯ ಕೋಟು ಪೇಟೆ ಹಾಕಿಕೊಂಡು ಬಂದರು. ತಮ್ಮ ಜಮೀನು. ತೋಟ ಎಲ್ಲಾ ತಿರುಗಾಡಿಸಿಕೊಂಡು ಬಂದರು. ತಾನೇ ತಾನಾಗಿ ಗೋಪಾಲಯ್ಯನವರ ಕಬ್ಬಿನ ತೋಟದಲ್ಲಿ ಬೆಳೆದು ನಿಂತಿದ್ದ ಕಬ್ಬಿನ ಫಸಲನ್ನು ನೋಡಿ ಶ್ರೀನಿವಾಸ ಬೆರಗಾದ.

“ ಈ ಸಲ ಫಸಲು ಎಷ್ಟಕ್ಕೆ ಕೊಟ್ಟೆ ಗೋಪಾಲ.”

“ ೨೦,೦೦೦ ಕೈ ಹೋಯಿತಪ್ಪಾ. ಈ ಸಲ ಫಸಲು ಅಷ್ಟು ಚೆನ್ನಾಗಿ ಆಗಲಿಲ್ಲ.”

“ ದುಡ್ಡು ಸೇರುತ್ತಾ ಸೇರುತ್ತಾ ನಿನ್ನ ಸಂಕಟ ಹೆಚ್ಚುತ್ತೆ.”

“ ದುಡ್ಡು ಸೇರಿಸದಿದ್ದರೆ ನಿನ್ನ ಕಾಟ ತಪ್ಪಿಸಿಕೊಳ್ಳುವುದು ಹೇಗಪ್ಪಾ.”

“ ನೋಡಿ ಶ್ರೀನಿವಾಸರಾವ್. ನಮ್ಮ ಸ್ಕೂಲು ಕಟ್ಟಡ ಕ್ಯಾ ಗಿ ಗೋಪಾಲಯ್ಯ ೧೦,೦೦೦ ರೂಪಾಯಿಗಳನ್ನು ಕೊಡಲು ಒಪ್ಪಿಕೊಂಡಿದ್ದಾರೆ. ಗವರ್ನರ್ ಬರೋ ದಿನವ ನೋಡಿಕೊಂಡು ಅದರ ಶಂಕುಸ್ಥಾಪನೆ ಮಾಡಿಸ ಬೇಕೆಂದಿದ್ದೇನೆ.”

“ ನೀವು ತುಂಬಾ ಉದಾರಗಳು ಸ್ವಾಮಿ.”

ಎಂದು ಶ್ರೀನಿವಾಸ ಗೋಪಾಲಯ್ಯನವರನ್ನು ಹೊಗಳಿದ. ವಾಕಿಂಗ್ ಮುಗಿಸಿಕೊಂಡು ಎಲ್ಲರೂ ಗೋಪಾಲಯ್ಯನವರ ಮನೆ ತಲುಪಿದರು. ನಾರಾಯಣ ಬಾಗಿಲಲ್ಲೇ ಕಾಲು ತೊಳೆದುಕೊಳ್ಳುವುದಕ್ಕೆ ಬಿಸಿನೀರು ಟೆವಲು ಕೊಟ್ಟ.

ಅರ್ಧ ಗಂಟೆ ಅದೂ ಇದೂ ಮಾತನಾಡುತ್ತಾ ಕುಳಿತಿದ್ದರು. ‘ ಎಲೆ ಹಾಕಿದೆ’ ಎಂದು ನಾರಾಯಣ ಹೇಳಿದ. ಎಲ್ಲರೂ ಊಟಕ್ಕೆ ಕುಳಿತರು. ಶ್ರೀನಿವಾಸ ನಿರೀಕ್ಷಿಸಿದಂತೆ ಊಟ ಸಾಧಾರಣ ಅನ್ನ ಸಾರಿನಲ್ಲಿ ಮುಗಿಯಲಿಲ್ಲ. ಸೊಗಸಾದ ಔತಣದೂಟ ಅವರಿಗೆ ಸಿಧ್ಧವಾಗಿತ್ತು.

“ ನಿನ್ನ ಸಹವಾಸ ಕಷ್ಟಾಪ್ತ ತಿಂಡಿ ಹಾಕಿ ಊಟ ಕೆಡಿಸಿದೆ. ಈಗ ಈ ಊಟ ಹಾಕಿ ರಾತ್ರಿ ನಿದ್ರೆ ಕೆಡಿಸುತ್ತೀ.”

ಎಂದು ಹಾಳ್ಯನಾಡಿದರು ರಾಜಾರಾಯರು. ಊಟನಾಡಿ ತೊಟ್ಟಿಯಲ್ಲಿ ತಾಂಬೂಲಚರ್ವಣಕ್ಕೆ ಕುಳಿತಾಗ ರಾಜಾರಾಯರು

“ ಗೋಪಾಲ, ಕಾಮಾಕ್ಷಿ ಎಲ್ಲಯ್ಯ. ಆಗಲೇ ಮಲಗಬಿಟ್ಟಳೇನು ? ”

“ ಇಷ್ಟು ಬೇಗ. ಒಳಗಿದ್ದಾಳೆ. ”

“ ಕರಿ. ಸ್ವಲ್ಪ ವಿಣೆ ನುಡಿಸಲಿ. ಅವಳ ವಿಣೆ ಕೇಳಿ ಎಷ್ಟೋ ದಿನಸವಾಯ್ತು. ”

“ ಅನ್ಯಾ, ಕಾಮಾಕ್ಷಿ, ವಿಣೆ ತೋಗೊಂಡು ಬಾಮ್ಮ ”

ಎಂದು ಗೋಪಾಲಯ್ಯ ಕೂಗಿದರು. ಮನೆಯಾಳು ವಿಣೆ ತಂದು ತೊಟ್ಟಿಯಲ್ಲಿಟ್ಟು, ಕಾಮಾಕ್ಷಿ ಬಂದು ಕುಳಿತು ಅದನ್ನು ಶ್ರುತಿ ಮಾಡಿಕೊಳ್ಳುವುದಕ್ಕಾರಂಭಿಸಿದಳು.

ಶ್ರೀನಿವಾಸ ಕಾಮಾಕ್ಷಿಯನ್ನು ದಿಟ್ಟಿಸಿ ನೋಡಿದ. ಅವನ ಕಣ್ಣು ಕುಕ್ಕಿದುದು ಕಾಮಾಕ್ಷಿಯ ರೂಪವೋ, ಅಲಂಕಾರವೋ ತಿಳಿಯದು. ಕಿವಿಯಲ್ಲಿ ವಜ್ರದೋಲೆ, ಕೊರಳಲ್ಲಿ ವಜ್ರದ ಸರ, ಕೈಗಳಲ್ಲಿ ಕೆಂಪಿನ ಬಳೆಗಳು, ಸೊಂಟದಲ್ಲಿ ಗೆಜ್ಜೆ ಸುತ್ತಿನ ಡಾಬು. ಅವಳು ಉಟ್ಟಿದ್ದು ಎಣ್ಣೆಗೆಂಪು ಬಣ್ಣದ ಸಾಧಾರಣ ಕಾಶೀ ಪೀತಾಂಬರ.

ಇಂಥ ಜಾಜ್ಜಲ್ಯಮಾನ ಅಲಂಕಾರವನ್ನೂ ಕಾಮಾಕ್ಷಿಯ ರೂಪ ಹಿಮ್ಮೆಟ್ಟಿಸಿತ್ತು. ಸ್ವಲ್ಪ ಎತ್ತರದಾಳು. ನಿಂಬೆಯ ಹಣ್ಣಿನ ವರ್ಣ. ನಸು ನೀಳಾದ ಮೂಗು. ತಲೆಯನ್ನು ಜಗ್ಗಿಸುವಂತಿದ್ದ ಕುಂಬಿದ ಕೇಶರಾಶಿ.

ವಿಣೆ ಶ್ರುತಿನಾಡಿಕೊಂಡು ಸುರಟೆ ರಾಗವನ್ನು ನುಡಿಸಿದಳು. ಅವಳ ದಂತದ ಬೆರಳು ವಿಣೆಯ ಘಟ್ಟಗಳ ಮೇಲೆ ಹಾದುಹೋಗುತ್ತಿದ್ದರೆ ಬೆಳ್ಳಕ್ಕೆ ತಿಳಿನೀರನ್ನು ಚಿಮ್ಮಿದಂತಾಗುತ್ತಿತ್ತು. ವಿಣೆಯ ನಾದ ಮಾಧುರ್ಯಕ್ಕೆ ಹೊಂದಿಕೊಂಡು ಅವಳು ಹಾಡುತ್ತಿದ್ದರೆ ಕೋಗಿಲೆಗೆ ಕಾಜಾಣ ಶ್ರುತಿ ಕೊಟ್ಟಂತಾಗುತ್ತಿತ್ತು. ಶ್ರೀನಿವಾಸ ವಿಸ್ಮಯಗೊಂಡ. ತನ್ನ ಕಣ್ಣು ಕಿವಿಗಳೇ ತನಗೆ ನೋಸವಾಡುತ್ತಿವೆಯೋ ಎಂದು ಯೋಚಿಸಿದ. ಕಾಮಾಕ್ಷಿ ಶ್ರೀನಿವಾಸನ ಹೃದಯವಿಣೆಯನ್ನೇ ಮಿಡಿದಿದ್ದಳು. ಒಂದೆರಡು ಕೀರ್ತನೆ ಮುಗಿದ ಮೇಲೆ

“ ಸಾಕು ತಾಯಿ. ಹೆಚ್ಚು ಆಯಾಸವಾಡಿಕೊಳ್ಳಬೇಡ ”

ಎಂದು ರಾಜಾರಾಯರು ಹೇಳಲು ಕಾಮಾಕ್ಷಿ ಎದ್ದು ಒಳಗೆ ಹೋದಳು. ಮಿಂಚು ಅರೆಕ್ಷಣ ಸುಳಿದು ಕಣ್ಣು ಕುಕ್ಕಿ ಮಾಯವಾದಂ ತಾಯಿತು ಶ್ರೀನಿವಾಸನಿಗೆ.

“ ಕಾಮೂ ನೀಣೆ ಹೇಗೆ ನುಡಿಸುತ್ತಾಳೆ ಶ್ರೀನಿವಾಸರಾವ್ ”

ಎಂದು ರಾಜಾರಾಯರು ಕೇಳಿದರು.

“ ಕೇಳುವುದೇನು ಸಾರ್. ಪಳಗದ ಕೈ.”

“ ನೀವು ಮೈಸೂರಿನವರಪ್ಪಾ. ಬಡಪಟ್ಟಿಗೆ ಇತರರ ನೀಣೆ ಒಪ್ಪುವವರಲ್ಲ.”

“ ಇಂಥ ಸಂಗೀತ ಯಾರಾದರೂ ಒಪ್ಪಲೇ ಬೇಕು.”

“ ಗೋಪಾಲೂ--ನಮ್ಮ ಶ್ರೀನಿವಾಸರಾಯರಿಗೆ ಇನ್ನೂ ಮದುವೆ ಯಾಗಿಲ್ಲ. ಕಾಮೂಗೂ ಇವರಿಗೂ ಜತೆ ಬಹಳ ಚೆನ್ನಾಗಿ ಒಪ್ಪುತ್ತೆ-- ಏನು ಹೇಳುತ್ತಿ.”

“ ನಾನೇನು ಹೇಳಲಪ್ಪಾ. ಅವರನ್ನು ಕೇಳಿನೋಡು.”

“ ಏನು ಶ್ರೀನಿವಾಸರಾವ್ ?”

ಶ್ರೀನಿವಾಸ ಚಕಿತನಾದ. ಸೌಂದರ್ಯ, ಸಂಪತ್ತುಗಳ ಅಧಿದೇವತೆ ತನ್ನವಳಾಗುವಳೇ ? ರಾಜಾರಾಯರು ಪರಿಹಾಸ್ಯಮಾಡುತ್ತಿಲ್ಲವಷ್ಟೆ.

“ ಏನು ಸಾರ್ ?”

“ ಕಾಮಾಕ್ಷಿಯನ್ನು ಒಪ್ಪಿರುವಿರಾ ? ಅವಳೂ ಐದನೆಯ ಘಾರಂ ತನಕ ಓದಿದ್ದಾಳೆ.”

‘ ಸಂತೋಷ ’ ಎಂದು ಬಿಡಬೇಕೆಂದು ಶ್ರೀನಿವಾಸ ಯೋಚಿಸಿದ. ಮರುಕ್ಷಣವೇ

“ ಊರಿಗೆ ಕಾಗದ ಬರೆಯುತ್ತೇನೆ ಸಾರ್. ಯೋಚನೆಮಾಡಿ ತಿಳಿಸುತ್ತೇನೆ.”

“ ಹಾಗೇ ಮಾಡಿ. ಅವಸರವೇನೂ ಇಲ್ಲ”

ಎಂದರು ಗೋಪಾಲಯ್ಯ.

“ ಇನ್ನು ನಾವು ಹೊರಡಬಹುದೋ ?”

“ ತಡೀ ರಾಜೂ, ಗಾಡಿ ಕಳುಹಿಸುತ್ತೇನೆ.”

“ ಗಾಡಿ ಏಕಯ್ಯ. ಬೆಳದಿಂಗಳು ದಿವ್ಯವಾಗಿದೆ. ಊಟವೂ ಭಾರಿಯಾಯಿತು. ನೂತಾಡಿಕೊಂಡು ಹೋಗುತ್ತೇನೆ.”

“ ನಿನ್ನ ಇಷ್ಟ ”

ಎಂದರು ಗೋಪಾಲಯ್ಯ. ಅವರು ಹೊರಟುಸಂತಾಗ ಗೋಪಾಲಯ್ಯ

“ ದೊಡ್ಡ ಮನಸ್ಸು ಮಾಡಬೇಕು ಶ್ರೀನಿವಾಸರಾವ್. ಒಬ್ಬಳೇ ಮಗಳು—ಒಳ್ಳೇ ಕಡೆ ಸೇರಲಿ ಎಂದು ನನ್ನ ಅಭಿಲಾಷೆ ”

ಎಂದು ಗೋಪಾಲಯ್ಯ ಹೇಳಿದರು.

ದಾರಿಯಲ್ಲಿ ಬರುವಾಗ ರಾಜಾರಾಯರು

“ ಏನು ಯೋಚಿಸುತ್ತಿದ್ದೀರಿ ಶ್ರೀನಿವಾಸರಾವ್.”

“ ಏನೂ ಇಲ್ಲ ಸಾರ್.”

“ ನನ್ನ ಮಾತು ಕೇಳಿ ನೀವು ಈ ಸಂಬಂಧ ಒಪ್ಪಿಕೊಳ್ಳಿ. ಅನಾಯಾಸವಾಗಿ ಧನಲಕ್ಷ್ಮಿ ಮನೆಗೆ ಬರುತ್ತಾಳೆ.”

“ ನಮ್ಮ ತಾಯಿಯೊಬ್ಬರು ‘ ಹೂ ’ ಅಂದರಾಯಿತು ಸಾರ್.”

“ ನಾಳೆ ಟಿಲಿಗ್ರಾಂ ಮಾಡಿ ಕರಸಿ ”

“ ಅವರದು ಮಡಿ—ಅಚಾರ. ಕರೆಸಿದರೆ ಅವರನ್ನು ಎಲ್ಲಿ ಇರಿಸುವುದು.”

“ ಅದಕ್ಕಿಷ್ಟು ಯೋಚನೆಯೇ. ನಮ್ಮ ಮನೆಯಲ್ಲಿರಲಿ. ಅವರು ಇರುವ ತನಕ ನೀವೂ ಬಂದು ಅಲ್ಲೇ ಇದ್ದು ಬಿಡಿ.”

“ ಹಾಗೇ ಆಗಲಿ, ನಾಳೆ ಕಾಗದ ಬರೆಯುತ್ತೇನೆ.”

“ ಕಾಗದ ಬೇಡ ಒಂದು ಎಕ್ಸ್‌ಪ್ರೆಸ್ ವೈರ್ ಮಾಡಿ.”

“ ವೈರ್ ಮಾಡಿದರೆ ಅವರು ಹೆದರಿಕೊಳ್ಳುತ್ತಾರೆ ಸಾರ್. ಹಳೇ ಕಾಲದ ಜನ.”

“ ಆಯ್ತು ಎಕ್ಸ್‌ಪ್ರೆಸ್ ಡಿಲಿವರಿ ಕಾಗದ ಬರೆಯಿರಿ. ಖಂಡಿ ತಪೋ ?”

“ ಖಂಡಿತ ಬರೆಯುತ್ತೇನೆ ಸಾರ್.”

ತನ್ನ ರೂಮು ಸೇರಿ ಶ್ರೀನಿವಾಸ ಯೋಚಿಸುತ್ತ ಕುಳಿತ. ಅವನಿಗಾಗಿದ್ದ ಅನುಭವದಲ್ಲಿ ಸಿದ್ಧಿ ಬರುವ ಸಂಭವವೇ ಇರಲಿಲ್ಲ. ‘ ಎಂಥ ಅದೃಷ್ಟ ’

ಎಂದುಕೊಂಡ. 'ಇನ್ನು ನಾನು ಎಲ್.ಎಲ್.ಬೀಗೂ ಕೋಗಬಹುದು. ಲಂಡನ್ನಿಗೂ ಹೋಗಬಹುದು' ಎಂದು ಹಿಗ್ಗಿದ. 'ಆದರೆ ಗೌರಿ ಗತಿ?— ಗತಿಯೇನು ತೌರುಮನೆಗೆ ಹೋಗುತ್ತಾಳೆ?'—'ನಾಳೆ ನಾನು ಮೊದಲೇ ಲಗ್ನವಾಗಿರುವುದು ಗೋಪಾಲಯ್ಯನವರಿಗೆ ಗೊತ್ತಾದರೆ?'—'ಗೊತ್ತಾದ ರೇನು, ಆದ ಮದುವೆ ಹಿಂದಿರುಗಿಸುವುದಕ್ಕೆ ಬರುತ್ತದೆಯೇ.'

೧೭

ಪ್ರೇಸ್ವಾನುನಾ ಬಂದು ಕೂಗಿದಾಗ ಫಣಿಯನ್ನು ಮಲಗುವುದಕ್ಕೆ ಚಾಸೆ ಸುರುಳಿ ಉರುಳಿಸುತ್ತಿದ್ದರು.

"ಅಮ್ಮಾ—ಕಾಗದ"

"ಕೊಡಪ್ಪ."

"ಎಕ್ಸ್‌ಪ್ರೆಸ್" ಡಿಲಿವರಿ. ರುಜು ಹಾಕಬೇಕು."

"ರುಜು ಹಾಕೋದಕ್ಕೆ ಬರೋದಿಲ್ಲವಲ್ಲೋ?"

"ಹೆಬ್ಬೆಟ್ಟಿನ ಗುರುತು ಹಾಕಿ."

ಹೆಬ್ಬೆಟ್ಟಿನ ಗುರುತುಹಾಕಿ ಕಾಗದ ತೆಗೆದುಕೊಂಡು ಅದನ್ನು ಓದಿಸುವುದಕ್ಕೆ ಪಕ್ಕದ ಮನೆಗೆ ಹೋದರು. ವೆಂಕಮ್ಮ ಕಾಗದ ಓದಿ ಹೇಳಿದರು.

ಮಾ. ಶ್ರೀಯವರ ಚರಣಸನ್ನಿಧಾನಂಗಳಿಗೆ. ಬಾಲಕನ ಅನೇಕಾನೇಕ ನಮಸ್ಕಾರಗಳು. ಉಭಯಕುಶಲೋಪರಿ ಸಾಂಪ್ರತ.

ನಿಮ್ಮ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ಹೆಡ್ ಮೇಸ್ವರು ತುಂಬ ಒಳ್ಳೆಯವರು. ನನ್ನ ಎಲ್ಲಾ ಅನುಕೂಲಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ನಿಮ್ಮನ್ನು ಕರಿಸಿಕೊಳ್ಳಬೇಕೆಂದು ಆಗ್ರಹ ಮಾಡುತ್ತಿದ್ದಾರೆ.

ಈ ಕಾಗದ ಕಂಡ ರಾತ್ರಿಯೇ ಹೊರಟು ನೀವು ಗುಂತಕಲ್ ನಾರ್ಗವಾಗಿ ಹೊಸಸೇಟಿಗೆ ಬರಬೇಕು. ಕೂಡಲೆ ಮಾತನಾಡಬೇಕಾದ ವಿಷಯಗಳಿವೆ. ಗಾಬರಿಪಟ್ಟುಕೊಳ್ಳಬೇಡಿ. ನಾನು ಆರೋಗ್ಯವಾಗಿ ಚೆನ್ನಾಗಿದ್ದೇನೆ. ಬೆಂಗಳೂರಿನಿಂದ ಬಿಟ್ಟು ರೈಲು ಹೊಸಸೇಟಿಗೆ ಬರುತ್ತದೆ. ನೀವು ಗುಂತಕಲ್ಲಿನಲ್ಲಿ ಬದಲಾಯಿಸ

ಬೇಕಾಗಿಲ್ಲ. ರಾತ್ರಿ ೯-೩೦ಕ್ಕೆ ಬೆಂಗಳೂರಿನಲ್ಲಿ ಕುಳಿತರೆ ಮಾರನೆಯ ದಿನ ಮಧ್ಯಾಹ್ನ ೧೧-೩೦ಕ್ಕೆ ಹೊಸಪೇಟೆಗೆ ಬರುತ್ತೀರಿ. ನಾನು ಸ್ಟೇಷನ್ ಹತ್ತಿರ ಬರುತ್ತೇನೆ. ನೀವು ಬರುವ ದಿನವನ್ನು ಅಣ್ಣನಿಗೆ ಹೇಳಿ ಬಿಲಿಗ್ರಾಂ ಮಾಡಿಸಿ.

ತಡಮಾಡದೆ ಕಾಗದ ಕೈಗೆ ಬಂದಕೂಡಲೆ ಹೊರಡಬೇಕು.

ಇಂತೀ ನಮಸ್ಕಾರಗಳು

ಶ್ರೀನಿವಾಸ.

ಫಣಿಯಮ್ಮನವರಿಗೆ ಮಗನ ಕಾಗದದ ತಾತ್ಪರ್ಯ ಸರಿಯಾಗಿ ತಿಳಿಯಲಿಲ್ಲ. ನರಸಿಂಹಮೂರ್ತಿ ಮನೆಗೆ ಬಂದಕೂಡಲೆ ಅವನಿಗೆ ಕಾಗದ ತೋರಿಸಿ

“ಏನುಮಾಡಬೇಕು ನರಸಿಂಹಮೂರ್ತಿ” ಎಂದು ಕೇಳಿದರು.

“ಹೋಗಿ ಬಾಮ್ಮ. ಶೀನು ಸುಮ್ಮನೆ ಹಾಗೆ ಬರೆಯುವವನಲ್ಲ. ಏನೋ ಕೆಲಸವಿರಬೇಕು. ರಾತ್ರಿ ಗಾಡೀಗೆ ಇನ್ನೂ ವೇಳೆಯಿದೆ. ನಾನು ನಾಳೆ ಬೆಳಿಗ್ಗೆ ಅವನಿಗೆ ಬಿಲಿಗ್ರಾಂ ಕೊಡುತ್ತೇನೆ.”

“ಹಾಗೇ ಮಾಡಪ್ಪ”

ಎಂದರು. ಗೌರಿ ಸುದ್ದಿ ಕೇಳಿ

“ನಿಮ್ಮ ಯಜಮಾನರನ್ನು ಕೇಳಿ ಅಕ್ಕ ಏಕೆ ಬಾ ಅಂದು ಅತ್ತೆಯವರಿಗೆ ಬರೆದಿದ್ದಾರೆ.”

“ಅದನ್ನು ಕಾಗದದಲ್ಲಿ ತಿಳಿಸಿಲ್ಲ ಗೌರಿ”

“ಕಾಹಿಲೆ ಬಿದ್ದು ಬಿಟ್ಟಿದ್ದಾರೋ ಏನೋ?”

“ಆರೋಗ್ಯವಾಗಿದ್ದೇನೆ ಎಂದು ಬರೆದಿದ್ದಾರೆ?”

“ನಾವು ಭಯಪಟ್ಟುಕೊಂಡೇವೆಂದು ಹಾಗೆ ಬರೆದಿರಬಹುದು.”

“ನೀನು ಇಲ್ಲದ ಕಳವಳಪಡಬೇಡ ಗೌರಿ. ನಿನ್ನ ಯಜಮಾನರು ಸುಖವಾಗಿದ್ದಾರೆ.”

“ಅಕ್ಕ ಅವರು ಹೋಗಿ ಏಳುತಿಂಗಳ ಮೇಲಾದುವು. ನನಗೆ ಒಂದು ಕಾಗದ ಬರೆದಿಲ್ಲವಲ್ಲ.”

“ನಾನೇನು ಹೇಳಲಿ.”

“ನನ್ನ ಮರೆತುಬಿಟ್ಟರೇ ಅಕ್ಕ. ನಾನೇನು ತಪ್ಪುಮಾಡಿದೆ.”

“ನಾನು ಅತ್ತಿಮ್ಮನವರಿಗೆ ಹೇಳಿ ನಿನಗೆ ಕಾಗದ ಬರೆಸುವ ಹಾಗೆ ಮಾಡುತ್ತೇನೆ, ಯೋಚನೆಮಾಡಬೇಡ.”

ಫಣಿಯಮ್ಮ ರಾತ್ರಿ ಹೊಸಪೇಟೆಗೆ ಹೊರಟುಬಿಟ್ಟರು. ನರಸಿಂಹ ಮೂರ್ತಿ ಅವರನ್ನು ರೈಲಿನಲ್ಲಿ ಹೆಂಗಸರ ಗಾಡಿಯಲ್ಲಿ ಕೂಡಿಸಿ

“ಅಮ್ಮಾ.”

“ಏನು ಮಗು.”

“ಶೀನೂಗೆ ಹೇಳಿ ಗೌರಿಗೆ ಕಾಗದ ಬರೆಸಮ್ಮ. ಹುಡುಗ ಅರೆಜೀವ ಕೊರೆಜೀವವಾಗುತ್ತಿದೆ.”

“ಆಗಲಿ—ಮನೆಕಡೆ ಜೋಕೆ. ಅವರಿಬ್ಬರನ್ನೂ ಎಲ್ಲಿಯೂ ಪೋಲಿ ಅಲೆಯೋಕೆ ಹೋಗಬೇಡಿ ಅನ್ನು. ಹಳ್ಳಿಗೆ ಕಾಗದ ಬರೆದು ಕಳುಹಿಸು. ನೀನು ಕಛೇರಿ ಮುಗಿಸಿಕೊಂಡು ಹೊತ್ತು ಮುಳುಗುವ ಹೊತ್ತಿಗೆ ಮನೆಗೆ ಬಂದುಬಿಡು.”

“ಆಗಲಮ್ಮ.”

“ನಾನು ಹೋದನೇಲೆ ಕಾಗದ ಬರೆಸುತ್ತೇನೆ. ಮನೆಕಡೆ ಜೋಕೆ.”
ರೈಲು ಹೊರಟಿತು.

ಶ್ರೀನಿವಾಸನ ಕೈಗೆ ಸರಸಿಂಹಮೂರ್ತಿಯ ಬೆಲಿಗ್ರಾಂ ಸಕಾಲಕ್ಕೆ ತಲ ಸಿತು. ತಾಯಿಯನ್ನು ಕರೆತರಲು ಸ್ಪೇಷನ್ನಿಗೆ ಹೋದ. ಅವರು ಬರುವುದನ್ನೇ ನಿರೀಕ್ಷಿಸಿಕೊಂಡು ರಾಜಾರಾಯರು ಮನೆಯಲ್ಲಿ ನಿಂತರು. ರೈಲು ನಿಲ್ಲುವುದಕ್ಕೆ ಮುಂಚೆಯೇ ಫಣಿಯಮ್ಮ ಕಿಟಿರಿಯಿಂದ ಹಣಕಿಹಾಕಿ ‘ಶೀನೂ’ ಎಂದು ಕೂಗಿದರು. ಶೀನೂ ತಾಯಿಯನ್ನು ಇಳಿಸಿಕೊಂಡು, ಗಾಡಿಯಲ್ಲಿ ರಾಜಾರಾಯರ ಮನೆಗೆ ಕರೆತಂದ.

“ಚೆನ್ನಾಗಿದ್ದೀಯಾ ನನ್ನ ಪ್ಪ.”

“ಸೊಗಸಾಗಿದ್ದೇನಮ್ಮಾ.”

“ನಿನ್ನ ಕಾಗದ ನೋಡಿ ನನಗೆ ಜಂಘಾಬಲವೇ ಉಡುಗಿಹೋಯ್ತು. ಎಷ್ಟು ಬಡವಾಗಿ ಹೋಗಿದ್ದೀಯೋ ಶೀನು—ಹಾಳು ಹೋಟಲು ಊಟ.”

“ಮನೆಯಲ್ಲಿ ಎಲ್ಲರೂ ಆರೋಗ್ಯವೇಮ್ಮ.”

“ಎಲ್ಲರೂ ಚೆನ್ನಾಗಿದ್ದಾರೆ.”

“ಆಣ್ಣ ಊರಿಗೆ ಬಂದಿದ್ದರೇ ?”

“ಇಲ್ಲ. ನರಸಿಂಹಮೂರ್ತಿನ ಕಾಗದ ಬರೆದು ತಿಳಿಸು ಎಂದು ಹೇಳಿ ನಿಂತಕಾಲಿನಲ್ಲಿ ಬಂದೆ.”

“ನೀನು ಕೂಡಲೆ ಬಂದದ್ದು ಒಳ್ಳೆಯದಾಯಿತಮ್ಮ.”

“ಏನೋ ಸಮಾಚಾರ ಮಗೂ.”

“ಸ್ನಾನ, ಊಟವಾಡು. ನಿಧಾನವಾಗಿ ತಿಳಿಸುತ್ತೇನೆ.”

“ಹಾಗೇನಾಡು. ಸದ್ಯ ನೀನು ಹುಷಾರಾಡ್ಡೀಯಲ್ಲಾ ಅಷ್ಟೇ ಸಾಕು ನನಗೆ.”

ರಾಜಾರಾಯರ ಮನೆಯಲ್ಲಿ ಫಣಿಯಮ್ಮನ ಸ್ನಾನ, ಪೂಜೆ, ಊಟ ತೀರಿ ದುವು. ಶ್ರೀನಿವಾಸ ಅವಳನ್ನು ತೋಟದ ಒಂದು ಮೂಲೆಗೆ ಕರೆದೊಯ್ದು

“ನೀನು ಒಬ್ಬಳೇ ಬರದೆ ಎಲ್ಲಿ ನರಸಿಂಹಮೂರ್ತಿನೂ ಕರೆಯೊಂಡು ಒತ್ತೀಯೋ ಅಂತಾ ಹೆದರಿದೆ.”

“ಅವನು ಬ್ಯಾಂಕು ಬಿಟ್ಟು ಹೇಗೆ ಬರತಾನೆ ಹೇಳು. ರಜಾ ಎಲ್ಲಿಸಿಕ್ಕತ್ತೆ.”

“ಒಳ್ಳೆಯದಾಯಿತು.”

“ಏನು ಸಮಾಚಾರ.”

“ಗೌರಿ ಸಮಾಚಾರವೇನಮ್ಮ.”

“ಆ ಮೂದೇವಿ ಸಮಾಚಾರವೇನುಕೇಳ್ತೀಬಿಡು. ಅದೊಂದು ನಮ್ಮ ಮನೆ ತೊಳೆಯೋಡಕ್ಕೆ ಬಂದಿರೋ ಹೆಮ್ಮಾರಿ. ಗುಣ. ನಡತೆ ಒಂದೂ ಚೆಂದಿಲ್ಲ. ನಿಮ್ಮ ತಂದೆ ನೂತು ಕೇಳಿಕೊಂಡು ತಾನೇ ನಿನ್ನ ತಲೇಮೇಲೆ ಕಲ್ಲು ಎತ್ತಿಹಾಕಿದೆ ತೀನು.”

“ನನಗೂ ಅವಳ ನಡವಳಿಕೆ ಸರಿಬೀಳುತ್ತಿರಲಿಲ್ಲಮ್ಮ. ಅವತ್ತು ನಿನ್ನ ಅವಮಾನನಾಡಿದ ಮೇಲಂತೂ ನನ್ನ ಮನಸ್ಸು ತುಂಬ ಕೆಟ್ಟುಹೋಯಿತು.”

“ಹೀನವಂಶದ ಮುಂಡೇದುಕಣೋ ತೀನೂ—ನಾವು ತಿದ್ದಿದರೆ ಸರಿ ಹೋಗತ್ತೀ? ಎಷ್ಟೋ ಆದರಿಸಿದೆ, ಬುದ್ಧಿ ಹೇಳಿದೆ. ಹಾಳುರಂಡೆ ಒಕ್ಕಲು ಗತ್ತಿನ ಕೈಗೆ ಹಾಕಿಕೊಂಡು ಆ ದರಿದ್ರ ಮುಂಡೇಮಗ ಅವರಪ್ಪನ ಮನೆಗೆ

ಅಕ್ಕಿಬೇಳೆ ಸಾಗಿಸುತ್ತಾಳೆ. ಉಪ್ಪು ಸಕ್ಕರೆ ಮಾರಿಸಿ ದುಡ್ಡುಮಾಡಿ ಅವರ ಮ್ಮನ ಕೈಗೆ ಹಾಕುತ್ತಾಳೆ. ಇಂಥ ಸರ್ವ ಮನೇಲಿಟ್ಟುಕೊಂಡು ನಾವು ಸಂಸಾರಮಾಡಿ ಮುಂಡಮೋಚಿಕೊಳ್ಳೋದು ಹೇಗೋ ತೀನೂ ?”

“ಅಷ್ಟು ದಾರಿಗೆ ಬಂದುಬಿಟ್ಟಿಳೆ.”

“ಅವಕ್ಕೆ ಸುತೀಲನೂ ಪರೀಕ. ಅಕ್ಕನ ಮನೆಗೆ ಕರ್ಕೊಂಡುಹೋಗಿ ಈ ತಿರುಬೋಕಿಗೆ ಒಂದು ಸೀರೆ ಕೊಡಿಸಿದಳು ನೋಡು. ಅವತ್ತಿನಿಂದ ಸುತೀಲ ಗೌರಿ ಇಟ್ಟಾಳು. ಅವರ ಅನ್ನೋನ್ನ. ಸ್ನೇಹ ಹೇಳತೀರದು. ಮಂಕು ಮುಂಡೇದು ಈ ನರಸಿಂಹ, ಹೆಂಡತಿ ಬಿಳಿ ತೊಗಲು ನೋಡಿಕೊಂಡು ಬಾಯಿ ಬಾಯಿ ಬಿಡತ್ತೆ.”

“ಹಾಗಾದರೆ ಏನು ಮಾಡಾಂತೀಯ ?”

“ಏನೂ ಇಲ್ಲ ನಿನಗೆ ಅಣಿಯಾದ ಕಡೆ ನೋಡಿ ಬೇರೆ ಮದುವೆ ಮಾಡೋದೆಂದು ನಾನು ನಿಶ್ಚಯಿಸಿದ್ದೇನೆ. ನಿನ್ನ ಮನಸ್ಸಿನಲ್ಲಿ ಏನಿದೆ ಹೇಳು.”

“ನನ್ನ ಮನಸ್ಸಿನಲ್ಲಿಯೂ ಅದೇ ಇದೆ ಇನ್ನು ನಾನು ಒಬ್ಬಂಟಿಗ ನಾಗುವುದು ಚೆನ್ನಾಗಿ ಕಾಣಲ್ಲ.”

“ಉಂಟೇ ? ನೋಡಿದವರು ನಮ್ಮನ್ನು ಏನನ್ನುತ್ತಾರೆ.”

“ನಮ್ಮ ಹೆಡ್‌ವಾಪ್ಸರು ಒಂದುಕಡೆ ನೋಡಿದ್ದಾರೆ. ನೀನು ಬರಲಿ ಮುಂದೆ ಮಾತು ಅಂತ ಅವರ ಹತ್ತಿರ ಹೇಳಿದ್ದೇನೆ.”

“ಯಾರವರು ?”

“ಗೋಪಾಲಯ್ಯಾಂತ ಇಲ್ಲಿ ಭಾರಿ ಶ್ರೀಮಂತರು. ಸ್ವೈಲಿವೈಲಿ ಕಬ್ಬಿನ ಗದ್ದೆ ಇದೆ. ಒಬ್ಬಳೇ ಮಗಳು. ಹುಡುಗಿ ಕಿವಿಯಲ್ಲಿರೋ ವಜ್ರದ ವಾಲೇನೆ ೪-೫ ಸಾವಿರ ರೂಪಾಯಿ ಬೆಲೆ ಬಾಳತ್ತೆ.”

“ವರದಕ್ಷಿಣೆ ಏನು ಕೊಡುತ್ತಾರಂತೆ ?”

“ಏನುಬೇಕಾದರೂ ಕೊಡುತ್ತಾರಮ್ಮ. ಅವರ ಆಸ್ತಿಯೆಲ್ಲಾ ಮಗಳಿಗೆ, ಮಗಳ ಗಂಡನಿಗೆ ತಾನೆ ಹೋಗುತ್ತೆ.”

“ಅಷ್ಟು ಶ್ರೀಮಂತರೇ ?”

“ಐದುಲಕ್ಷ ನಗದಿದೆ ಎಂದು ಹೇಳುತ್ತಾರೆ.”

“ಹುಡುಗಿಯನ್ನು ನಾನು ಯಾವಾಗ ನೋಡೋದು.”

“ಇವತ್ತೇ ಸಂಜೆಗೆ. ನೀನು ಹೂ ಅಂದರೆ ಹದಿನೈದು ದಿವಸದಲ್ಲೆ
ಲಗ್ನವಾಗಿ ಹೋಗತ್ತೆ.”

“ಅಷ್ಟು ಅಣಿಯಾಗಿದ್ದರೆ ಬಡೋದ್ಯಾಕೋ ತೀನೂ.”

“ಅಪ್ಪ ಏನನ್ನುತ್ತಾರೆಯೋ?”

“ಸರಿ. ಅವರದೇನು ಬಿಡು. ಮದುವೆಯಾದ ಮೇಲೆ ಅವರ ಕಿವಿ
ಮೇಲೆ ಈ ಸುದ್ದಿ ಹಾಕೋದು ಒಳ್ಳೆಯದು.”

“ಹಸೇಮೇಲೆ ಕೂಡುವವರು.”

“ನಿನ್ನ ಹೆಡ್‌ಮಾಸ್ಟರು, ಅವರ ಹೆಂಡತಿ.”

“ಅಪ್ಪ ಬರಲ್ಲಾ ಅನ್ನೋದು ಅವರಿಗೆ ಹೇಗೆ ತಿಳಿಸೋದು.”

“ನಾನಲ್ಲಾ ನೋಡಿಕೊಳ್ಳುತ್ತೇನೆ. ಸುಮ್ಮನಿರು. ನಿನಗ್ಯಾಕೆ
ಯೋಚನೆ”

ಸಂಜೆ ಗೋಪಾಲಯ್ಯ ಭರ್ಜರಿ ಎತ್ತಿನಜತೆ ಕಟ್ಟಿದ ತಮ್ಮ ಪೆಟ್ಟಿಗೆ
ಗಾಡಿ ಕಳುಹಿಸಿಕೊಟ್ಟರು. ರಾಜಾರಾಮರು, ಶ್ರೀನಿವಾಸ, ಫಣಿಯಮ್ಮ
ಗೋಪಾಲಯ್ಯನವರ ಮನೆಗೆ ಹೊರಟರು.

ಭಾವೀ ಬೀಯಗತ್ತಿಯನ್ನು ಗೋಪಾಲಯ್ಯನವರ ಕುಟುಂಬ ಇಂದಿ
ರಮ್ಮ ಎದುರುಗೊಂಡು ಒಳಗೆ ಕರೆದೊಯ್ದರು. ಕಾಮಾಕ್ಷಿ ಬಂದು ಫಣಿ
ಯಮ್ಮನವರ ಕಾಲುಮುಟ್ಟಿ ನಮಸ್ಕಾರಮಾಡಿದಳು. ಮಡಿಯಲ್ಲೇ ಮಾಡಿದ್ದ
ಕಾಫಿ, ತಿಂಡಿಗಳನ್ನು ಇಂದಿರಮ್ಮ ಫಣಿಯಮ್ಮನವರಿಗೆ ಕೊಟ್ಟರು. ಫಣಿ
ಯಮ್ಮ ಅವರ ಮನೆಯ ವೈಭವ, ಇಂದಿರಮ್ಮ ಕಾಮಾಕ್ಷಿಯರ ಮೇಲಿದ್ದ
ಆವಾಹಿರಿ ರಾಶಿಯನ್ನು ಕಂಡು ಬೆಕ್ಕುಸಬೆರಗಾದರು.

“ನಮ್ಮ ಹುಡುಗಿಯನ್ನು ಮಡಲಿಗೆ ಹಾಕಿಕೊಂಡು ಕಾಪಾಡಬೇಕು
ಫಣಿಯಮ್ಮನವರೇ. ಕಾಮಾನೇ ನಮಗೆ ಮಗ—ಮಗಳು ಎಲ್ಲಾ.”

“ಮನೆಗೆ ಲಕ್ಷ್ಮಂದೇವಿ ಬರತ್ತಾಳೆಂದ್ರೆ ಬೇಡ ಅನ್ನುತ್ತೇನೆಯೇಮ್ಮ.”

“ಲಗ್ನ ಯಾವಾಗ ನಿಶ್ಚಯಿಸೋಣ.”

“ನಿಮಗೆ ಯಾವಾಗ ಅನುಕೂಲವೋ ಆಗ.”

“ನಾನು ನಾಳೆಯೇ ಮಾಡುವುದಕ್ಕೆ ಸಿದ್ಧ.”

“ಆಗ ಹೋಗಲಿ. ಶುಭಸ್ಯ ಶೀಘ್ರಂ.”

“ ನಿಮ್ಮ ಯಜಮಾನರು, ಜನ ಬರಬೇಡವೇ ? ”

“ ಅವರಿಗೆ ಮುಂದಿನ ವೈಶಿಷ್ಟ್ಯದ ತನಕ ಪುರಸತ್ತು ಆಗಲ್ಲ. ಕೈತುಂಬ ಕೆಲಸ. ಒಂದು ಕ್ಷಣ ಹಳ್ಳಿ ಬಿಡುವುದು ಸಾಧ್ಯವಿಲ್ಲ.”

“ ಹೆಸೆಯ ಮೇಲೆ ಕೂಡುವವರು ಯಾರು ? ”

“ ಹೆಡ್‌ಮಾಸ್ಟರು, ಅವರ ಹೆಂಡತಿ.”

“ ನೀವಿರುವಾಗ ಅವರು ಹೇಗೆ ಕೂಡುತ್ತಾರೆ.”

“ ನನುಗೇ ನೀವು ಕಾದು ಕೂತರೆ ತುಂಬ ತಡವಾಗತ್ತೆ. ನಾನು ಅವರಿಗೆ ಬರೆಸುತ್ತೇನೆ. ಆ ಹೊತ್ತಿಗೆ ಅವರು ಬಂದರೆ ಸರಿಹೋಯ್ತು— ಬರದೇ ಹೋದರೆ ಹೆಡ್‌ಮಾಸ್ಟರು, ಅವರ ಹೆಂಡತಿ ಕೂಡುತ್ತಾರೆ.”

“ ಆಗಬಹುದು. ಎರಡು ಖರ್ಚು ನಮ್ಮದೇ. ನೀವು ಯಾವ ತೊಂದರೆ ಯನ್ನೂ ತೆಗೆದುಕೊಳ್ಳಬೇಡಿ.”

“ ಹಾಗಂದರಾಗುತ್ತದೆಯೇ. ನಾವು ಇಡೋದು ಇಡಬೇಕು.”

“ ಅದಕ್ಕೆಲ್ಲಾ ವೇಳೆ ಎಲ್ಲಿದೆಂದ್ರೆ. ನಿಮ್ಮ ಮನೆಗೆ ಸೊಸೆ ಬಂದ ಮೇಲೆ ಬೇಕಾದ್ದು ಮಾಡಿಸಿಡಿ.”

“ ಅದೂ ನಿಜವೇ. ನಮಗೂ ಶೀನೂ ಮದುವೆ ಸುಮ್ಮನೆ ಮುಂಚೆ ತಳ್ಳೋದು ಇಷ್ಟವಿಲ್ಲ.”

“ ನಾಳೆ ಪುರೋಹಿತರನ್ನು ಕರೆಸಿ ಲಗ್ನು ಇಡಿಸಿಬಿಡುತ್ತೇನೆ.”

“ ಧಾರಾಳವಾಗಿ.”

ಇಂದಿರಮ್ಮ ಯಜಮಾನರನ್ನು ಒಳಗೆ ಕರೆದು ಫಣಿಯನ್ನು ಒಪ್ಪಿಕೊಂಡ ಸುದ್ದಿ ಮುಟ್ಟಿಸಿದರು. ಅದನ್ನು ಅವರು ಕೂಡಲೆ ರಾಜಾರಾಯರಿಗೆ ತಿಳಿಸಿದರು. ಎಲ್ಲರೂ ಅಲ್ಲೇ ಸಂತೋಷವಾಗಿ ಊಟವಾಡುವುದೆಂದು ಇತ್ಯರ್ಥವಾಯಿತು.

೧೮

ಅತ್ತೆ ಮನೆಬಿಟ್ಟು ತೊಲಗಿದ್ದು ಒಳ್ಳೆಯದಾಯಿತೆಂದು ಸುಶೀಲಾ ಸಂತೋಷಪಟ್ಟಳು. ‘ ದೇವರೇ—ಒಂದು ತಿಂಗಳು, ಎರಡು ತಿಂಗಳು ಅವರು ಇಲ್ಲಿಗೆ ಬಾರದಂತೆ ಮಾಡು ’ ಎಂದು ಪ್ರಾರ್ಥಿಸಿದಳು. ಗೌರಿಯನ್ನು ಕರೆದು ಕೊಂಡು ಅವರ ತಾಯಿ ಮನೆಗೆ ಹೋಗಿ ಬಿಟ್ಟುಬಂದಳು.

ರಂಗಮ್ಮ ಮಗಳ ಕೈಮೇಲಿದ್ದ ಸುಟ್ಟಗಾಯದ ಗುರುತನ್ನು ಕಂಡು
 “ ಇದೇನಮ್ಮಾ.”

“ ಉರಿ ಮಾಡುವಾಗ ಕೊಳ್ಳಿ ತಾಕಿತಮ್ಮಾ.”

“ ನನಗೊಂದು ಮಾತು ಹೇಳಿ ಕಳಿಸಬಾರದಾಗಿತ್ತೇನೆ ಗೌರಾ.”

“ ಏನು ದೊಡ್ಡ ವಿಷಯಾಂತ ನಿನಗೆ ಹೇಳಿ ಕಳಿಸಲಿ.”

“ ಗೌರಾ, ನಿನ್ನ ನೋಡಿ ಹೊಟ್ಟೆ ಹೇಗೆ ಹಿಡಿದುಕೊಳ್ಳಲೇ ?”

“ ಯಾಕಮ್ಮಾ—ಏನಾಗಿದ್ದೀನಿ ?”

“ ಏನೂ ಆಗಿಲ್ಲಮ್ಮಾ—ಜಿನ್ನಾಗಿದ್ದೀ. ಮನೆಯಲ್ಲಿ ಸುಖವಾಗಿ
 ದ್ದೀಯಾ. ನನ್ನಲ್ಲಿ ಮುಚ್ಚು ಮರೆ ಮಾಡಬೇಡ ಹೇಳು ?”

“ ಸುಖವಾಗಿದ್ದೀನಮ್ಮಾ.”

“ ನಿಮ್ಮ ಯಜಮಾ ನರು ಕಾಗದ ಬರೆಯುತ್ತಿದ್ದಾರೆಯೇ.”

“ ದಿನ ಬಿಟ್ಟು ದಿನ ತಪ್ಪದೆ ಬರೆಯುತ್ತಿದ್ದಾರೆ.”

“ ನಿನ್ನ ಯಾವಾಗ ಇರಿಸಿಕೊಳ್ಳುತ್ತಾರಂತೆ.”

“ ಈ ಸಲ ರಜಾ ಬಂದಾಗ ಅವರೇ ಬಂದು ಕರೆದುಕೊಂಡು ಹೋಗಿ
 ತ್ತಾರಂತೆ. ಅತ್ತೆಮ್ಮನವರು ಹೋಗಿದ್ದಾರೆ.”

ಮನೆಗೆ ಹಿಂದೂರಿಗದ ಮೇಲೆ ಸುಶೀಲಾ ಗೌರನನ್ನು ನೋಡಿ

“ ನಿನಗೆ ಇಷ್ಟು ಚಿನ್ನಾಗಿ ಸುಳ್ಳು ಹೇಳೋದಿಕ್ಕೆ ಬರತ್ತೇಂತ ನನಗೆ
 ಗೊತ್ತಿರಲಿಲ್ಲಮ್ಮ” ಎಂದಳು.

“ ಇನ್ನೇನು ಹೇಳಲಿ ಅಕ್ಕಾ—ಅಮ್ಮಾ ಇನ್ನೂ ನಾಲ್ಕು ದಿನ ಬದುಕಿರಲಿ
 ಎಂತ ನನ್ನ ಅಸೆ.”

“ ಸರಿಯಮ್ಮ.”

ಎಂದು ಸುಶೀಲ ಸುಮ್ಮನಾದಳು

ಗೌರಿ ಗಂಡನ ಕಾಗದ ಕಾಯುವುದನ್ನು ಬಿಟ್ಟು ಬಿಟ್ಟಳು ಅವಳಿಗೆ
 ಅದೇ ಮನೋರೋಗ ಹಿಡಿಯಿತು. ಮಂಕು ಹಿಡಿದ ಹಾಗೆ ಒಂದು ಕಡಿ
 ಗಂಟಿಗಟ್ಟಳೆ ಕುಳಿತು ಬಿಡುತ್ತಿದ್ದಳು.

ಗೌರಿ ನೆನಪು ಕೂಡ ಶ್ರೀನಿವಾಸನಿಗೆ ಮರೆತುಹೋಯಿತು. ಅವನೂ
 ಘಣಿಯಮ್ಮಾ ಸಂಚು ಮಾಡಿದಂತೆ ಎಲ್ಲ ಕೆಲಸ ಕಾರ್ಯಗಳೂ ನೆರವೇರಿದ್ದುವು.

ಹೆಡ್‌ನಾಸ್ಪರು, ಅವರ ಹೆಂಡತಿ ಗಂಡಿನ ಕಡೆ ಹಸೆಯ ಮೇಲೆ ಕುಳಿತು ಧಾರೆಯೆರಿಸಿಕೊಂಡರು. ಗೋಪಾಲಯ್ಯ ಎಲ್ಲರಿಗೂ ಮನದಣೆಯ ಉಡುಗೊರೆಗಳನ್ನು ಸಂತೋಷಪಡಿಸಿದರು.

ಮದುವೆಯಾದ ಮೇಲೆ ಫಣಿಯಮ್ಮ, ಶ್ರೀನಿವಾಸ ಗೋಪಾಲಯ್ಯನವರ ಮನೆಯಲ್ಲಿ ಇರುತ್ತಿದ್ದರು. ಶ್ರೀನಿವಾಸ ನೆಪಮಾತ್ರಕ್ಕೆ ಶಾಲೆಗೆ ಹೋಗಿ ಬರುತ್ತಿದ್ದ.

ಫಣಿಯಮ್ಮ ಬಂದು ಬಹಳ ದಿವಸಗಳಾಗಿತ್ತು ಊರಿಗೆ ಹೋಗಲು ಚಡಪಡಿಸತೊಡಗಿದರು. ಬೀಯಗತ್ತಿಗೆ,

“ಶೀನೂ ಕೆಸಮಿಸಿ ರಜಕ್ಕೆ ಊರಿಗೆ ಬರುತ್ತಾನೆ. ಅವನ ಜತೆ ಕಾಮಾಕ್ಷಿ ಕಳಿಸಿಕೊಡಿ. ಅವನು ರಜ ಮುಗಿಸಿಕೊಂಡು ಬರುವಾಗ ಅವಳೂ ಬರುತ್ತಾಳೆ.”

ಎಂದು ಹೇಳಿದರು ಇಂದಿರಮ್ಮ ‘ಹಾಗೇ ಆಗಲಿ’ ಎಂದು ಒಪ್ಪಿಕೊಂಡರು. ಫಣಿಯಮ್ಮ ಪಿತೃಣ ಮಾಡಿಸಿಕೊಂಡು, ಉಡುಗೊರೆ ತೆಗೆದುಕೊಂಡು ಊರಿಗೆ ಪ್ರಯಾಣಬೆಳೆಸಿದರು. ಮಗನಿಗೆ ಅಕಸ್ಮಾತ್ತಾಗಿ ಲಭಿಸಿದ ಸಿರಿಯನ್ನು ಕಂಡು ಅವರ ತಲೆ ಆಕಾಶಕ್ಕೆ ಹಾರಿತ್ತು. ಆದರೆ ಊರಿನಲ್ಲಿ ತಾವು ನಿರ್ವಹಿಸಬೇಕಾಗಿದ್ದ ಕೆಲಸವನ್ನು ಜ್ಞಾಪಿಸಿಕೊಂಡು ಒಮ್ಮೊಮ್ಮೆ ನಡುಗುತ್ತಿದ್ದರು.

ಮನೆಗೆ ಬಂದವರೇ ಫಣಿಯಮ್ಮ ಗೌರನ ಸ್ಥಿತಿ ಕಂಡು ಗಾಬರಿಯಾದರು. ಇದನ್ನು ಹೀಗೆ ಬಿಟ್ಟರೆ ಅಪಖ್ಯಾತಿ ಬರುವುದೆಂದು ಯೋಚಿಸಿಕೂಡಲೆ ರಂಗಮ್ಮನಿಗೆ ಹೇಳಿಕಳುಹಿಸಿದರು.

“ಡಾಕ್ಟರು ಏನು ಹೇಳಿದರು ಫಣಿಯಮ್ಮನವರೇ?”

“ಏನೂ ಹೇಳಲಿಲ್ಲ. ಮೈಯಲ್ಲಿ ಏನೂ ಕಾಹಿಲೆಯಿಲ್ಲ ಎನ್ನುತ್ತಾರೆ. ಎಲ್ಲೋ ಬೆವರಿಯಿಡೀ ಬೆಚ್ಚಿಯೋ ಮಾಡಿದ್ದಾಳೆ.”

“ನಾಲ್ಕುದಿವಸ ನಾನು ಕರೆದುಕೊಂಡು ಹೋಗಲೇ?”

“ಮಹಾರಾಯಿಯಾಗಿ ಕರೆದುಕೊಂಡು ಹೋಗಿ. ನವಗ್ರಹಜಪ ಮಾಡಿಸಿಂವೈ.”

“ನಿಮ್ಮ ಮಕ್ಕಳು ಚೆನ್ನಾಗಿದ್ದಾರೆಯೇ?”

“ಜೆನ್ನಾಗಿದ್ದಾನೆ”

“ಗೌರನ್ನು ಯಾವಾಗ ಕರಸಿಕೊಳ್ಳುತ್ತಾರಂತೆ.”

“ಕೆಸ್‌ಮಿಸಿ ರಜಕ್ಕೆ ಬರುತ್ತಾನೆ. ಆಗ ಎಲ್ಲಾ ಇತ್ಯರ್ಥವಾದೋಣ.”

“ನೀವು ಯಾವಾಗ ಹೇಳಿದರೂ ಕಳಿಸಿಕೊಡ್ತೀನೀಂದ್ರೆ ಗೌರನ್ನು. ಏನೂ ತಿಳಿದುಕೊಳ್ಳಬೇಡಿ.”

“ತಿಳಿದುಕೊಳ್ಳುವುದಕ್ಕೆ ಏನಿದೆಯಮ್ಮ. ಮುಖ್ಯ ಹುಡುಗಿ ಮೊದಲಿನ ಹಾಗಾದರೆ ಸಾಕು.”

ಎಂದು ಫಣಿಯಮ್ಮ ಹೇಳಿದರು. ಸುಬ್ಬರಾಯರು ಮಾರನೆಯ ದಿನ ಬಂದು ಗೌರಿಯನ್ನು ಕರೆದುಕೊಂಡು ಹೋದರು.

ಫಣಿಯಮ್ಮ ಕೂಡಲೆ ಗಂಡನನ್ನು ಹೆಳ್ಳಿಯಿಂದ ಕರೆಸಿದರು. ಎಲ್ಲರೂ ಊಟಮಾಡಿ ಮಲಗಿದ ಮೇಲೆ ರಾತ್ರಿ

“ಒಂದು ವಿಷಯವಾಯ್ತೆ.”

“ಏನೇ ಅಂಥ ಗುಟ್ಟು?”

“ಇದೆ. . . ಮೆಲ್ಲಗೆ ಮಾತನಾಡಿ. ಸುಶೀಲೆಂದು ಹಾವಿನ ಕಿವಿ.”

“ಏನು, ಇದ್ದಕ್ಕಿದ್ದಂತೆ ಹೊಸಪೇಟೆ ಯಾತ್ರಿ ಮಾಡಿಕೊಂಡು ಬಂದೆ.”

“ಮನೂನ ನೋಡಬೇಕೂ ಅನ್ನಿಸಿತು.”

“ಸರಿ. ಜೆನ್ನಾಗಿದ್ದಾನಷ್ಟೆ.”

“ಈಗವನಿಗೇನೊಂದ್ರೆ. ಕುಬೇರನಾಗಿದ್ದಾನೆ.”

“ಏನೇ ನೀನು ಮಾತನಾಡೋದು—ನನಗೊಂದೂ ಅರ್ಥವಾಗಲ್ಲ.”

“ನಿಮ್ಮನ್ನ ಕೇಳದೆ ಒಂದು ಕೆಲಸವಾಡಿದ್ದೀನೀಂದ್ರೆ. ಏನೂ ಅಂದು ಕೊಳ್ಳಬೇಡಿ.”

“ಆ ಅಭ್ಯಾಸವೇ ನನ್ನಲ್ಲಿಲ್ಲವಲ್ಲ.”

“ಶೀನೂಗೆ ಬೇರೆ ಮದುವೆ ಮಾಡಿಸಿದೀಂದ್ರೆ.”

“ಹಾ! ಬೇರೆ ಮದುವೆ.”

“ಹೌದು. ಸೊಗಸಾದ ಬೀಗತನ. ಅವನ ಮಾವ ಲಕ್ಷ್ಮಾಂತರ ರೂಪಾಯಿ ಆಸ್ತಿವಂತ. ಒಬ್ಬಳೇ ಮಗಳು; ಸಾಕ್ಷಾತ್ ಲಕ್ಷ್ಮಿ ಇದ್ದ ಹಾಗಿದ್ದಾಳೆ.”

“ ಏನೇ ಇದು.”

“ ಇಲ್ಲಿ ನೋಡಿ. ನನಗೆ ಕೊಟ್ಟಿರೋ ಉಡುಗೊರೆಯನ್ನು ”
ಎಂದು ಪೆಟ್ಟಿಗೆ ತೆಗೆದು ತಮ್ಮ ಸೀರೆಗಳನ್ನು ತೋರಿಸಿದರು.

“ ಹುಡುಗಿಗೆ ೩೦,೦೦೦ ನಗ ಹಾಕಿದ್ದಾರೆ. ಶೀನು ಈಗ ರಾಜ ಕುವಾರನ ಹಾಗಿದ್ದಾನೆ.”

“ ಅಲ್ಲವೇ, ಗೌರಿ ಗತಿ.”

“ ಮೂದೇವಿ. ತೌರು ಮನೆಯಲ್ಲಿ ಉಪಕರಣೆ ತೊಳೆದುಕೊಂಡು ಬಿದ್ದಿರತ್ತೆ.”

“ ನೋಡಿದವರು ಏನಂದುಕೊಳ್ಳುತ್ತಾರೆಯೇ ?”

“ ಸೊಸೆಗೆ ಹುಚ್ಚು ಹಿಡಿಯಿತು, ಮಗನಿಗೆ ಬೇರೆ ಮದುವೆ ಮಾಡಿ ಸಿದರು ಅಂದುಕೊಳ್ಳುತ್ತಾರೆ.”

“ ಶೀನು ಯಾವಾಗ ಬರುತ್ತಾನೆ.”

“ ರೆಸ್ಮಿಸಿ ರಜಕ್ಕೆ ಹೆಂಡತೀನೂ ಕರ್ಕೊಂಡು ಬರುತ್ತಾನೆ.”

“ ಒಳ್ಳೆಯ ಗ್ರಹಚಾರಕ್ಕೆ ತಂದೆಯಲ್ಲಾ.”

“ ಅನಾಯಾಸ ೪-೫ ಲಕ್ಷ ರೂಪಾಯಿ ಅಸ್ತಿ ಬರೋದನ್ನು ಬಿಟ್ಟು ಬರಲೇಂದ್ರೆ.”

“ ಇಲ್ಲಾನ್ನು ; ಒಳ್ಳೇ ಕೆಲಸವೇ ಆಯ್ತು. ನರಸಿಂಹಮೂರ್ತಿ, ಸುಶೀಲೆ ಆಗಿ ಗೊತ್ತೋ ?”

“ ಇಲ್ಲ. ಇನ್ನೂ ನಾನು ಹೇಳಿಲ್ಲ.”

“ ಶೀನೂ ಬರೋ ತನಕ ಬಾಯಿ ಬಿಡಬೇಡ.”

* ಇಲ್ಲ. ನಿಮಗೆ ಕೋಪವಿಲ್ಲವಷ್ಟೆ ?”

“ ನನ್ನ ಮನೆಗೆ ಸಂಪತ್ತು ಬಂದರೆ ನನಗೆ ಕೋಪವೇ ?”

“ ಗೌರಿಗೆ ಮೈಯಲ್ಲಿ ಹೇಗಿದೆ ?”

“ ಅವಳಿಗೆ ಏನೋ ಬರಬಾರದು ಬಂದಿದೆ. ಇನ್ನು ಆರು ತಿಂಗಳೋ ಎಂಟು ತಿಂಗಳೋ—ಗೊಟಕ ಅಂತಾಳೆ.”

“ ಅದೂ ಒಳ್ಳೇ ಹುಡುಗಿ ಕಣ್ಣೀ ಸಾಪ.”

“ನಿಮಗೆ ಎಲ್ಲರೂ ಒಳ್ಳೆಯವರೇ ಬೆಳ್ಳಗರೋಡೆಲ್ಲಾ ಹಾಲೂಂತ ಭಾಸಿಸುತ್ತೀರಿ. ಅವಳ ಕೃತ್ರಿಮ ನೀವು ಕಾಣಿರಿ. ಪುಣ್ಯಾತ್ಮಿತ್ವ ನನ್ನ ಹೆಂಡು ಮುಕ್ತಿಬಿಟ್ಟಳು.”

“ಅಲ್ಲವೇ, ಶೀನೂಗೆ ಮನುವೆಯಾಗುತ್ತಾಂತ ಹೊಸಪೇಟಿಯಲ್ಲಿ ಗೊತ್ತೇ?”

“ಹ್ಯಾಗೆ ಗೊತ್ತಾಗತ್ತೀಂದ್ರೆ?”

“ನಾಳೆ ಆ ಹುಡುಗಿ ಇಲ್ಲಿ ಬಂದು ತಿಳಿದುಕೊಂಡರೆ.”

“ಎನುಮಾಡ್ತಾಳೆ. ಶೀನೂನ ಬಿಟ್ಟುಬಿಡುವುದಕ್ಕಾಗುತ್ತದೆಯೇ?”

“ಎಲ್ಲಾ ಬಹಳ ಲೆಕ್ಕಾಚಾರವಾಗಿ ಯೋಚನೆ ಮಾಡಿದ್ದೀ ಕಣೆ?”

ಎಂದು ವೆಂಕಟಾಚಲಯ್ಯ ಹೆಂಡತಿಯ ಜಾಣ್ಮೆಯನ್ನು ಪ್ರಶಂಸಿಸಿದರು.

೧೪

ಮಾನನ ಮನೆಯಲ್ಲಿ ಶೀನು ಭದ್ರವಾಗಿ ಬೇರೂರಿದ. ಹಾಕುವುದಕ್ಕೆ ಬೇಕಾದ ಬಟ್ಟೆಬರೆ, ಊಟಕ್ಕೆ ಬೇಕಾದ ಸಕ್ಕಾನ್ನು, ಕೈಯಲ್ಲಿ ಖರ್ಚು ಮಾಡುವುದಕ್ಕೆ ನೂರಾರು ರೂಪಾಯಿ ಕೆಲವು ದಿನಸದಲ್ಲಿಯೇ ತಾಯಿಯ ಖರ್ಚಿಗೆ ೫೦೦ ರೂಪಾಯಿ ಮನಿಯಾರ್ಡರು ವಸಡಿದ.

ಕಾಮಾಕ್ಷಿ ಸೌಂದರ್ಯ, ಸಂಪತ್ತುಗಳಲ್ಲಿ ಮುಳುಗಿದ್ದರೂ ಅಹಂಕಾರ ಅವಳನ್ನು ಅಹುತಿ ತೆಗೆದುಕೊಂಡಿರಲಿಲ್ಲ. ಅವಳ ಔದಾರ್ಯ ಚಿತ್ತವಾಡಿಗೆ ಯಲ್ಲಿ ಮನೆಮಾತಾಗಿತ್ತು. ರಾಜಾರಾಯರ ಶಾಲೆಗೆ ೫೦,೦೦೦ ರೂಪಾಯಿ ಗಳನ್ನು ಗೋಪಾಲಯ್ಯ ಕೊಡಲೊಪ್ಪಿದ್ದುದೂ ಮಗಳ ಪ್ರೇರಣೆಯಿಂದಲೇ.

ಎಲ್ಲರಿಗಿಂತಲೂ ಹೆಚ್ಚಾಗಿ ಕಾಮಾಕ್ಷಿ ಕ್ರಿಸ್ತಮಸ್ ರಜದ ಬರುವನ್ನು ನಿರೀಕ್ಷಿಸುತ್ತಿದ್ದಳು. ಗಂಡನ ಮನೆಗೆ ಹೋಗಬೇಕು, ಅವನ ಬಂಧುಬಾಂಧವರನ್ನು ನೋಡಬೇಕು ಎಂಬ ಆಸೆ ಅವಳಲ್ಲಿ ಪ್ರಬಲವಾಗಿತ್ತು. ಮನೆಯೆಂದರೆ ಶ್ರೀನಿವಾಸ ಅಂಜುತ್ತಿದ್ದ. ಕಾಮಾಕ್ಷಿ ಮನೆಯವರ ಸುದ್ದಿ ಸಮಾಚಾರ ಕೇಳಿದಾಗ ಶ್ರೀನಿವಾಸನಿಗೆ ಬಹಳ ಹಿಂಸೆಗಿಟ್ಟುಕೊಳ್ಳುತ್ತಿತ್ತು.

ಒಂದುದಿನ ಕಾಮಾಕ್ಷಿ ಹಂಪೆಯತ್ತ ಹೋಗಿಬರಬೇಕೆಂದು ತಂದೆಗೆ ತಿಳಿಸಿದಳು. ಅವರು ಕರೀಗೌಡರ ಕಾರು ತರಿಸಿಕೊಟ್ಟರು. ಹಂಪೆಯಲ್ಲಿ ಕುಳಿತು ತಿನ್ನುವುದಕ್ಕೆ ತಿಂಡಿಯನ್ನೂ, ಧರ್ಮಾಸಿನಲ್ಲಿ ಕಾಫಿಯನ್ನೂ ಹಾರಿಕೊಟ್ಟರು.

ಹಂಪೆಯಲ್ಲಿ ಒಂದು ತಾಸು ಓಡಿಯಾಡಿ ತುಂಗಭದ್ರಾ ತೀರದಲ್ಲಿ ಬುತ್ತಿ ಬಿಚ್ಚಿಕೊಂಡು ಕಾಮೂ, ಶ್ರೀನಿವಾಸ ಕುಳಿತರು.

“ನಿಮ್ಮ ತಾಯಿಯವರಿಗೆ ಹಂಪೆ ತೋರಿಸಲೇ ಇಲ್ಲವಲ್ಲಾ” ಎಂದಳು ಕಾಮು.

“ತಿರುಗಿ ಬಂದಾಗ ತೋರಿಸಿದರಾಯಿತು.”

“ಈ ಸಾರೆ ನಾವು ಬೆಂಗಳೂರಿಗೆ ಹೋಗಿ ಹಿಂದಿರುಗುವಾಗ ಎಲ್ಲರನ್ನೂ ಕರೆದುಕೊಂಡುಬಂದು ಹಂಪೆ ತೋರಿಸಬೇಕು.”

“ಯಾಕೆ ನೀವು ಒಂದೊಂದು ಸಲ ಏನೋ ಯೋಚನೆ ಮಾಡುತ್ತಿರುತ್ತೀರಿ.”

“ಇಲ್ಲವಲ್ಲಾ.”

“ಸ್ಕೂಲು ಬಿಟ್ಟುಬಿಡಿ. ನಾಳೆ ರಾಜಾರಾಯರು ಬಂದಾಗ ನಾನೇ ಹೇಳಬಿಡುತ್ತೇನೆ.”

“ಸ್ಕೂಲು ಬಿಟ್ಟು ನಾನು ಮನೆಯಲ್ಲಿ ಕುಳಿತೇನು ಮಾಡಲಿ.”

“ಮನೆಯಲ್ಲಿ ಹೊತ್ತು ಕಳೆಯುವುದು ಕಷ್ಟವೇ?”

“ಹೂ. ಕಷ್ಟವೇ?”

“ನಾನಿದ್ದ ರೂ.... ..”

“ಅಲ್ಲ ಕಾಮೂ, ನಾನು ಏನಾದರೂ ವೃತ್ತಿ ಮಾಡಬೇಡವೇ. ಮನೆಯಲ್ಲಿ ಸುಖವಾಗಿ ಊಟ ಕಳೆದುಕೋಗುತ್ತದೆಂದು ಕುಳಿತರಲೇ?”

“ಏನು ಮಾಡಬೇಕೆಂದಿದ್ದೀರಿ.”

“ಮುಂದಿನ ಟರ್ಮಿಗೆ ಪುಣೆಗೆ ಹೋಗಿ ಲಾ ಕಾಲೇಜು ಸೇರುತ್ತೇನೆ.”

“ನಾನೂ ಬರುತ್ತೇನೆ.”

“ಲಾ ಕಾಲೇಜಿಗೆ?”

“ಅಲ್ಲ ಪುಣೆಗೆ.”

“ಬಾ. ಅದಕ್ಕೇನು ನಾಲ್ಕು ದಿವಸವಿದ್ದು ಹಿಂದಿರುಗುವೆಯಂತೆ!”

“ಉಹೂ. ನೀವು ಅಲ್ಲಿ ಇರುವತನಕ ನಾನೂ ಇರುತ್ತೇನೆ.”

“ಹಾಗಾದರೆ ನನ್ನ ಓದು ಬಹಳ ಚೆನ್ನಾಗಿ ಸಾಗುತ್ತೆ.”

“ನಿಮ್ಮ ಓದಿಗೆ ನಾನೇನೂ ತೊಂದರೆ ಮಾಡಲ್ಲ.”

“ನಿಮ್ಮ ತಂದೆಯನ್ನು ಕೇಳೋಣ. ಅವರು ಹೇಗೆ ಹೇಳಿದರೆ ಹಾಗೆ ಮಾಡೋಣ.”

“ಅದೂ ಸರಿಯೇ.”

“ನೀನು ಹೇಳಿದ್ದು ನಿಜ ಕಾಮೂ. ನಾನು ಸ್ಕೂಲಿಗೆ ರಾಜೀನಾಮೆ ಕೊಟ್ಟು ಬಿಡುತ್ತೇನೆ.”

“ಹಾಗಾದರೆ ಬೆಂಗಳೂರಿಗೆ ಈಗಲೇ ಹೊರಡಬಹುದಲ್ಲ.”

“ಬೇಡ. ಸ್ವಲ್ಪ ತಡೆದು ಹೋಗೋಣ.”

ಕಾಮೂಗೆ ಸ್ವಲ್ಪ ಅಸಮಾಧಾನವೇ ಆಯಿತು. ಆದರೆ ಅದನ್ನು ತೋರಗೊಡಲಿಲ್ಲ.

ಹಂಪೆಯನ್ನು ಬಿಟ್ಟು ಹೊರಡುವಾಗ ಕಾಮು ಪದೇಪದೇ ಹಂಪೆಯನ್ನೂ, ವಿರೂಪಾಕ್ಷದೇವಾಲಯದ ಗೋಪುರವನ್ನೂ ದಿಟ್ಟಿಸಿ ನೋಡಿದಳು.

“ಹಂಪೆಯೆಂದರೆ ನಿನಗಷ್ಟು ಪ್ರೀತಿಯೇ ಕಾಮೂ.”

“ಅಣ್ಣ ನನ್ನ ಇಲ್ಲಿಗೆ ಪದೇಪದೇ ಕರೆದುಕೊಂಡು ಬಂದು, ಎಲ್ಲಾ ತೋರಿಸಿ ವರ್ತಿಸುತ್ತಿದ್ದರು. ನನ್ನ ಬಾಲ್ಯದ ಬಹುಭಾಗ ಈ ಹಂಪೆಯಲ್ಲಿ ಕಳೆದಿದ್ದೇನೆ. ಇಲ್ಲಿನ ಪ್ರತಿಯೊಂದು ಕಲ್ಲು, ಗಿಡ, ಮರವೂ ನನಗೆ ಗೊತ್ತು. ಬೆಂಗಳೂರಿಗೆ ಹಂಪೆಯನ್ನು ಜತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.”

ಅವಳ ಮಾತುಕೇಳಿ ಶ್ರೀನಿವಾಸ ಗಹಗಹಿಸಿ ನಕ್ಕ.

ಕಾಮೂ, ಶ್ರೀನಿವಾಸ ಮನೆಗೆ ಬರುವ ಹೊತ್ತಿಗೆ ಶ್ರೀನಿವಾಸನಿಗೆ ಊರಿನಿಂದ ಕಾಗದ ಬಂದಿತ್ತು. ತಾಯಿ ಬರೆದಿದ್ದರು. ಮನೆಯನ್ನೆಲ್ಲಾ, ಸುಣ್ಣಬಣ್ಣ ಮಾಡಿಸುತ್ತಿದ್ದೇನೆ. ಖರ್ಚಿಗೆ ಸ್ವಲ್ಪ ಹಣ ಕಳುಹಿಸುವೆಂದಿತ್ತು. ಕಾಮೂಗೆ ಕಾಗದ ತೋರಿಸಿದ. ಅವಳು ತನ್ನ ಪರ್ಸ್ ತೆಗೆದು, ನೂರು ರೂಪಾಯಿಗಳ ಮೂರು ನೋಟುಗಳನ್ನು ಅವನ ಕೈಗಿತ್ತಳು.

ಫಣಿಯಮ್ಮನವರಿಗೆ ಪುರಸತ್ತೇ ಇಲ್ಲ. ಒಂದೇ ಸಮನಾಗಿ ಮನೆ ಕಾಮಗಾರಿಯನ್ನು ಕೈಗೊಂಡಿದ್ದರು. ಕಾಮೂ, ಶ್ರೀನಿವಾಸ್ ಇರುವುದಕ್ಕೆ ಮನೆ ಮುಂದಿನ ಸಣ್ಣ ರೂಮು ಒಡಸಿ ದೊಡ್ಡ ರೂಮು ಮಾಡಿಸುತ್ತಿದ್ದರು. ಮನೆಯನ್ನೆಲ್ಲಾ ಶುಚಿ ಮಾಡಿಸಿ ಹೊಸದಾಗಿ ಸುಣ್ಣ ಬಣ್ಣ ಮಾಡಿಸುತ್ತಿದ್ದರು.

ಆತ್ತೆಯ ಉದ್ದೇಶ ಸುಶೀಲನಿಗೆ ಸ್ಪಷ್ಟವೂ ಅರ್ಥವಾಗಲಿಲ್ಲ. ಗಂಡನನ್ನು ಕೇಳಿದಳು-- ಅವನೂ ತಲೆಯೆಲ್ಲಾಡಿಸಿದ. ಒಂದು ದಿನ ಧೈರ್ಯ ತಂದುಕೊಂಡು ಆತ್ತೆಯನ್ನೇ ಕೇಳಿದಳು.

“ಇದೇನತ್ತೆ-- ಮನೆಯನ್ನೆಲ್ಲಾ ಇಷ್ಟು ವಾಕು ಮಾಡಿಸುತ್ತಿದ್ದೀರಿ.”

“ಶೀನು ಬರುತ್ತಾನೆ ಅದಕ್ಕೋಸ್ಕರ.”

“ಅವರು ನಾಲ್ಕು ದಿವಸ ರಜಕ್ಕೆ ಮ್ದು ಹೊರಟುಹೋಗುತ್ತಾರೆ. ಅದಕ್ಕಾಗಿ ಇಷ್ಟು ಬರ್ಕು ಮಾಡುವುದೇ?”

“ಅವನೊಬ್ಬನೇ ಬರಲ್ಲ ಕಣೆ. ಹೆಂಡತೀನೂ ಕರೊಂದು ಬರತಾನೆ.”

“ಯಾವ ಹೆಂಡತಿ?”

“ಯಾವ ಹೆಂಡತಿಯೆಂದರೆ ಮದುವೆಯಾದ ಹೆಂಡತಿ.”

“ಇದೇನು ಅತ್ತೆಮ್ಮನವರೇ ವಿಚಿತ್ರವಾಗಿ ಮಾತನಾಡುತ್ತೀರಲ್ಲ. ಮದುವೆಯಾದ ಹೆಂಡತಿ ತೌರುಮನೆಯಲ್ಲಿದ್ದಾಳಲ್ಲ.”

“ತೌರುಮನೆಯಿಂದಲೇ ಬರುತ್ತಾಳೆ. ಬಿಡಿಸಿ ಹೇಳುತ್ತೇನೆ ಕೇಳು ಕಕವ, ಶೀನೂಗೆ ಬೇರೆ ಮದುವೆಯಾಗಿದೆ. ಈಗಿನ ಹೆಂಡತಿ ನಿನ್ನ ಜೋಬದ ಸೌರಿ ಇದ್ದ ಹಾಗಿಲ್ಲ--ರಂಭಿ ಹಾಗಿದ್ದಾಳೆ.”

“ತಮಾಷೆ ಮಾಡುತ್ತೀರಾ ಅತ್ತೆ.”

“ಪ್ರಮಾಣವಾಗಿ ನಿಜ ಕಣೆ. ಸ್ವಲ್ಪ ದಿನ ತಾವು ನೀನೇ ನೋಡುವೆಯಂತೆ.”

ಸುಶೀಲನಿಗೆ ಸಿಡಿಲ ಬಡಿದಂತಾಯಿತು.

“ಗೌಂ ಗತಿ ;

“ಗತಿಯೇನು. ಬಿದ್ದಿರುತ್ತಾಳೆ ತೌರುಮನೆಯಲ್ಲಿ.”

“ಏನುಮಾಡಿಬಿಟ್ಟಿರಿ ಅತ್ತೆ.”

ಎಂದು ಒಳಗೆ ಹೋದಳು. ಅತ್ತೆಯ ದೌರ್ಜನ್ಯ ಇಷ್ಟುದೂರ ಹೋಗುವುದೆಂದು ಸುಶೀಲಾ ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಅತ್ತೆ ಸ್ವಲ್ಪ ಏಕೆಕ್ಕೋ ಪಕ್ಕದ ಮನೆಗೆ ಹೋದುದನ್ನು ಕಂಡು, ಮಲ್ಲನೆ ಜಾರಿದಳು. ನೇರವಾಗಿ ರಂಗಮ್ಮನವರ ಮನೆಗೆ ಬಂದಳು.

ಗೌರಿ ಹಾಸಿಗೆಯ ಮೇಲೆ ಮಲಗಿದ್ದಳು. ಜ್ವರವಿರಲಿಲ್ಲ. ಆದರ ತುಂಬ ನಿಶ್ಯಕ್ತಿ. ಅವಳನ್ನು ಕಂಡಕೂಡಲೆ ಸುಶೀಲಾ ತೂಕತಪ್ಪಿ ಅವಳ ಮೇಲೆ ಬಿದ್ದು

“ಗೌರ, ಅತ್ತೆ ನಿನ್ನ ಕೊಂದುಬಿಟ್ಟರಲ್ಲೇ ?”

“ಏನಾಯಿತು ಅಕ್ಕ. ಯಾಕೆ ಹೀಗನ್ನುವಿರಿ.”

“ನಿಮ್ಮ ಯಜಮಾನರಿಗೆ ಹೊಸಪೇಟೆಯಲ್ಲಿ ಬೇರೆ ಮದುವೆ ಮಾಡಿಸಿ ಬಂದಿದ್ದಾರೆ. ದಂಪತಿಗಳು ಬರುವುದಕ್ಕೆ ಮನೆ ಸಜ್ಜುಗೊಳಿಸುತ್ತಿದ್ದಾರೆ.”

ರಂಗಮ್ಮನವರು ಹಣೆಹಣೆ ಚಚ್ಚಿ ಕೊಂಡರು. ಗೌರಿ ಗಂಭೀರವಾದಳು. ಅವಳ ಕಣ್ಣಿಂದ ನೀರು ಬರಲಿಲ್ಲ.

“ಅಕ್ಕ.”

“ಏನು ಗೌರ.”

“ನನಗೆ ಅವರು ಇಷ್ಟು ದಿವಸ ಕಾಗದ ಬರೆಯದಿದ್ದುದಕ್ಕೆ ಕಾರಣ ಈಗ ತಿಳಿದ ಹಾಗಾಯಿತು.”

“ಇಂಥ ಅನ್ಯಾಯ ಉಂಟೇಮ್ಮ.”

“ಅಕ್ಕ, ಅವರು ಇನ್ನೊಂದು ಮದುವೆಯಾದರೇನಂತೆ. ನಾನು ಅವರಿಬ್ಬರ ಸೇವೆಮಾಡಿಕೊಂಡಿರುತ್ತೇನೆ. ಅವರ ಮನೆಗೆ ಒಬ್ಬಳು ಕೆಲಸದವಳು ಬೇಡವೇ ?”

“ಬೇಡ ಗೌರ. ನೀನು ಹೀಗೆ ಮಾತನಾಡಬೇಡ. ಕಣ್ಣು ತುಂಬ ಅತ್ತು ಬಿಡು. ನೋಡಿ ಸಮಾಧಾನಪಟ್ಟುಕೊಳ್ಳುತ್ತೇನೆ.”

“ಅಕ್ಕ—ಅವರು ಊರಿಗೆ ಬಂದ ಮೇಲೆ ಇಬ್ಬರನ್ನೂ ಇಲ್ಲಿಗೆ ಒಂದು ದಿವಸ ಕರೆದುಕೊಂಡು ಬರುತ್ತೀರಾ ನಾನು ತೊಂದರೆ ಮಾಡಲ್ಲ ಸುಶೀಲಕ್ಕ. ದೂರದಿಂದಲೇ ನೋಡಿ ನನ್ನ ಸ್ವಾಮಿಗೆ ಕೈಮುಗಿಯುತ್ತೇನೆ. ದಾಸಿ ಏನಾದರೂ ಅಪರಾಧಮಾಡಿದ್ದರೆ ಕ್ಷಮಿಸಿ ಎಂದು ಬೇಡಿಕೊಳ್ಳುತ್ತೇನೆ. ಆ ನನ್ನ

ಹೊಸ ಅಕ್ಕನಿಗೆ 'ಅವರನ್ನು ಸಂತೋಷವಾಗಿರಿಸುವುದು ನನಗೆ ಸಾಧ್ಯವಾಗಿ ಲಿಲ್ಲ. ನೀವು ಅವರನ್ನು ಚೆನ್ನಾಗಿ ನೋಡಿಕೊಳ್ಳಿ,' ಎಂದು ಬೇಡಿಕೊಳ್ಳುತ್ತೇನೆ. ನಿಜವಾಗಿಯೂ ನನಗೆ ಹೊಟ್ಟೆಕಿಚ್ಚಿಲ್ಲ ಅಕ್ಕ. ನನ್ನ ಸ್ವಾಮಿ ಚೆನ್ನಾಗಿದ್ದರೆ ಸಾಕು. ದೇವರು ಅವರಿಗೆ ತುಂಬ ಆಯಸ್ಸು ಕೊಡಲಿ.'

ಗೌರಿ ಸೋತಳು. ಸ್ಮೃತಿ ತಪ್ಪಿಹೋಯಿತು. ಅವಳನ್ನು ಉಪಚರಿಸಿ ಅವಳು ಕಣ್ಣು ತೆರೆಮದನ್ನು ನೋಡಿ ಸುಶೀಲಾ ಮನೆಗೆ ಹಿಂದಿರುಗಿದಳು.

ಅತ್ತೇ ಬಾಗಿಲಿನಲ್ಲೇ ಸುಶೀಲನಿಗೆ ಕಾಯುತ್ತಿದ್ದರು.

"ಎಲ್ಲಿಗೆ ಹೋಗಿದ್ದೆಯೇ?"

"ಗೌರನ್ನು ನೋಡಿಕೊಂಡು ಬರುವುದಕ್ಕೆ."

"ಅಲ್ಲಿ ಬಿತ್ತಿಬಂದೆಯೋ ಇಲ್ಲವೋ?"

"ಹೌದು. ಹೇಳಿ ಬಂದೆ."

"ಅವಳ ಜತೆಗೆ ನಿನ್ನೂ ಸಾಗಿಸಬೇಕಾಗಿತ್ತು."

"ಅದೆಲ್ಲಾ ಸಾಧ್ಯವಿಲ್ಲದ ವಾತು ಅತ್ತೇ--ಸುಮ್ಮನೆ ತೊಂದರೆ ತೆಗೆದು ಕೊಳ್ಳಬೇಡಿ."

ಎಂದು ಹೇಳಿ ಒಳಗೆ ಬಂದಳು. ನರಸಿಂಹಮೂರ್ತಿ ಮನೆಗೆ ಬಂದ ಕೂಡಲೆ ಅವನಿಗೂ ಈ ಸುದ್ದಿ ಮುಟ್ಟಿಸಿದಳು.

"ಕಾರ್ಯ ಮಿಂಚಿಹೋಯಿತು."

"ಹೋಯಿತು ಸರಿ ನಾಳೆ ಗೌರಿಗೇನಾದರೂ ಹೆಚ್ಚು ಕಡಿಮೆ ಯಾದರೆ ಅದರ ಜವಾಬ್ದಾರಿ ಅತ್ತೆಮ್ಮನವರದು."

"ಗೌರಿ ಹೇಗಿದ್ದಾಳೆಯೇ ಈಗ."

"ನೀವೇ ಹೋಗಿ ನೋಡಿಕೊಂಡು ಬನ್ನಿ."

"ಯಾವ ಮುಖ ಹೊತ್ತುಕೊಂಡು ಅವಳನ್ನು ನೋಡುವುದಕ್ಕೆ ಹೋಗಲಿ ಹೇಳು.....ನನ್ನ ಏನು ಮಾಡೂಂತಿ ಸುಶೀಲಾ."

"ನನಗೆ ಬುದ್ಧಿ ಓಡಿದರಲ್ಲವೇ ನಿಮಗೆ ಹೇಳುವುದಕ್ಕೆ."

"ಎಂಥ ಕೆಲಸವಾಡಿಬಿಟ್ಟಳು ಅಮ್ಮ."

"ಪ್ರಪಂಚದಲ್ಲಿ ಧರ್ಮ, ಕರ್ಮ ಒಂದೂ ಉಳಿದಿಲ್ಲದ್ದೆ..... ಮಣ್ಣೊಂದಿದ್ದು ಬಿಟ್ಟರೆ ಆಯಿತು ಆ ಹುಡುಗಿ ಗೌರನ್ನು ಗೋಳು ಹುಯ್ದು

ಕೊಂಡು ಗೊಟರೆಯಲ್ಲಿಕ್ಕಿದರು. ಈಗ ಈ ಹುಡುಗಿ ಕಾಳೀಂತ ಕಾಣುತ್ತೆ. ಇದರಿಂದ ಒಳ್ಳೆಯದಾಗಲ್ಲ.”

“ಅಮ್ಮನ ಮೇಲೆ ನಿನಗೆ ಒಳ್ಳೆಯ ಹಿಡಿತ ಸಿಕ್ಕಿತ್ತಲ್ಲವೇ?”

“ನಿಮ್ಮ ತಾಯೀಂತನ್ನೀವೇ ಹೊಗಳಿಕೊಳ್ಳಬೇಕು ನೋಡಿ.”

“ಸುಶೀಲಾ, ಬಾಯಿ ಹಗುರಮಾಡಬೇಡ. ಅಮ್ಮನ್ನು ನನ್ನ ಮುಂದೆ ನೀನು ಹೀಯಾಳಿಸಿದರೆ ಕೇಳಿಕೊಂಡು ನಾನು ಸಮ್ಮನಿರುವುದಿಲ್ಲ.”

“ಈ ದರ್ಪ ಸ್ವಲ್ಪ ನಿಮ್ಮ ತಾಯಿಯ ಮುಂದೆ ತೋರಿಸಿ. ನಿಮ್ಮ ಅರ್ಭಟಕ್ಕೆಲ್ಲಾ ಬಡಪಾಯಿಗಳು ನಾವು ಸಿಕ್ಕಿದ್ದೀವಿ.”

“ಇದೇನೇ ಸುಶೀಲಾ, ಒಂದು ದಿನ ಹೀಗೆ ಮಾತನಾಡಿದವಳಲ್ಲ ನೀನು. ನಿನಗೇನೇ ಬಂತು?”

“ನಿವೇಕ ಬಂತು - -ಗೌರವ ನೋಡಿಬನ್ನಿ. ನಿಮಗೂ ನಿವೇಕ ಬಂದಿತ್ತು.”

“ಸಾಕು ಸುಮ್ಮನಿರು ಮಹಾರಾಯ್ತಿ - -ತೋಳ ಹಳ್ಳಕ್ಕೆ ಬಿತ್ತಾಂದರೆ ಅಳಿಗೊಂದು ಕಲ್ಲು ಅನ್ನುವ ಹಾಗೆ ಮಾಡಬೇಡ.”

“ನನಗೇಕೆ ಬೇಕು ಹೇಳಿ. ಮಾಡಿದ್ದುಣ್ಣೋ ಮಾರಾಯ್ತಿ”

ಎಂದಳು. ಅವಳ ಅಂತಃಕರಣ ಕಲರಿಹೋಗಿತ್ತು. ಸುಶೀಲನ ಅವೇಶ ನೋಡಿ ಅವಳನ್ನು ಮಾತನಾಡಿಸುವ ಧೈರ್ಯ ಕೂಡ ಫಣಿಯಮ್ಮ ನವರಿಗಾಗಲಿಲ್ಲ.

೨೦

ಗೋಪತಪಯ್ಯ ಮಗಳು ಅಳಿಯನಿಗೆ ಬೇಕಾದುವನ್ನಿತ್ತು ಬೀಳ್ಕೊಟ್ಟಳು. ಅವಳ ಬಟ್ಟೆಬರೆ, ಪಾತ್ರೆಸದಾರ್ಥ, ಒಡವೆಗಳ ಪೆಟ್ಟಿಗೆಯೇ ಒಂದು ಗಾಡಿ ಸಾಮಾನಾಯಿತು. ಇಂದಿರಮ್ಮ ಬೆಂಗಳೂರು ತನಕ ಬಂದು ಮಗಳನ್ನು ಕಳುಹಿಸಿಬರಬೇಕೆಂದುಕೊಂಡಿದ್ದರು. ಶ್ರೀನಿವಾಸ ** ಸಂಜೆಗೆ ಸಾಕಷ್ಟು ಸ್ತೋತ್ರಾಹ ಕೊಡಲಿಲ್ಲ.

ಫಣಿಯಮ್ಮ ಮಗನಿಗೆ ಬೇರೆ ಹೆಂಡತಿ ತಂದಿರುವ ವಿಷಯ ಕಾಡ್ಗಿಟ್ಟಿ ನಂತೆ ಹಬ್ಬಿತು. ಕಾಮಾಕ್ಷಿ ಬರುವ ದಿನ ಮನೆಯಲ್ಲಿ ಒಂದು ಜಾತ್ರೆಯೇ

ಸೇರಿತು. ಫಣಿಯನ್ನು ಸೋಸಗೆ ಅರತಿ ಬೆಳಗಿಸಿ, ಈಡುಗಾಯಿ ಹಾಕಿ ಒಳಕ್ಕೆ ಕರೆದೊಯ್ದರು.

ಸುಶೀಲನ ಸುರಿಚಯನಾಡಿಕೊಟ್ಟರು. ಅವಳು ಸರಿಯಾಗಿ ಮುಖ ಕೊಟ್ಟು ಮಾತನಾಡದಿದ್ದುದನ್ನು ಕಂಡು ಕಾವನಾಕ್ಷಿ ಅವಳು ಸ್ನೇಹಜೀವಿಯಲ್ಲ ಎಂದುಕೊಂಡಳು.

ಶ್ರೀನಿವಾಸ ತನ್ನ ರೂಮು ನೋಡಿ ವಿಸ್ಮಯಗೊಂಡ. ತಾಯಿ ತನಗಾಗಿ ಕಾವನಾಕ್ಷಿಗಾಗಿ ಎಷ್ಟು ಕಷ್ಟಪಟ್ಟಿದ್ದಾರೆಂದುಕೊಂಡ.

ಕಾವನಾಕ್ಷಿ ಎಷ್ಟು ಮಾತನಾಡಿಸಿಕೊಂಡು ಹೋದರೂ ಇಲ್ಲದ ಕೆಲಸವೆ ನೆಪಮಾಡಿಕೊಂಡು ಸುಶೀಲ ತಪ್ಪಿಸಿಕೊಳ್ಳುತ್ತಿದ್ದಳು. ಅವಳಿಗಂತೂ ಫಣಿಯಮ್ಮನ ಆರೈಕೆ, ಉಪನ್ಯಾಸ ಕೇಳಿಕೇಳಿ ಸಾಕಾಗಿತ್ತು. ಸಮವಯಸ್ಸಿನ ಜೀವದ ಸ್ನೇಹ ಬಯಸುತ್ತಿತ್ತು ಕಾವನಾಕ್ಷಿಯ ಅಂತಃಕರಣ.

ಸುಶೀಲ ಅರಿಗೆಯ ಮನೆಯಲ್ಲಿದ್ದಾಗ ಅವಳಿಗೆ ನೆರೆವಾಣಲು ಕಾವನಾಕ್ಷಿ ಒಳಗೆ ಹೋದಳು. ತರಕಾರಿ ಹೆಚ್ಚಿ ಕೊಡುವುದಕ್ಕೆ ಈಳಿಗೆಮಣಿ ಎಳೆದು ಕೊಂಡಾಗ ಸಟಕ್ಕನೆ ಸುಶೀಲಾ

“ಬೇಡಮ್ಮ—ನೀನು ಹೆಚ್ಚುಬೇಡ. ಅತ್ತೆ ಕಂಡರೆ ಕೋಪಿಸಿಕೊಳ್ಳುತ್ತಾರೆ.”

“ಏಕೆ, ಈ ಮನೆ ಕೆಲಸಮಾಡುವುದು ನನ್ನ ಕರ್ತವ್ಯವಲ್ಲವೇ?”

“ನೀನು ದೊಡ್ಡವರ ಮಗಳಮ್ಮ—ಅಳು ಇಟ್ಟು ಕೆಲಸಮಾಡಿಸಿಕೊಳ್ಳಬಲ್ಲೆ.”

“ಸುಶೀಲಮ್ಮ ನನ್ನ ತಂದೆ ಶ್ರೀಮಂತರಾಗಿರುವುದು ನನ್ನ ತಪ್ಪೇ?”

“ಯಾರಂತಾರಮ್ಮ ಹಾಗೆ. ನಾವು ಬಡವರಾಗಿರುವುದು ನಮ್ಮ ತಪ್ಪು.”

“ಸುಶೀಲಮ್ಮ, ನಾನು ಪ್ರಪಂಚ ಕಂಡವಳಲ್ಲ. ನನಗೆ ಯಾರ ಹತ್ತಿರ ಹೇಗೆ ನಡೆದುಕೊಳ್ಳಬೇಕೆಂಬುದು ಗೊತ್ತಿಲ್ಲ. ನಾನೇನು ತಪ್ಪುಮಾಡಿದೆ ನೆಂದು ನೀವಿಷ್ಟು ಕೋಪಮಾಡಿಕೊಳ್ಳುತ್ತೀರಿ.”

ಕಾವನಾಕ್ಷಿ ಮಾತು ಸುಶೀಲನ ಕರುಳುಮುಟ್ಟಿತು.

“ ಇದು ನಾನು ಭಾವಿಸಿದ ಹುಡುಗಿಯಲ್ಲ. ಶ್ರೀಮಂತರ ಮಗಳಾದರೂ ಜಂಭವಿಲ್ಲ ” ಎಂದು ಕೊಂಡಳು.

“ ತರಕಾರಿ ಹೆಚ್ಚಿಕೊಡು ಕಾಮಾಕ್ಷಿ.”

ಕಾಮಾಕ್ಷಿಗೆ ಅತ್ಯಾನಂದವಾಯಿತು. ಹೀರೇಶಾಯಿ ಹೆಚ್ಚುತ್ತಾ

“ ಸುಶೀಲಮ್ಮ, ನಮ್ಮ ಮನೆಯಲ್ಲಿ—ಅದರೆ ತಾರುಮನೆಯಲ್ಲಿ ಆಳು ಕಾಳು ಇದ್ದಾರೆ. ಅಡಿಗೆ ಸುವನೂ ಇದ್ದಾನೆ. ಆದರೆ ನಮ್ಮ ತಾಯಿ ನಮ್ಮ ಕೈಲೇ ಕೆಲಸಮಾಡಿಸುತ್ತಿದ್ದರು. ಅಡಿಗೆಯನ್ನೂ ಮಾಡಿಸುತ್ತಿದ್ದರು. ತಂದೆ ಕೋಪಮಾಡಿಕೊಂಡರೆ ‘ ನಾಳೆ ಕ ಮು ಯಾರ ಕೈ ಹಿಡಿಯುತ್ತಾಳೆಯೋ, ಎಲ್ಲ ಕಲಿತಿರಬೇಕೊಂದೆ. ಹೆಣ್ಣು ದಂತದ ಗೊಂಬೆ ಹಾಗಿರಬಾರದು. ಕಷ್ಟ ಕಂಡಿರಬೇಕು ’ ಎಂದು ಸಮಾಧಾನ ಹೇಳುತ್ತಿದ್ದರು. ರಾತ್ರಿಗೆ ನಾನೇ ಅಡಿಗೆ ಮಾಡುತ್ತೇನೆ ಸುಶೀಲಮ್ಮ— ನೀವು ವಿಶ್ರಮಿಸಿಕೊಳ್ಳಿ.”

ಸುಶೀಲ ಕಾಮಾಕ್ಷಿಯನ್ನೊಮ್ಮೆ ನೋಡಿದಳು. ಆ ನೋಟದಲ್ಲಿ ಕಾಶ್ಮೀರಿವಿರಲಿಲ್ಲ, ಕಾರುಣ್ಯವಿತ್ತು, ಮಾರ್ದವವಿತ್ತು.

ಸುಶೀಲನ ಹೃದಯ ಗೆಲ್ಲುವುದು ಕಾಮಾಕ್ಷಿಗೆ ದೊಡ್ಡ ಕೆಲಸವಾಗಲಿಲ್ಲ. ನಾಲಾರು ದಿನಗಳಲ್ಲಿ ಅವರು ಗೆಳತಿಯಾದರು.

“ ಸುಶೀಲಕ್ಕ....ಹಾಗೆ ಕರೆಯಬಹುದೇ ? ”

“ ಕರೆ ಕಾಮೂ.”

“ ನನ್ನ ಮೇಲೆ ಮೊದಲು ನೀವೇಕೆ ಅಷ್ಟು ಅಸಮಾಧಾನಮಾಡಿ ಕೊಂಡಿದ್ದಿರಿ.”

“ ಕಾರಣವಿದೆ ಕಾಮೂ. ಒಂದು ದಿನ ಹೇಳುತ್ತೇನೆ.”

“ ಈಗಲೇ ಹೇಳಿ ಅಕ್ಕ.”

“ ಅತ್ತೆ ಹೊಂಚು ಕೇಳುತ್ತಿದ್ದಾರೆನು ನೋಡಿ ಬಾ.”

ಕಾಮು ನೋಡಿ ‘ ಇಲ್ಲ ’ ಎಂದಳು.

“ ಈ ಮದುವೆಗೆ ನೀನು ಹೇಗೆ ಒಪ್ಪಿದೆ ? ”

“ ಯಾಕೆ ? ಅದರಲ್ಲಿ ನನ್ನ ತಪ್ಪೇನು ? ”

“ ತಪ್ಪೇನೂ ಇಲ್ಲ. ನನ್ನ ಮೈದುನನಿಗೆ ಈ ಮೊದಲೇ ಮದುವೆ ಯಾಗಿದೆ.”

“ ಹೆಂಡತಿ.....”

“ ಜೀವಂತಳಾಗಿ ದ್ದಾಳೆ.”

“ ಹಾ! ”

“ ಏಕೆ ಹಾ ಎನ್ನುತ್ತೀ. ಈ ವಿಷಯ ನಿನಗೆ ಗೊತ್ತಿರಲಿಲ್ಲವೇ ? ”

“ ದೇವರಾಣೆಗೂ ಗೊತ್ತಿರಲಿಲ್ಲ ಸುಶೀಲಕ್ಕ.”

“ ಅವಳೂ ನಿನ್ನ ಹಾಗೆ ಒಳ್ಳೆಯ ಹುಡುಗಿ. ಒಂದು ಪಾಪ ಕಂಡವಳಲ್ಲ. ಅವಳನ್ನು ಕಸಕೊಂತ ಕಡೆಮಾಡಿ ಅಚೆಗೆ ನೂರೆದ್ದಾರೆ.”

“ ಈಗ ಅವಳಲ್ಲಿದ್ದಾಳೆ.”

“ ಇದೇ ಊರಿನಲ್ಲಿ—ತೌರುಮನೆಯಲ್ಲಿ.”

“ ಅತ್ತಿ ನನಗೆ ಮೋಸ ಮಾಡಿದರು.”

“ ಅವರು ಮಾಡಿರೋ ಅಪರಾಧಗಳಲ್ಲಿ ಇದು ಬಹಳ ಸಣ್ಣದು ಕೇಳು.....”

ಎಂದು ಗೌರಿ ಕಥೆಯನ್ನೆಲ್ಲಾ ಕೂಲಂಕಶವಾಗಿ ವರ್ಣಿಸಿದಳು. ಕಾಮಾಕ್ಷಿ ಕಣ್ಣಲ್ಲಿ ಕೋಡಿ ಹರಿಯಿತು.

“ ಅಕ್ಕಾ ನಿಮ್ಮನ್ನು ಅಕ್ಷೇಪಿಸಿದ್ದಕ್ಕೆ ಕ್ಷಮಿಸಿ. ನನಗೊಂದು ಉಪಕಾರ ಮಾಡುವಿರಾ ? ”

“ ಹೇಳು.”

“ ಆ ಹುಡುಗಿಯನ್ನು ನನಗೊಮ್ಮೆ ತೋರಿಸಿ.”

“ ಈಗ ಬೇಡ ಸಮಯ ಬಂದರೆ ನಾನೇ ಕರೆದುಕೊಂಡು ಹೋಗುತ್ತೇನೆ.”

“ ನಾನು ಮಹಾಪಾಪಿ ಅಕ್ಕ.”

“ ಅಲ್ಲ ತಾಯಿ, ನಿನ್ನ ದೇನು ತಪ್ಪು ಇದರಲ್ಲಿ.”

ಎಂದು ಕಾಮಾಕ್ಷಿಯನ್ನು ಸಮಾಧಾನ ಮಾಡಿದಳು.

ಸುಶೀಲ ಶ್ರೀನಿವಾಸನ ಎರಡನೆಯ ಮದುವೆಯ ವಿಷಯ ತಿಳಿಸಿದಂದಿ ನಿಂದ ಗೌರಿ ಪ್ರಕೃತಿ ತೀರಾ ಕೆಟ್ಟಿತು. ಡಾಕ್ಟರು ‘ ಹಿಸ್ಟೀರಿಯಾ ’ ಎಂದರು. ಏನು ಮಾಡಿದರೂ ಊಟ ಮಾಡುತ್ತಿರಲಿಲ್ಲ. ಒಂದು ತೊಟ್ಟು ಹಾಲು ಕುಡಿಯುತ್ತಿರಲಿಲ್ಲ.

ಸ್ನಾನಕ್ಕೆ ಹೊರಟರೆ ಬೆಳಗ್ಗೆಯಿಂದ ಸಂಜೆಯವರೆಗೆ ನೀರು ಸೇಡಿ ಸೇಡಿ ಹುಯ್ದುಕೊಳ್ಳುತ್ತಿದ್ದಳು. ಪೂಜೆಗೆ ಕುಳಿತರೂ ಹಾಗೆ. ಎಷ್ಟು ಹೂವು. ಕರ್ಪೂರ, ಗಂಧದ ಕಡ್ಡಿಯಾದರೂ ಸಾಲದು.

ಒಮ್ಮೊಮ್ಮೆ ಮೈ ಜುಮ್ಮೆಸಿಸುವಂತೆ ನಗುತ್ತಿದ್ದಳು. ಅಳುವುದಕ್ಕೆ ಮೊದಲಿಟ್ಟರೆ ಅವಕ್ಕೂ ಕೊನೆಮೊದಲಿಲ್ಲ. ಆದರೆ ಅವಳಿಂದ ಯಾರಿಗೂ ಭಾಧಕವಾಗಿರಲಿಲ್ಲ.

ಒಂದುದಿನ ಗೌರಿ ಸ್ನಾನಕ್ಕೆ ನಿಂತಿದ್ದಳು. ಇಪ್ಪತ್ತು ಬಿಂದಿಗೆ ನೀರು ಹುಯ್ದುಕೊಂಡ ಮೇಲೆ ಭಾವಿಯ ಕಟ್ಟಿಯ ಮೇಲೆ ನಿಂತಳು. ಅದನ್ನು ಅಡಿಗೆಮನೆಯಿಂದ ಕಂಡ ರಂಗಮ್ಮ ಹೌಹಾರಿ ಬಂದು ಅವಳನ್ನು ಕೆಳಗೆಳೆದರು. ಅಂದಿನಿಂದ ಒಂದು ಗಳಿಗೆ ಗೌರಿ ಒಬ್ಬಳೇ ಇರಲು ರಂಗಮ್ಮ ಬಿಡುತ್ತಿರಲಿಲ್ಲ.

ಕೆಲವು ದಿವಸ ರೋಗ ಉಲ್ಬಣವಾಗುತ್ತಿತ್ತು. ಆಗ ಶಲೆ ಬಿರಿಹುಯ್ದುಕೊಂಡು, ಕೈಗೆ ಸಿಕ್ಕಿದುದನ್ನು ತೆಗೆದುಕೊಂಡು ತಲೆಗೆ ಹೊಡೆದುಕೊಳ್ಳುತ್ತಿದ್ದಳು. 'ಗಂಡ' ಶಬ್ದ ಕಿವಿಯ ಮೇಲೆ ಬಿದ್ದರೆ ಗೌರಿ ಇದ್ದಕ್ಕಿದ್ದಂತೆ ಪ್ರಶಾಂತಳಾಗುತ್ತಿದ್ದಳು. ಮರುಕ್ಷಣವೇ ರೋಗ ಮತ್ತಷ್ಟು ಪ್ರಕೋಪಕ್ಕೆ ಉತ್ತಿತು.

ಗೌರಿಸಿಗೆ ಹುಚ್ಚು ಹಿಡಿದಿದೆ ಎನ್ನುವುದೇ ಕಷ್ಟಕ್ಕೆ ಬರುತ್ತಿತ್ತು. ಒಂದೊಂದುದಿನ ಎಲ್ಲರಹಾಗೆ ಊಟವೂ, ಸುಖವಾಗಿ ಮಾತಾಡಿಕೊಂಡಿದ್ದು ಸಿದ್ಧಿಸುತ್ತಿದ್ದಳು. ಆ ದಿನಗಳಲ್ಲಿ ಅವಳು ಕೇಳುತ್ತಿದ್ದುದೊಂದೇ ಪುಶ್ಚಿ

"ಅವರು ಊರಿಗೆ ಬಂದರೋ? ಇಲ್ಲಿಗೆ ಯಾವಾಗ ಬರುತ್ತಾರೆ."

ಸಲಸಲಕ್ಕೂ ಸುಳ್ಳು ಜೋಡಿಸಿ ಜೋಡಿಸಿ ರಂಗಮ್ಮ ಬೇಸತ್ತಿದ್ದರು.

ಮದುವೆ ಸಂದರ್ಭದಲ್ಲಿ ಗರಿಯಪ್ಪನವರಿಗೂ ವೆಂಕಟಾಚಲಯ್ಯನವರಿಗೂ ಮನಸ್ತಾಪ ಹುಟ್ಟಿದುದರಿಂದ ಅವರು ವೆಂಕಟಾಚಲಯ್ಯನವರ ಮನೆಗೆ ಕಾಲಿಡುತ್ತಿರಲಿಲ್ಲ. ಸುಬ್ಬರಾಯರ ಸಹಾಯಕ್ಕೆ ನಿಲ್ಲುವವರು ಯಾರೂ ಇರಲಿಲ್ಲ. ಸುಬ್ಬರಾಯರು, ರಂಗಮ್ಮ ಮಗಳ ಸ್ಥಿತಿ ನೋಡಿ ನೋಡಿ ಹುಚ್ಚು ರಂತಾಗಿದ್ದರು.

ರಂಗಮ್ಮ ಗೌರಿಯ ಪಕ್ಕದಲ್ಲಿ ಕುಳಿತುಕೊಂಡು ಸವಿನೂತುಗಳನ್ನಾಡುತ್ತ ಅವಳಿಗೆ ಊಟ ಮಾಡಿಸುತ್ತಿದ್ದಳು. ಸುತೀಲ, ಕಾನಾಕ್ಷಿ, ಆ ಹೊತ್ತಿಗೆ ಸರಿಯಾಗಿ ಒಳಬಂದರು.

“ಬನ್ನ ಸುತೀಲಮ್ಮ, ಮಂದಲೆ ಎಳೆದುಕೊಂಡು ಕುಳಿತುಕೊಳ್ಳಿ
ಹವರು ಯಾರೋ ಗೊತ್ತಾಗಲಿಲ್ಲವಲ್ಲಾ.”

“ಇವರೇ.....ನಾನು ಹೇಳಿದ್ದೆನಲ್ಲಾ ಕಾಮಾಕ್ಷಮ್ಮ.”

ಕಮ್ಮ ಹೊಟ್ಟೆಯಲ್ಲಿನ ಬೆಂಕಿಯನ್ನು ಅಡಗಿಸಿಕೊಂಡು ರಂಗಮ್ಮ

“ಬಮ್ಮ ಕೊತುಕೋ. ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಹಾಗೆ
ಬಂದೆ” ಎಂದು ಉಪಚರಿಸಿದರು.

ಕಾಮಾಕ್ಷಿ ಶಿಲಾವಿಗ್ರಹದಂತೆ ಕುಳಿತು ಗೌರಿಯ ಚರ್ಯೆಗಳನ್ನು
ನೋಡಲಾರಂಭಿಸಿದಳು. ಗೌರಿ ಊಟದ ಶಾಸ್ತ್ರ ಮುಗಿಯುತ್ತಲು

“ ರಂಗಮ್ಮನವರೇ, ಗೌರಮ್ಮನನ್ನು ನಾನು ಮಾತನಾಡಿಸಲೇ ? ”

“ಮಾತನಾಡಿಸಮ್ಮ ಅವಳು ಮನಸ್ಸು ಬಂದರೆ ಉತ್ತರ ಕೊಡುತ್ತಾಳೆ.
ಇಲ್ಲವಾದರೆ ಸುಮ್ಮನಿರುತ್ತಾಳೆ.”

“ ಅವರು ಏನು ಮಾಡಿದರೂ ನನಗೆ ಅಸಮಾಧಾನವಿಲ್ಲ.”

“ ಗೌರಾ.....” ಎಂದಳು ಸುತೀಲಮ್ಮ.

ಗೌರಿ ಕಣ್ಣು ಬಿಟ್ಟು ನೋಡಿ ಸುತೀಲನನ್ನು ಗುರುತಿಸಿ

“ ನೀನೇ ಅಕ್ಕ.....”

“ ಹೌದು ಗೌರ.....ನಾನೇ.....”

“ ನನ್ನ ಮನೆಗೆ ಕರೆದುಕೊಡು ಹೋಗುವುದಕ್ಕೆ ಬಂದಿರಾ ?.....
ಯಜಮಾನರು ಊರಿಗೆ ಬಂದರೇ ? ”

“ ಬಂದರಮ್ಮ ” ಎಂದಳು ಕಾಮಾಕ್ಷಿ.

“ ನೀವು ಯಾರು ? ”

“ ನಾನು..... ಕಾಮಾಕ್ಷಿ.....ಸಿಮ್ಮ ಯಜಮಾನರ ಎರಡನೆಯ
ಹೆಂಡತಿ.”

“ ನೀವೇನೇ.....”

ಎಂದು ಗೌರಿ ಎದ್ದು ದೇವರ ಮನೆಯಲ್ಲಿದ್ದ ಹೂವನ್ನು ಒಂದು ಬೊಗಸೆ
ತಂದು ಅವಳ ತಲೆಮೇಲೆ ಹಾಕಿ ಸಾಷ್ಟಾಂಗ ನಮಸ್ಕಾರ ಮಾಡಿದಳು.

“ ಅಕ್ಕಾ.....” ಎಂದಳು ಗೌರಿ.

“ ಅಕ್ಕ ಅಲ್ಲಮ್ಮ.....ತಂಗಿ. ನೀವು ಅಕ್ಕ.ನಾನು ತಂಗಿ.”

“ಹೌದು ತಂಗಿ, ಹಾಗಾದರೆ ನಾನು ಏಕವಚನದಲ್ಲಿ ಮಾತನಾಡಿಸಬಹುದು.”

“ಏಕವಚನದಲ್ಲಿಯೇ ಮಾತನಾಡಿಸಬೇಕು.”

“ಕಾಮಾಕ್ಷಮ್ಮ ನೀನು ಪುಣ್ಯವಂತೆ.”

“ನಿಮ್ಮ ಆಶೀರ್ವಾದ. ಏಕೆ ಹಾಗನ್ನುವಿರಿ ?”

“ನನ್ನ ಯಜಮಾನರ ಸೇವೆಮಾಡೋ ಪುಣ್ಯ ನನಗೆ ಸಿಕ್ಕಿದೆ.”

“ನಿಮಗೂ ಸಿಕ್ಕುತ್ತೆ— ಏಕೆ ಯೋಚನೆ ಮಾಡುತ್ತೀರಿ.”

“ಇಲ್ಲಮ್ಮ—ನಾನು—ಸಾಪಿ—ಸಾಪಿ—ಪಾಪಿ—”

“ಅಕ್ಕಾ—ನನ್ನ ಮೇಲೆ ಕೋಪವೇ ?”

“ಕೋಪವೇಕಮ್ಮ. ಅಂಥ ಗಂಡನ್ನು ಬಂಧಿಸಲಿಲ್ಲವಲ್ಲಾ ಎಂದು ನನ್ನ ಮೇಲೆ ನನಗೆ ಕೋಪ.”

“ನೀವೇಕೆ ಕರಿಯಾಗಿ ಊಟವು ಡಲ್ಲ.”

“ಈಗತಾನೆ ಮಾಡಿದೆಲ್ಲ.”

“ನೋಡಿ ಎಷ್ಟು ಕೃಶವಾಗಿ ಹೋಗಿದ್ದೀರಿ. ನಾಳೆ ಯಜಮಾನರು ನೋಡಿದರೆ ಏನಂದುಕೊಳ್ಳುತ್ತಾರೆ.”

“ಹೌದು ತಂಗಿ. ಮರೆತಿದ್ದೆ. ನಾನು ಅವರ ಮನಸ್ಸು ನೋಯಿಸಬಾರದು. ಅವ್ಯಾ, ರಾತ್ರಿಗೆ ನನಗೆ ತುಂಬ ಬಾದಾಮಿಹಾಲು ಕೊಡು.”

“ಅಗಲಿ ಗೌರಾ” ಎಂದರು ರಂಗಮ್ಮ.

“ನಿಮಗೆ ಗುಣವಾದ ಮೇಲೆ ನಾನು ನಿಮ್ಮನ್ನು ಯಜಮಾನರ ಬಳಿ ಕರೆದುಕೊಂಡು ಹೋಗುತ್ತೇನೆ.”

“ನಿಜವೇ ?”

“ಸತ್ಯ ಗೌರಕ್ಕ.ನನ್ನ ವಿರೂಪಾಕ್ಷಸ್ವಾಮಿ ಪಾದಸಾಕ್ಷಿಯಾಗಿ ಹೇಳುತ್ತಿದ್ದೇನೆ.”

“ಏನಂದೆ ಕಾಮೂ” ಎಂದಳು ಸುಶೀಲ.

“ಹೌದು ಅಕ್ಕ. ಆ ವರವು ನಿಜ. ಗೌರಕ್ಕನ್ನು ಬಿಟ್ಟು ನಾನು ಇರುವುದಿಲ್ಲ.

ಎಂದು ಎದ್ದು ನಿಂತಳು. ರಂಗಮ್ಮನ ಹೃದಯದಲ್ಲಿ ಹೇಳಬೇಕಾದ ವಿಷಯಗಳು ಬಹಳವಿದ್ದುವು. ಕಾಮಾಕ್ಷಿ ಹೆಣೆಗೆ ಕುಂಕುಮವಿಡುತ್ತಾ 'ನಿನ್ನ ಹೆತ್ತ ಹೊಟ್ಟೆ ತಣ್ಣಗಿರಲಿಮ್ಮ. ಆ ಮಹಾತಾಯಿ ಮನೆ ನಿತ್ಯವಾಗಲಿ' ಎಂದಳು. ಕಾಮಾಕ್ಷಿ ರಂಗಮ್ಮನವರ ಕಾಲುಮುಟ್ಟಿ ನಮಸ್ಕಾರ ಮಾಡಿದಳು.

೨೦

ಕಾಲೇಜಿನ ಕಾಮನ್ ರೂಮಿನಲ್ಲಿ ಚರ್ಚೆಗೆ ಬರದೇ ಇರುವ ವಿಷಯವೇ ಇಲ್ಲ. ರುಜಕಾರಣ, ಸಾಹಿತ್ಯ, ಕಾಲೇಜ್ ರಾಜಕೀಯಗಳಲ್ಲದೆ ಹರಟೆ, ಸಮಾಜವ್ಯವಸ್ಥೆ, ವ್ಯಕ್ತಿಚರ್ಚೆಗಳೂ ಅಲ್ಲಿ ಸುಳಿಯುತ್ತಿದ್ದುವು. 'ಕಾಮನ್ ರೂಮಿನಲ್ಲಿ ಕಾಲೇಜು, ಕುಂಕುಮವಿಲ್ಲದ ಕೋಮಲಿಯ ಹಾಗೆ' ಎಂದು ಕಾಲೇಜ್ ಕವಿಗಳೊಬ್ಬರು ವರ್ಣಿಸಿದ್ದರು.

ಕ್ಲಾಸ್ ಮುಗಿದ ಕೂಡಲೇ ಕೇಶವಯ್ಯನೂ ಇತರ ಉಪಾಧ್ಯಾಯರಂತೆ ಕಾಮನ್ ರೂಮ್ ಸೇರುತ್ತಿದ್ದ. ಒಂದು ಗಂಟೆ ಅರಚಿಕೊಂಡಿದ್ದ ಗಂಟೆಲಿಗೆ ಬಿಸಿಕಾಫಿ ಬಿದ್ದ ಕೂಡಲೆ ನಾಲಿಗೆ ಹರಿದಾಡುವುದಕ್ಕಾರಂಭಿಸುತ್ತಿತ್ತು.

ಜಿನ್ನಿಗರಾಮಯ್ಯ ಕೇಶವನ ಪರಮಸ್ನೇಹಿತ. ಇತಿಹಾಸಕ್ಕೂ ಸಾಹಿತ್ಯಕ್ಕೂ ಹೋರಾಟವಿಲ್ಲವೆಂದು ತೋರಿಸಲು ಅವರ ಸ್ನೇಹ ಕೂಡಿಬಂದ ಹಾಗಿತ್ತು. ಕಾಮನ್ ರೂಮಿನಲ್ಲಿ ಚರ್ಚೆಯಾದರೂ ಜಿನ್ನಿಗರಾಮಯ್ಯ ಕೇಶವ ಒಂದು ಪಕ್ಷದಲ್ಲಿ ನಿಲ್ಲುತ್ತಿದ್ದರು. ಅವರ ಸ್ನೇಹ ಇತರ ಉಪಾಧ್ಯಾಯರ ಸ್ಪೃಹೆಗೂ ಕಾರಣವಾಗಿತ್ತು.

ಒಂದು ದಿನ ಜಿನ್ನಿಗರಾಮಯ್ಯನ ಮುಖ ಗಂಭೀರವಾಗಿದ್ದುದನ್ನು ಕೇಶವ ಕಂಡು

“ ಏಕೆ ಮಿಸ್ಟರ್ ಮುಖ ಸೂರಗಿದೆ.”

“ ಕಾರಣವಿದೆ ಕೇಶವ್.”

“ ಅಪ್ಪಣೆ ಕೊಡಿಸಿ.”

“ ಇಲ್ಲಿ ಬೇಡಿ. ಹೊರಗೆ ಹೋಗೋಣ. ಈ ಪೀರಿಯಡ್ ಲೆಸರ್ ಇದೆ ತಾನೆ.”

“ ಇನ್ನೂ ಎರಡು ಪೀರಿಯಡ್ ಇದೆ.”

ಇಬ್ಬರೂ ಕಾಲೇಜಿನ ಪರಿಮಿತಿಬಿಟ್ಟು ಸೆಂಚೂರಿ ಕ್ಲಬ್ ಮುಂದಿದ ಹಸಿರು ಶಾಸಿನ ಮೇಲೆ ಕುಳಿತರು.

“ಸಿಮಗೊಂದು ಬಹಳ ಮುಖ್ಯವಾದ ಸಂಗತಿ ಹೇಳಬೇಕಾಗಿದೆ ಕೇಶವ್.”

“ಹೇಳಿ.”

“ಈಜಿಗೆ ನೀವು ನಿಮ್ಮ ನೂವನವರ ಮನೆಗೆ ಹೋಗಿಲ್ಲವೇ?”

“ಈಜಿಗೇನು? ನಾನು ಅಲ್ಲಿಗೆ ಹೋಗಿ ವರ್ತಗಳಾದುವು.”

“ನಿಮ್ಮ ನಾಡಿನಿ ಗೌರಮ್ಮನ ಸುದ್ದಿ ಕೇಳಿದಿರಾ?”

“ಎನು?” ಕೇಶವನ ಧ್ವನಿಯಲ್ಲಿ ದುಗುಡವಿತ್ತು.

“ಆಕೆ ಗಂಡ ಪುನಃ ಮದುವೆಮಾಡಿಕೊಂಡರಂತೆ. ಗೌರಮ್ಮನಿಗೆ ತುಷ್ಟ ಹಿಡಿದಿದೆಯಂತೆ.”

“ನಿಜವೇ?”

“ಇನ್ನೂ ಕೇಳಿ ಮೊನ್ನೆ ಆ ಹುಡುಗಿ ಭಾವಿಗೆ ಬಿಳುವುದಕ್ಕೆ ಹೋಗಿದ್ದಳಂತೆ.”

“ನಿಮಗೆ ಇದನ್ನು ಯಾರು ಹೇಳಿದರು.”

“ನಮ್ಮ ಮನೆಯವರಿಗೆ ನಿಮ್ಮ ಅತ್ತೆಯವರು ಗೊತ್ತು.”

“ಅಯ್ಯೋ ಪಾಪವೇ, ಎಷ್ಟು ಒಳ್ಳೆಯ ಹುಡುಗಿ.”

“ಈಗ ನೀವೇನುಮಾಡುವಿರಿ?”

“ಎನು ಮಾಡಲಿ?”

“ಎನುಮಾಡಲಿ ಅಂದರೆ....ನಿಮ್ಮ ನಾಡಿನಿ ಯೋಗಕ್ಷೇಮ ನಿಮಗೆ ಸೇರಿದ್ದಲ್ಲವೇ?”

“ಹೌದು. ಆದರೆ ಈ ವಿಷಯದಲ್ಲಿ ನಾವು ಹೇಗೆ ಬಾಯಿಹಾಕುವುದು ಹೇಳಿ.”

“ನಿಮ್ಮ ಮನೆಯವರಿಗೆ ಈ ಸುದ್ದಿ ಗೊತ್ತೇ?”

“ಇಲ್ಲ. ಅವರಿಗೆ ಗೊತ್ತಿದ್ದರೆ ನನಗೂ ಗೊತ್ತಾಗುತ್ತಿತ್ತು.”

“ನೋಡಿ. ಯೋಚನೆಮಾಡಿ.”

ಎಂದು ಹೇಳಿದ. ಕೇಶವಯ್ಯನ ಮನಸ್ಸು ಅಸ್ತವ್ಯಸ್ತವಾಯಿತು. ಸೂಪರಿಂಟೆಂಡೆಂಟ್‌ರ ಅಸ್ಪೃಹೆ ಪಡೆದು ಮನೆಗೆ ಹೊರಟುಬಿಟ್ಟ.

ಗಂಡ ಇಷ್ಟು ಬೇಗ ಬಂದುವನ್ನು ಕಂಡು ಸೀತಮ್ಮ ಅಶ್ಚರ್ಯಪಟ್ಟಳು. ಯಾವುದೋ ಒಳ್ಳೆಯ ಸಿನೀಮಾಕ್ಕೆ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆಂದು ಭಾವಿಸಿದಳು.

“ಸೀತಾ.”

“ಎನು?”

“ಒಂದು ಸುದ್ದಿ ತಿಳಿಯಿತು. ಕಾಲೇಜಿಗೆ ರಜಾ ದಿನವುಕೊಂಡು ಬಂದೆ. ಹೇಳುತ್ತೇನೆ, ಗಾಬರಿಸಟ್ಟುಕೊಳ್ಳಬೇಡ.”

ಸೀತಮ್ಮನಿಗೆ ನೀತಿಯೇ ಸಾಕನ್ನು ಭಯವನ್ನುಂಟುಮಾಡಿತು.

“ಬೇಗ ಹೇಳಿಂವೈ.”

“ಗೌರಿ....”

“ಹಾ! ಗೌರಿ....”

“ಗೌರಿಗೆ ಹುಚ್ಚು ಹಿಡಿದಿದೆಯಂತೆ. ಅವಳ ಗಂಡ ಎರಡನೆ ಮದುವೆ ಮಾಡಿಕೊಂಡು ಬಂದಿದ್ದಾನಂತೆ. ನನ್ನ ಕಲೀಗ್ ಚೆನ್ನಿಗರಾನುಯ್ಯ ಹೇಳಿದ.”

“ನೀಜೇ?”

“ಅನನು ಸುಳ್ಳು ಏಕೆ ಹೇಳುತ್ತಾನೆ.”

“ನಮ್ಮಮ್ಮನ ಗ್ರಹಚಾರ ಇನ್ನೂ ಹಂದಿಲ್ಲಾಂದ್ರೆ. ಶ್ರೀನಿವಾಸನಿ ಗೇನುಒಂದು ಕೇಡುಗಾಲ....ಗೌರಿ ಏನುಮಾಡುತ್ತಾಳಂತೆ.”

“ಏನರ ಅವನು ಹೇಳಿಲ್ಲ.”

“ನಾನು ಹೋಗಿ ಅವಳನ್ನು ನೋಡಿಕೊಂಡು ಬರಬೇ?”

“ನೀನೊಬ್ಬಳೇ ಹೋಗುತ್ತೀಯಾ?”

“ನೀವೂ ಬರುವಿರಾ?”

“ನೀನಿದ್ದಲ್ಲಿ ನಾನು....”

ಸೀತಮ್ಮ ಗಂಡನನ್ನು ಮನಸ್ಸಿನಲ್ಲಿಯೇ ಸಾವಿರಸಲ ಅಭಿವಂದಿಸಿದಳು. ಹೊತ್ತುಗಳೆಯದೆ ಸೀತಮ್ಮ ಹೊರಡುವುದಕ್ಕೆ ಸಿದ್ಧಳಾದಳು. ಕೇಶವಯ್ಯ ಅವಳನ್ನು ಕರೆದುಕೊಂಡು ಮಾವನ ಮನೆಗೆ ಬಂದ. ಮಗಳು,

ಅಳಿಯ ಬಂದುದನ್ನು ಕಂಡು ಸುಬ್ಬರಾಯರು ತಮ್ಮ ಕಣ್ಣನ್ನು ತಾವೇ ನಂಬಲಿಲ್ಲ. ಒಳಗೆ ಹೋಗಿ ಹೆಂಡತಿಗೆ ತಿಳಿಸಿದರೆ

“ತನಾಜೆ ಮಾಡುತ್ತೀರಾಂವ್ವ” ಅಂದರು ರಂಗಮ್ಮ.

“ಏಲ್ಲ, ನೋಡು.”

ಸೀತ ಬಂದು ಎದುರಿಗೆ ನಿಂತಳು. ಸುಬ್ಬರಾಯರು ಅಳಿಯನನ್ನು ಸ್ವಾಗತಿಸುವುದಕ್ಕೆ ಹೋದರು. ಅಳಿಯ, ಮಾವ ಎದುರುಬದುರು ನಿಂತಾಗ ಇಬ್ಬರಿಗೂ ಮಾತು ಹೇಗೆ ಆರಂಭಿಸಬೇಕೆಂದು ತಿಳಿಯಲಿಲ್ಲ. ಸುಬ್ಬರಾಯರೇ

“ದಯಮಾಡಿಸಿ” ಅಂದರು.

“ಜಿನ್ನಾಗಿರೋರಾ?”

“ಇನ್ನೂ ಬದುಕಿದ್ದೇನೆ. ಯಮನಿಗಿನ್ನೂ ಕರುಣೆಬಂದಿಲ್ಲ.

“ಗೌರ ಹೇಗಿದ್ದಾಳೆ.”

“ಒಳಗೆ ಬನ್ನಿ.”

ಎಂದು ಕರೆದುಕೊಂಡು ಬಂದರು. ಗೌರ ಸೋತು ಮಲಗಿದ್ದಳು. ಅವಳ ಕರುಣಾಜನಕ ಸ್ಥಿತಿಯನ್ನು ಕಂಡು ಕೇಶವಯ್ಯ ಮುಖವನ್ನು ಓರೆ ಮಾಡಿದ.

“ಈಗ ಹೇಗಿದೆ?”

“ಅವಳಿಗೇನೂ ಕಾಹಿಲೆಯಿಲ್ಲ. ಗಂಡನ ಹಂಬಲ. ಅವರು ಬಂದು ನೋಡಲಿಲ್ಲ—ಮಾತನಾಡಿಸಲಿಲ್ಲ ಎನ್ನುವದೊಂದೇ ಕೊರಗು. ಅನ್ನ ತಿನ್ನಲ್ಲ, ನೀರು ಕುಡಿಯಲ್ಲ.”

“ನೊನ್ನೆ ಭಾವಿ ಬೀಳುವುದಕ್ಕೆ ಹೋಗಿದ್ದಳಂತೆ.”

“ಹೂ, ಹೋಗಿದ್ದಳು. ‘ಏಕಮ್ಮ ಹೀಗೆ ಮಾಡಿದೆ’ ಎಂದು ಕೇಳಿದರೆ ‘ಯಾರಿಗೂ ಬೇಡದ ಬಾಳು ಇದ್ದೇನು ಪ್ರಯೋಜನ ಅಣ್ಣಾ’ ಎಂದಳು. ಜಿನ್ನಾಗಿ ಮಾತನಾಡುತ್ತಾಳೆ.”

“ಆಸ್ಪತ್ರೆಗೆ ಕಳುಹಿಸಿದ್ದರೆ....”

“ಹೇಗೆ ಕಳುಹಿಸಲಿ.”

“ನಿಮ್ಮ ಷಡ್ಡ ಕನಿಗೂ ನಿಮಗೂ ಕೇವಲವಲ್ಲ. ನೋಡಿ ಮಾತನಾಡ ಬಾರದೇನು.”

ಎಂದು ಸೀತಮ್ಮ ಹೇಳಿದಳು. ಕೇಶವ ಯೋಚಿಸಿ “ಆಗಲಿ, ನಾಳೆ ಸಾಧ್ಯವಾದರೆ ಕರೆದುಕೊಂಡು ಬರುತ್ತೇನೆ.”

ಅಳಿಯನ ಜತೆ ಎಂದೂ ಮಾತನಾಡದಿದ್ದ ರಂಗಮ್ಮ ಕಣ್ಣೀರಿನ ಮಧ್ಯೆ
 “ನಮ್ಮದೇನು ತಪ್ಪಾಗಿದ್ದರೂ ಮರೆತು ನೀವು ಬಂದಿರಲ್ಲಾ, ನಿಮಗೆ ನಾನು ಎಷ್ಟು ಋಣಿಗಳಾಗಿದ್ದರೂ ಸಾಲದು.”

“ತಪ್ಪು ನಿಮ್ಮದಲ್ಲ, ನನ್ನದು. ನನಗೂ ಹುಡುಗು, ವಿವೇಕ ಸಾಲದು. ಅವಿವೇಕಿಗಳ ಮಾತು ಕೇಳಿಕೊಂಡು ನಾನೂ ಅವಿವೇಕಿಯ ಹಾಗೆ ಆಡಿದೆ. ಸೀತಾ ಚೆನ್ನಾಗಿ ಬುದ್ಧಿ ಕಲಿಸಿದಳು.”

ಗೌರ ಕಣ್ಣು ಬಿಟ್ಟು ನೋಡಿ ಸಕ್ಕದಲ್ಲಿ ಸೀತಕ್ಕ ಇದ್ದುದನ್ನು ಕಂಡು
 “ಯಾರು—ಸೀತಕ್ಕನೇ.”

“ಹೌದು, ಗೌರಾ ನಾನೇ.”

“ಅದು ಯಾರು?”

“ನಿನ್ನ ಭಾವ.”

“ಇಲ್ಲಿ ಬನ್ನಿ ಭಾವ.”

ಕೇಶವಯ್ಯ ಹತ್ತಿರ ಕುಳಿತು ಅವಳ ತಲೆ ನೇವರಿಸಿದ. ಗೌರ ಅವ ನನ್ನು ಚೆನ್ನಾಗಿ ನೋಡಿ

“ಕೋಪ ಹೋಯಿತೇ ಭಾವ.”

“ಯಾರಮೇಲೆ ಕೋಪ.”

“ಅಮ್ಮನ ಮೇಲೆ— ಅಪ್ಪನ ಮೇಲೆ.”

“ಕೋಪ ಎಂದೋ ಹೋಗಿತ್ತು ಗೌರಾ. ಸ್ವಲ್ಪ ಜಂಭ ಇತ್ತು. ಅದೂ ಹೋಯಿತು.”

“ನೀವು ತುಂಬಾ ಒಳ್ಳೆಯವರು ಭಾವ. ನೀವು ತಂದುಕೊಟ್ಟ ಸೀರೆ ನಲುಗದ ಹಾಗೆ ಇಟ್ಟುಕೊಂಡಿದ್ದೇನೆ.”

“ನೀನು ಎದ್ದು ಯಾವಾಗ ನಮ್ಮ ಮನೆಗೆ ಬರುತ್ತೀ ಗೌರ.”

“ಅವರು ಯಾವಾಗ ಕರೆದುಕೊಂಡುಬಂದರೆ ಆಗ. ಈ ಸಲವೂ ನೀವು ಸೀರೆ ಕೊಟ್ಟರೆ ನಾನು ತೊಗೊಳಲ್ಲ ಭಾವಾ.”

“ಸಲಸಲಕ್ಕೂ ಕೊಡುತ್ತಾರೇನೇ ಗೌರ ” ಎಂದು ರಂಗಮ್ಮ ಕೇಳಿದರು.

“ಭಾವಯ್ಯನ್ನ ನೀನು ಕಾಣೆಯಮ್ಮ. ಅವರು ರಾಜಕುವಾರರ ಹಾಗೆ ಹುಟ್ಟಬೇಕಾಗಿತ್ತು.”

“ಗೌರ, ಬೇಗ ಎದ್ದು ತಿರುಗಾಡಮ್ಮ--ನೀನು ಹೀಗೆ ಮಲಗಿರುವುದನ್ನು ನಾನು ನೋಡಲಾರೆ.”

ಎಂದು ಹೇಳುತ್ತ ಕೇಶವನ ಕಣ್ಣುಗಳು ಮಂಜಾಗುತ್ತ ಬಂದುವು.

“ಇದೇನು ಭಾವ. ನೀವೂ ಕಣ್ಣೀರು ಹಾಕುತ್ತೀರಿ. ನಾನು ಹುಷಾರಾಗಿಯೇ ಇದ್ದೇನೆಲ್ಲ ಅವ್ಯಾ....”

“ಏನು ತಾಯಿ?”

“ನನ್ನ ತಂಗಿ ಕಾಮಾಕ್ಷಿಯನ್ನು ಸೀತಕ್ಕ ನೋಡಿಯೇ ಇಲ್ಲ ಅಲ್ಲವೇ?”

“ಅವಳು ನೋಡಿಲ್ಲಮ್ಮ.”

“ಯಾರಮ್ಮ ಕಾಮಾಕ್ಷಿ?” ಎಂದು ಸೀತಕ್ಕ ಕೇಳಿದಳು.

“ಅವಳು ಒಬ್ಬ ದೇವತೆ. ಹೇಗಿದ್ದಾಳಂತಕ್ಕ-- ಕೈತೊಳೆದುಕೊಂಡು ಮುಟ್ಟಬೇಕು”

ರಂಗಮ್ಮನವರು ಕಾಮಾಕ್ಷಿ ಬಂದಿದ್ದು, ಅವಳೂ ಗೌರ ವಾತನಾಡಿದುದೆಲ್ಲವನ್ನೂ ವಿವರಿಸಿದರು.

ಸುಬ್ಬರಾಯರು ಹೊರಗೆ ಬಂದು ಕುಳಿತುಬಿಟ್ಟಿದ್ದರು. ಕೇಶವಯ್ಯ ಒಂದು ಅವರ ಬಳಿ ಕುಳಿತು

“ಯೋಚನಮಾಡಬೇಡಿ. ಗೌರ ಮಹಾಪತಿವ್ರತೆ. ಅವಳಿಗೆ ಯಾವ ಹಾನಿಯೂ ತಟ್ಟುವುದಿಲ್ಲ. ಎಲ್ಲಾ ಒಳ್ಳೆಯದೇ ಅಂದುಕೊಳ್ಳೋಣ.”

“ಆ ಕಾಮಾಕ್ಷಮ್ಮನ್ನ ನೀವು ನೋಡಿಲ್ಲ ಕೇಶವಯ್ಯ. ಗೌರಿ ಹೇಳಿದ ಹಾಗೆ ಆ ಹುಡುಗಿ ನಿಜವಾಗಿಯೂ ದೇವತೆ. ‘ಗುಣವಾದ ಮೇಲೆ ನಾನು ನಿನ್ನ ಗಂಡನ ಬಳಿ ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿಹೋದಳು. ಅವಳನ್ನು ನೋಡಿದಂದಿನಿಂದ ಗೌರ ಎಷ್ಟೋ ವಾಸಿ.”

“ಹಾಗಾದರೆ ಸಮಸ್ಯೆ ಇನ್ನೂ ಕಠಿಣವಾಯಿತು.”

“ಕಂಡವರ ಮನೆಗೆ ಮಗಳು. ಅವಳೂ ಸುಖವಾಗಿರಲಿ. ಆಳಿ ಯಂದಿರು ಇಬ್ಬರನ್ನೂ ಕಾಪಾಡಲಿ. ನೀವು ಅವರನ್ನು ಕಾಣುವುದು ಸಾಧ್ಯವೇ?”

“ನಾನೇ ಆದೇ ಮೊದಲನೆಯ ಕೆಲಸ. ಅವರು ಒಪ್ಪಿದರೆ ಇಲ್ಲಿಗೆ ನಾನೇ ಕರೆದುಕೊಂಡು ಬರುತ್ತೇನೆ.”

“ಅಷ್ಟು ಮಾಡಿದರೆ.....”

“ಇನ್ನೇನೂ ಹೇಳಬೇಡಿ ಮಾವನವರೇ.”

ಎಂದು ಕೇಶವಯ್ಯ ಹೇಳಿದ.

೨೨

ಕೇಶವಯ್ಯನಿಗೆ ದೊಡ್ಡ ಯೋಚನೆ ಹತ್ತಿತು. ಶ್ರೀನಿವಾಸನನ್ನು ಎಲ್ಲಿ ಕಾಣುವುದು? ಅವನ ಮನೆಗೆ ಹೋದರೆ ತುಂಬ ಜನ. ಮಾತನಾಡುವುದಕ್ಕೆ ಆಗುವುದಿಲ್ಲ. ಅವರು ಎಲ್ಲಿ ಹೋಗುತ್ತಾರೋ ಬರುತ್ತಾರೋ ಗೊತ್ತಿಲ್ಲ. ಕಾಗದ ಬರೆದು ಕಳುಹಿಸಿದರೆ ಅವರು ಬರುತ್ತಾರೋ ಇಲ್ಲವೋ? ಯೋಚನೆಮಾಡಿ—ಅವರ ಮನೆಗೆ ಹೋಗುವುದು ಅಲ್ಲಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಿ ಮಾತನಾಡುವುದು ಎಂದು ನಿಶ್ಚಯಿಸಿದ.

ಸಂಜೆ ಶ್ರೀನಿವಾಸನ ಮನೆ ಮುಂದೆ ಬೈಸಿಕಲ್ ನಿಲ್ಲಿಸಿ ಒಳಗೆ ಹೋದ. ಸುತೀಲ ಅವನನ್ನು ಗುರುತಿಸಿ

“ಬನ್ನಿ” ಎಂದಳು.

ಶ್ರೀನಿವಾಸ ಒಳಗಿನಿಂದ ಬಂದು ಕೇಶವಯ್ಯನನ್ನು ಮಾತನಾಡಿಸಿದ. ಇಬ್ಬರೂ ಕುಳಿತವೇಲೆ

“ಎನು ಇಷ್ಟು ಅಪರೂಪವಾಗಿ ದಯೆಮಾಡಿಸಿದ್ದು.”

“ನನಗೆ ಹೊಸ ನಾಡಿನಿ ಬಂದಿದ್ದಾರೆಂದು ತಿಳಿಯಿತು. ನೋಡಿಕೊಂಡು ಹೋಗೋಣ ಎಂದು ಬಂದೆ.”

“ಕಾಮೂ, ಕಾಮೂ.....”

ಕಾಮೂ ಬರಲು, ಕೇಶವಯ್ಯ ಎದ್ದು ಕೈಮುಗಿದ.

“ಇವರು ನನ್ನ ಪಡ್ಡ ಕಂದಿರು. ಕಾಲೇಜಿನಲ್ಲಿ ಉಪಾಧ್ಯಾಯರು.”

“ನಮ್ಮ ಮನೆಗೆ ನೀವು ಬರಬೇಕೆಂದು ಕರೆದುಹೋಗಲು ಬಂದೆ.”

“ಆಗಲಿ ಬರುತ್ತೇನೆ.”

ಎಂದು ಕಾನು ಹೇಳಿದನು. ಕೇಶವಯ್ಯ ಶ್ರೀನಿವಾಸನಿಗೆ

“ಸ್ವಲ್ಪ ಹೊರಗೆ ಸುತ್ತಾಡಿಕೊಂಡು ಬರೋಣವೇ?”

“ಆಗಬಹುದು.”

ಎಂದು ಕೋಟು ತಗಲಿಸಿಕೊಂಡು ಶ್ರೀನಿವಾಸ ಅವನ ಜತೆ ಹೊರಟ.

ಇಬ್ಬರೂ ಬ್ಯಾಗಲ್ ರಿ.ಕ್ ಬಳಿ ಬಂದು ಕುಳಿತರು.

“ಯಾವಾಗ ಬಂದಿರಿ ಊರಿಗೆ ಶ್ರೀನಿವಾಸ?”

“ಎರಡು ವಾರವಾಯಿತು.”

“ಮನೆಕಡೆ ಬರಲೇ ಇಲ್ಲ.”

“ವುರಸತ್ತೇ ಆಗಿಲ್ಲ.”

“ಕಾಮಾಕ್ಷಮ್ಮನ್ನೂ ಕರೆದುಕೊಂಡು ಬನ್ನಿ.”

“ಆಗಲಿ. ಅದಕ್ಕೇನು? ಏನೋ ಮಾತನಾಡಬೇಕೂ ಅಂದಿರಲ್ಲ.”

“ನಾನು ಮಾತನಾಡುವ ಹಕ್ಕು ಇಲ್ಲ. ನಿಮ್ಮನ್ನು ನನ್ನ ಸ್ನೇಹಿತರು

ಎಂದು ತಿಳಿದುಕೊಂಡು ಈ ಸ್ವಾತಂತ್ರ್ಯ ವಹಿಸುತ್ತೇನೆ.”

“ಆಗಲಿ ಹೇಳಿ.”

“ನಾನು ಯಾವ ಅಕ್ಷೇಪಣೆಯನ್ನೂ ಮಾಡುವುದಿಲ್ಲ ಶ್ರೀನಿವಾಸ.

ಅದ್ದು ಆಗಿಹೋಯಿತು. ಈಗಲೂ ನೀವು ಗೌರಿಯನ್ನು ಮನೆಗೆ ಕರೆದು
ಕೊಂಡು ಹೋಗಬಾರದೇ? ನಿಮ್ಮ ಹೆಸರು ಹೇಳಿಕೊಂಡು ಹುಡುಗಿ ಪ್ರಾಣ
ಬಿಡುತ್ತಿದೆ.”

“ಅದು ಸಾಧ್ಯವಿಲ್ಲ ಕೇಶವ.”

“ಏಕೆ?”

“ನಮ್ಮ ತಾಯಿಗೂ ಅವಳಿಗೂ ಕೂಡುವುದಿಲ್ಲ.”

“ತಾಯಿ ನಗಾತು ಕೇಳಿಕೊಂಡು ನಿರಪರಾಧಿ ಹುಡುಗಿಯನ್ನು ಬೀದಿಗೆ
ನೂಕುತ್ತೀರೇನು?”

“ಅವಳಿಗೆ ಬೇಕಾಗಿದ್ದುದು ಅದೇ.”

“ಆ ನಗಾತೂ ನಿಮಗೆ ನಿಮ್ಮ ತಾಯಿಯೇ ಹೇಳಿದರೋ?”

“ನಮ್ಮ ತಾಯಿಯ ಬಗ್ಗೆ ತಿರಸ್ಕಾರದಿಂದ ಮಾತನಾಡಬೇಡಿ.”

“ನೀವು ಮಾಡುತ್ತಿರುವುದು ಯಾವ ನ್ಯಾಯ ಶ್ರೀನಿವಾಸ್.”

“ಎಲ್ಲಾ ನಿಮ್ಮಲ್ಲಿ ಹೇಗೆ ಬಾಯಿಬಿಡಲಿ ಕೇಶವ್. ಸಂಸಾರದಲ್ಲಿ ನೂರೆಂಟು ಹುಳುಕುಗಳಿರುತ್ತವೆ.”

“ಇಂಥ ಕಠಿಣಶಿಕ್ಷೆ ಅನುಭವಿಸುವುದಕ್ಕೆ ಗೌರಿ ಮಾಡಿದ ಅಪರಾಧ ವೇನು ತಿಳಿಸಿಬಿಡಿ.”

“ಮನೆ ಸಾಮಾನು ಕದ್ದು, ಮೂರಿ ಅವಳು ತಾಯಿಯ ಮನೆಗೆ ಸಾಗಿಸುತ್ತಿದ್ದಳು.”

“ಶ್ರೀನಿವಾಸ್. ನಾನೂ ನನ್ನ ಅತ್ತೆಮಾವನ ಮೇಲೆ ಇಷ್ಟು ದಿವಸ ಗುರುಗುಟ್ಟಿದೆ. ಸಾಯುತ್ತಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಮಗಳನ್ನು ನೋಡುವುದಕ್ಕೆ ಕೂಡ ಅವರಿಗೆ ನಾನು ಅವಕಾಶಕೊಡಲಿಲ್ಲ. ನಿಮಗೆ ನೆನಪಿರಬಹುದು. ನಿಮ್ಮ ಮದುವೆಗೆ ಬರುವುದಕ್ಕೆ ಕೂಡ ನಾನು ಸೀತನಿಗೆ ಅವಕಾಶಕೊಡಲಿಲ್ಲ. ಆದರೆ ನಾನು ನಿಮ್ಮ ಆಪಾದನೆ ಒಪ್ಪಿಲ್ಲ. ಸುಬ್ಬರಾಯರು ಬಡವರು ತುಂಬ ಬಡವರು -ಆದರೆ ತುಂಬ ಮಾನಿಷ್ಠರು. ಆತ್ಮಗೌರವ ಅವರ ಹಿರಿಸಂಪತ್ತು.”

“ನಮ್ಮ ತಾಯಿ ಸುಳ್ಳು ಹೇಳುತ್ತಾರೆಯೇ?”

“ಈ ಮಾತು ನಿಮ್ಮ ಅತ್ತಿಗೆ ಹೇಳಿಬಿಡಲಿ. ನಾನು ಒಪ್ಪಿಕೊಳ್ಳುತ್ತೇನೆ.”

“ಅವರೂ ಗೌರಿ ಒಂದೇ ಪಕ್ಷ.”

“ನಿಮ್ಮ ತಾಯಿ ಒಬ್ಬರೇ ಸತ್ಯ ಹೇಳುವವರು-ಉಳಿದವರೆಲ್ಲಾ ಸುಳ್ಳು ಗಾರರೋ?”

“ನನಗೊಂದೂ ಬಗೆಹರಿಯುವುದಿಲ್ಲ ಕೇಶವ್.”

“ಕಾಮಾಕ್ಷಮ್ಮ ಕೂಡ ಗೌರಿಯನ್ನು ಮೆಚ್ಚಿಕೊಂಡಿದ್ದಾರೆ. ಅವರಿಬ್ಬರೂ ಅನ್ಯೋನ್ಯವಾಗಿ ಬಾಳಬಲ್ಲರು. ದಯೆಯಿಟ್ಟು ನನ್ನ ಮಾತು ಕೇಳಿ. ಗೌರಿಯನ್ನು ಕೈಬಿಡಬೇಡಿ. ಮುಂದೆ ಬಹಳ ಪಶ್ಚಾತ್ತಾಪಪಡುವಿರಿ. ಕಾರ್ಯ ಕೈಮಿಂಚಿ ಹೋದಮೇಲೆ ಮರುಗಿ ಫಲವಿಲ್ಲದಂತಾಗುತ್ತದೆ.”

“ನನಗೆ ಈ ಉಪದೇಶ ಸಾಕು ಕೇಶವ್. ನೀವೂಂತ ನಾನು ಇಷ್ಟು ಕೇಳಿಕೊಂಡೆ. ಇನ್ನು ನನಗೆ ಇಂಥ ಮಾತು ಹೇಳಬೇಡಿ. ಗುಡ್-ಬಯ್” ಎಂದು ಶ್ರೀನಿವಾಸ ಅಲ್ಲಿದೆದ್ದು ಹೊರಬೇಬಿಟ್ಟ.

ಕೇಶವ ಸವೈ ಮೋರೆ ಹಾಕಿಕೊಂಡು ಮನೆಗೆ ಹೋರಬ.

ಅವನ ಸಂಧಾನ ನಿಷ್ಫಲವಾದುದನ್ನು ಕೇಳಿ ಸೀತಮ್ಮ ಮರುಗಿದಳು. ಕ್ರೂರವಿಧಿ ಗೌರಿಯ ಬಾಳನ್ನು ಅಂಧಕಾರದಲ್ಲಿ ಒಯ್ಯುತ್ತಿದೆ—ಎಲ್ಲಿಗೆ ಎಂದು ಯಾರೂ ಕಾಣರು. ಎಲ್ಲರೂ ಬೆಳಕು ತೋರಬೇಕೆಂದು ಆಶಿಸುತ್ತಿದ್ದರು. ಆದರೆ ಬೆಳಕು ಹತ್ತಿ ದಲ್ಲಿಯೇ ಅಂಹೋಗುತ್ತಿತ್ತು.

೨೩

ಕಾಮಾಕ್ಷಮ್ಮ ಮತ್ತೆ ಎರಡು ಸಲ ಸುತ್ತಿಲನ ಜತೆ ಹೋಗಿ ಗೌರಿಯನ್ನು ನೋಡಿಬಂದಳು. ಅವಳು ಮೇಲಿಂದ ಮೇಲೆ ಗೌರಿಯ ಮನೆಗೆ ಹೋಗಿಬರುವುದನ್ನು ಕಂಡು ಫಣಯಮ್ಮ, ಶ್ರೀನಿವಾಸ ಅವಳನ್ನು ಹೊಸ ಪೇಟೆಗೆ ಹೊತ್ತು ಹಾಕಿಬಿಡಬೇಕೆಂದು ಯೋಚಿಸಿದರು. ಕಾಮಾಕ್ಷಿಗೆ ತಂದೆಯಿಂದ ಕಾಗದವೂ ಬಂದಿತ್ತು. ಅದಕ್ಕೆ ಅವಳು ಉತ್ತರ ಬರೆದಿದ್ದಳು.

ಅಣ್ಣಾ,

ಪ್ರತಿ ಮನುಷ್ಯನಿಗೂ ಒಂದು ಗುರಿಯಿರಬೇಕು. ಅದನ್ನು ಮುಟ್ಟುವುದಕ್ಕೆ ಅವನು ತನ್ನ ತನು, ಮನ, ಧನವನ್ನು ತ್ಯಾಗಮಾಡಬೇಕು ಎಂದು ಹೇಳುತ್ತಿದ್ದಿರಿ. ನನ್ನ ಗುರಿ ಯಾವದು ಎಂದು ಬಹಳ ಯೋಚಿಸಿದೆ. ಎಲ್ಲಿಗೆ ಬಂದಮೇಲೆ ನನಗೆ 'ಗುರಿ' ಕಂಡುಬಂತು.

ನನಗೆ ಈಗ ಕೃತುಂಬ ಕೆಲಸ. ನನ್ನ ಕೆಲಸವಿರುವುದು ಇಲ್ಲೇ ಎಂದು ಧೈರ್ಯವಾಗಿದೆ. ಅದನ್ನು ಮುಗಿಸುವ ತನಕ ನಾನು ಹೊಸ ಪೇಟೆಗೆ ಬರುವುದಿಲ್ಲ. ನನ್ನ ಮಗಳು ಹಿಡಿದ ಕೆಲಸ ಅರ್ಥಮಾಡಿ ಬಂದಳು ಎಂದು ನೀವು ದುಃಖಿಸಬಾರದು.

ಈ ಕೆಲಸ ನಾನು ಸಾಧಿಸಿದರೆ ನನಗೆ ಮತ್ತು ನನ್ನ ಜೀವಕ್ಕೆ ಹತ್ತಿ ಕೊಂಡಿರುವ ಇತರ ಜೀವಿಗಳಿಗೆ ಕಲ್ಯಾಣವಾಗುತ್ತದೆ. ಆಗಲೇಬೇಕು.

ನಿಮ್ಮ ಮತ್ತು ಅಮ್ಮನ ಪೂರ್ಣ ಆಶೀರ್ವಾದದ ಬೆಂಬಲ ನನಗೆ ಬೇಕು.

ಅಂತು ನಿಮ್ಮ ಪ್ರೀತಿಯ ಮಗಳು

ಕಾಮೂ

ಗಂಡನಿಗೆ ಈಗದ ತೋರಿಸಿ ಅದನ್ನು ಅಂಚೆಗೆ ಕಳುಹಿಸಿದಳು.
ಆವನು ಕೇಳಿದ

“ಏನು ನಿನ್ನ ಗುರಿ?”

“ನಿಮಗೆ ಗೊತ್ತಿಲ್ಲವೇ?”

“ಗೊತ್ತಿಲ್ಲ.”

“ಈ ಮನೆಯಲ್ಲಿ ನನ್ನ ಸ್ಥಾನ ನಾಲಾಭಾಣಯ ಅಂತ. ಇನ್ನು ನಾಲಾಭಾಣಯ ಅಂತದ ಅಧಿಕಾರಿ ಒಬ್ಬಳಿದ್ದಾಳೆ. ಅವಳಿಗದು ಪೇರಬೇಕು.”

“ಗೌರಿಯನ್ನು ನೀನು ಹೋಗಿ ನೋಡಿಬರುತ್ತಿರುವುದು ನನಗೆ ಗೊತ್ತಿದೆ.”

“ತುಂಬ ಒಳ್ಳೆಯದೇ ಆಯಿತು.”

“ಆವಳ ಜನ ನಿನ್ನ ತಲೆಯಲ್ಲಿ ಇಲ್ಲದ ವಿಚಾರಗಳನ್ನು ತುಂಬಿದ್ದಾರೆ.”

“ಯಾರೂ ತುಂಬಿಲ್ಲ. ಅವಳನ್ನು ನೋಡಿ ನಾನೇ ತುಂಬಿಕೊಂಡು ಬಂದಿದ್ದೇನೆ. ಗೌರಿ ಮಾಡಿದ ತಪ್ಪೇನು?”

“ಅದು ಸ್ವಲ್ಪದರಲ್ಲಿ ಮುಗಿಸುವ ಮಾತಲ್ಲ.”

“ಹೋಗಲಿ. ಮದುವೆಯಾಗಿಲ್ಲ ಎಂದು ನಮ್ಮ ತಾಯಿತಂದೆಗೆ, ರಾಜಾ ರಾಯರಿಗೆ ಸುಳ್ಳೇಕೆ ಹೇಳಿದಿರಿ?”

“ಸಂದರ್ಭ ಹಾಗೆ ಬಂದುಬಿಟ್ಟಿತು.”

“ನಾನು ಬಂದು ಈ ಹುಡುಗ ಜೀವಕ್ಕೆ ಮೃತ್ಯುವಾಗಲೇ?”

“ಹಾಗೆ ಯಾರು ಹೇಳಿದರು.”

“ನೀವೂ—ನಿಮ್ಮ ತಾಯಿ.”

“ಕಾಮೂ.....”

“ಹೆದರಿಸಬೇಡಿ. ಹೆಣ್ಣು ಅಬಲೆ ನಿಜ. ಆದರೆ ಪ್ರಬಲೆಯೂ ಹೌದು. ಆ ನನ್ನ ಅಕ್ಕನ ಹೆಣ್ಣಿ ನನ್ನಿಂದಾಗುವುದಿಲ್ಲ. ನಿಮ್ಮ ತಾಯಿ ತಪ್ಪುಲೆಕ್ಕ ಹಾಕಿದರು.”

“ ನೀನು ಸಿಹರೀತ ಮಾತನಾಡುತ್ತಿದ್ದೀ.”

“ ಮನಸ್ಸಿನಲ್ಲಿರುವುದನ್ನು ಮುಚ್ಚಿಕೊಳ್ಳದೆ ಅಡುತ್ತಿದ್ದೇನೆ ನಿಮಗೆ ಕೋಪ ಬರಬಹುದು. ಬಂದರೂ ನಾನು ಹೆದರುವವಳಲ್ಲ.”

“ ನೀನು ಇಂಥ ಗಟ್ಟಾಣಿ ಎಂದು ನನಗೆ ಗೊತ್ತಿರಲಿಲ್ಲ.”

“ ಹೌದು. ನೀವು ಮಾಡುವ ಅನ್ಯಾಯಗಳಿಗೆ ನಾವು ಹೂಗೊಡುತ್ತಿದ್ದರೆ ಆಗ ನಾವು ಅನರ್ಹಪತ್ನಿಯರು.”

“ ಈಗ ಏನುಮಾಡಬೇಕೋಂತೀ.”

“ ಗೌರಿಯನ್ನು ನೀವು ಕರೆದುಕೊಂಡು ಬರಬೇಕು.”

“ ಸಾಧ್ಯವಿಲ್ಲ ಎಂದರೆ ನೀನು ಹೊರಟುಹೋಗುತ್ತೀಯಾ.”

“ ಹೋಗುವುದಕ್ಕಲ್ಲ ನಾನು ಬಂದಿರುವುದು.”

“ ತಾಯಿ ಒಪ್ಪಿದರೆ ಆಗಬಹುದು.”

“ ಗೌರಿ ಜತೆ ಸಂಸಾರ ಮಾಡುವವರು ನಿಮ್ಮ ತಾಯಿಯಲ್ಲ.”

“ ಹಾಗಾದರೆ ಆ ಮಾತು ಬಿಟ್ಟುಬಿಡು.”

“ ನನ್ನ ತಂದೆ ಸಂಪತ್ತಲ್ಲವೇ ಗೌರಿಗೆ ಮೃತ್ಯುವಾಡದ್ದು.”

“ ಕಾಮಾಕ್ಷಿ.....”

“ ಗೌರಿ ಬಡವರ ಮನೆ ಹೆಣ್ಣು.”

“ ಕಾಮಾಕ್ಷಿ”

“ ನಾನು ಲಕ್ಷಾಧೀಶ್ವರನ ಮಗಳು.”

“ ಸಾಕು ನಿಲ್ಲಿಸು ಕಾಮೂ.”

“ ನನಗಾಗಿ ಅವಳನ್ನು ಬಲಿಕೊಡಲು ಸಿದ್ಧರಾಗಿದ್ದೀರಿ.”

“ ಅವಳು ಹುಚ್ಚಿಯಾದರೆ ನಾನೇನು ಮಾಡಲಿ.”

“ ಯಾರವಳಿಗೆ ಹುಚ್ಚು ಎಂದು ಹೇಳಿದವರು.”

“ ಲೋಕವೇ ಹೇಳುತ್ತೆ.”

“ ಆ ಲೋಕದ ತುಂಬ ನಿಮ್ಮ ತಾಯಿ ಒಬ್ಬರೇ ಇರುವುದು.”

“ ಬಾಯಿಮುಚ್ಚು ಕಾಮಾಕ್ಷಿ.”

“ ನಾನು ಬಾಯಿ ಮುಚ್ಚುವುದಿಲ್ಲ.”

ಎಂದಳು. ಶ್ರೀನಿವಾಸನಿಗೆ ಕೋಪ ನೆತ್ತಿ ಗೇರಿತು. ಅವಳ ಕೆನ್ನೆಗೆ ಫಳೇರೆಂದು ಹೊಡೆದ. ಕಾಮಾಕ್ಷಿ ಸ್ತೂತಿ ತಪ್ಪಿ ಕೆಳಗೆ ಬಿದ್ದಳು. ಅವಳನ್ನು ಉಪಚರಿಸುವುದಕ್ಕೂ ಅವನಿಗೆ ಮನಸ್ಸಿಲ್ಲ. ಅಲ್ಲಿ ನಿಲ್ಲದೆ ಹೊರಟು ಬಿಟ್ಟ.

ಸುಶೀಲ ಬಂದು ಕಾಮಾಕ್ಷಿಯನ್ನೆತ್ತಿ ಹಾಸಿಗೆಯ ಮೇಲೆ ಮಲಗಿಸಿ ಉಪಚರಿಸಿದಳು. ಕಾಮಾಕ್ಷಿ ಕಣ್ಣು ಬಿಟ್ಟು

“ಅಕ್ಕಾ-- ಅವರು ಹೊರಟುಹೋದರೇ ?” ಎಂದಳು.

“ಹೋದರಮ್ಮಾ.”

ಕಾಮಾಕ್ಷಿಯ ಕೆನ್ನೆಯ ಮೇಲೆ ಬೆರಳುಗಳ ಗುರುತು ಚೆನ್ನಾಗಿ ಮೂಡಿ ದ್ದುವು. ಸುಶೀಲ ಅದನ್ನು ಮೃದುವಾಗಿ ನೇವರಿಸಿದಳು.

“ನೋಯುತ್ತಿ ದೆಯೇ ಕಾಮಾಕ್ಷಿ.”

“ಇಲ್ಲ ಅಕ್ಕ. ನೋಯುತ್ತಿಲ್ಲ.”

“ಕಣ್ಣಿನಿಂದ ನೀರು ಕೂಡ ಬರಲಿಲ್ಲವಲ್ಲ ಕಾಮಾಕ್ಷಿ. ಎಂಥ ಸ್ಥಿರ ಮನಸ್ಸು ತಾಯಿಯಾ ನಿನ್ನದು.”

“ಅಕ್ಕಾ-ಗೌರಕೃನನ್ನು ಕರೆದುಕೊಂಡು ಬರುವವರೆಗೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಹೇಳಿ, ಏನುಮಾಡೋಣ.”

“ನೋಡು. ಇನ್ನೊಂದು ಸಲ ನಿನ್ನ ಯಜಮಾನರಿಗೇ ಹೇಳಿನೋಡು.”

“ಅವರಿಗೆ ತಾಯಿಭೂತ ಹಿಡಿದಿದೆ. ಯಾವ ಮಾತೂ ಅವರ ಕಿವಿಯ ಮೇಲೆ ಬೀಳುವಹಾಗಲ್ಲ.”

ಇಬ್ಬರೂ ದಿಕ್ಕುಗಾಣದೆ ಯೋಚಿಸುತ್ತಾ ಕುಳಿತರು.

೨೪

ಶ್ರೀನಿವಾಸನಿಗೆ ತನ್ನನ್ನು ಕಂಡು ತುಂಬ ಹೇಸಿಗೆಯಾಗಿತ್ತು. ಕಾಮು ವನ್ನು ಹೊಡೆದ ಕೈ ಸುಟ್ಟರೆ ಪಾಪ ಹೋಗುವುದು ಎಂದು ಯಾರಾದರೂ ಸಲಹೆಯಿತ್ತಿದ್ದರೆ ಅವನ್ನು ಬೆಂಕಿಗೊಡ್ಡುವುದಕ್ಕೆ ಅವನು ಹಿಂಜರಿಯುತ್ತಿರಲಿಲ್ಲ. ಅವನ ಮನಸ್ಸು ‘ಕಾಮೂ-ಕಾಮೂ’ ಎಂದು ಕಾತರಿಸುತ್ತಿತ್ತು. ಅವಳು ಗೌರಿಯನ್ನು ಮುಂದೆ ಚಾಚಿ ಹಿಂದಕ್ಕೆ ಸರಿದಿದ್ದಳು. ಕಾಮುವಿನ ನಡತಿ

ಕಂಡು ಶ್ರೀನಿವಾಸನಿಗೆ ತುಂಬ ಕೋಪವೂ ಇತ್ತು. ಆದರೆ ತಾನು ದುಡುಕಿದುದು ತಪ್ಪಾಯಿತೆಂದು ಅವನಿಗೆ ಗೊತ್ತಾಗಿತ್ತು. 'ಅವಳೂ ಕೋಪ ಮಾಡಿಕೊಂಡು ಹೊಸಪೇಟೆಗೆ ಹೊರಟುಹೋದರೆ?' ಎಂದು ಯೋಚಿಸಿದ! 'ಹೋಗುವುದಿಲ್ಲ ಎಂದು ಭರವಸೆಯಿತ್ತಿದ್ದಾಳೆ. ಗುರಿಯನ್ನು ಸಾಧಿಸುತ್ತಾಳಂತೆ, ಗುರಿ' ಎಂದು ನಕ್ಕ.

ಅವನು ಮನೆಗೆ ಬಂದ ಕೂಡಲೇ, ಧಾವಿಸಿ ಹೋಗಿ ಕಳಚಿದ ಅವನ ಕೋಟನ್ನು ತೆಗೆದುಕೊಳ್ಳುವುದು ಕಾಮೂ ಪದ್ಧತಿ. ಅಂದು ಕಳಚಿದ ಕೋಟನ್ನು ತಾನೇ ಹಿಡಿದು ಗೂಟಕ್ಕೆ ಹಾಕಿ ರೂಮಿನಲ್ಲಿ ಯೋಚಿಸುತ್ತಾ ಕುಳಿತ. ಅವನನ್ನು ಯಾರೂ ಊಟಕ್ಕೂ ಎಬ್ಬಿಸಲಿಲ್ಲ. ತಾಯಿ ಹೆಳ್ಳಿಗೆ ಹೋಗಿದ್ದರು. ಅವರಿದ್ದರೆ ಚೆನ್ನಾಗಿತ್ತು ಎಂದುಕೊಂಡು ತಾಯಿಗೆ ಕಾಗದ ಬರೆದ. ಕುಳಿತು ಕುಳಿತು ಬೇಸತ್ತು

"ಕಾಮೂ—ಕಾಮೂ" ಎಂದು ಕರೆದ.

ಕಾಮೂ ಬಂದು ಮೌನವಾಗಿ ಎದುರಿಗೆ ನಿಂತಳು.

"ನನ್ನ ಮೇಲೆ ಕೋಪವೇ ಕಾಮೂ."

"ಏತಕ್ಕೆ."

"ಹೊಡೆದುದಕ್ಕೆ."

"ಅದಕ್ಕೆ ಕೋಪವಿಲ್ಲ."

"ಇನ್ನು ಏತಕ್ಕೆ."

"ಗೌರಿ ವಿಷಯಕ್ಕೆ."

"ತಿರುಗಿ ಅದೇ ಸುದ್ದಿ ತೆಗೆಯುವೆಯಲ್ಲಾ."

"ನನಗೆ ಬೇರೆ ಸುದ್ದಿಯೇ ಬೇಕಿಲ್ಲ."

"ಈ ವಿಷಯದಲ್ಲಿ ನಿನ್ನ ಮನಸ್ಸು ಗಟ್ಟಿ ಮಾಡಿದ್ದೀ ಅನ್ನು."

"ನಿನ್ನಿಂದೇಹವಾಗಿ."

"ಧ್ವನಿಯಲ್ಲಿ ಇಷ್ಟು ಗಡುಸೇಕೆ ಕಾಮೂ."

"ಅದು ಹೈದಯದ ಗಡುಸು."

"ಹಾಗಾದರೆ ನಾನು ನಿನ್ನ ಕಣ್ಣಿನಲ್ಲಿ ಇಷ್ಟು ಸಣ್ಣವನಾದೆನೇ?"

"ಇಲ್ಲ ಎಂದು ಹೇಳುವುದು ಉಪಚಾರದ ಮಾತು—ಸುಳ್ಳು."

“ಕಾಮೂ ನನ್ನ ಕ್ಷಮಿಸು.”

“ನನ್ನನ್ನು ಕ್ಷಮಿಸಬೇಕಾದವಳು ಗೌರಮ್ಮ.”

“ಅವಳನ್ನು ಮರೆತುಬಿಡಲಾರೆಯಾ ?”

“ಈ ಜನ್ಮದಲ್ಲಿ ಸಾಧ್ಯವಿಲ್ಲ. ನಾನು ಹುಟ್ಟಿದ ಮನೆ, ಪೇರಿದ ಮನೆ ಎರಡೂ ನಂದಗೋಕುಲದ ಹಾಗೆರಬೇಕೆಂದು ನನ್ನ ಆಸೆ ಗೌರಿಯ ಗೋರಿಯ ಮೇಲೆ ನನ್ನ ಸುಖದ ಗೋಪುರವನ್ನು ಕಟ್ಟಲಾರೆ.”

“ನನಗೆ ನೀನು ಬೇಕು ಕಾಗೂ. ಈ ವ್ಯಾಧಿಯಲ್ಲಿಯೂ ಅಪನಂಬಿಕೆ ಇಟ್ಟುಕೊಳ್ಳಬೇಡ.”

“ನಾನು ಎಂದರೆ ಗೌರಮ್ಮ. ಗೌರಮ್ಮನೆಂದರೆ ನಾನು. ಇನ್ನು ಬೇಕಾದರೆ ಅವಳನ್ನು ನೀವು ಸಮಾಸವಾಗಿ ಕಾಣಬೇಕು.”

“ಇಬ್ಬರೂ ಬೇಡ—ತೊಲಗು—ತೊಲಗು.”

ಎಂದು ಕಿರಿಚಿದ. ಅವನ ಧ್ವನಿ ಕೇಳಿ ನರಸಿಂಹಮೂರ್ತಿ ಓಡಿಬಂದ.

“ನಿನೋ ಅದು ತ್ರಿಸಿವಾಸ.”

“ನಿನೂ ಇಲ್ಲ.”

ಎಂದು ಮುಖ ತಿರುಗಿದ.

ಮಗನ ಕಾಗದ ನೋಡಿ ಫಣಿಯಮ್ಮ ಮಾರನೇ ದಿನವೇ ಬಸ್ಸಿನಲ್ಲಿ ಬಂದಿಳಿದರು. ತ್ರಿಸಿವಾಸ ಕಾಮಾಕ್ಷಿಯ ಕಲ್ಲುಮನಸ್ಸನ್ನು ತಾಯಿಗೆ ವರ್ಣಿಸಿದ.

“ಇವಳಿಗಲ್ಲಿ ಗಂಟುಬಿತ್ತೋ ಈ ಭೇತಾಳ” ಎಂದಳು.

“ಅಮ್ಮಾ ಈ ಸಮಸ್ಯೆ ತಂಪೊಡ್ಡಿದವಳು ನೀನು. ನೀನೇ ಇದನ್ನು ಪರಿಹರಿಸು.”

“ಕಾಮಾಕ್ಷಿಗೆ ಹೇಳಿ ನೋಡುತ್ತೇನಷ್ಟೆ ಸಮಾಧಾನ ತಂದುಕೋ.”

ಎಂದು ಮಗನನ್ನು ಸಂತೈಸಿದಳು.

ಫಣಿಯಮ್ಮ ಕಾಮಾಕ್ಷಿಯೊಬ್ಬಳನ್ನೇ ಕೂಡಿಸಿಕೊಂಡು ಎರಡು ಗಂಟೆ ಕಾಲ ಗೌರಿಯ ದೌರ್ಜನ್ಯವನ್ನು ವರ್ಣಿಸಿದರು. ಅವಳ ಸಕ್ಷತ್ರವೇ ಕೆಟ್ಟ ಸಕ್ಷತ್ರ. ಅವಳು ಕಾಲಿಟ್ಟ ಕಡೆ ಹಾಳು—ಅವಳು ಇದ್ದಷ್ಟು ದಿನವೂ ತೀನು ಒಂದಲ್ಲ ಒಂದು ಕಾಹಿಲೆ ಅನುಭವಿಸಿದ—ಅವನು ಘೇಲಾದದ್ದೂ ಅವಳಹೀನ

ಅದೃಷ್ಟದ ಲಕ್ಷಣ ಎಂದು ತಿಳಿಸಿದರು. ಕಾಮಾಕ್ಷಿ ಬಲ್ಲಿವನ್ನೂ ಸಾವಧಾನ ದಿಂದ ಕೇಳಿಕೊಂಡಳು.

ಫಣಿಯಮ್ಮನಿಗೆ ಉತ್ತೇಜನ ಸಿಕ್ಕಿದಂತಾಯಿತು.

“ ನೀನು ಆ ಅನಿಷ್ಟವನ ಹೋಗಿ ಹೋಗಿ ನೋಡಿಕೊಂಡು ಬರುವುದೇ ನನಗೆ ಇಷ್ಟವಿಲ್ಲವಮ್ಮಾ.”

“ಹೋಗಿ ನೋಡಿ ಬರುವುದು ನನ್ನ ಕರ್ತವ್ಯ.”

“ಸಿಜಾನ್ನು. ಜನದ ಬಾಯಿಗೆ ಹೆದರಿಯದರೂ ಹೋಗಿ ಬರ ಬೇಕಾಗತ್ತೆ.”

“ಜನರ ಬಾಯಿಗೆ ಹೆದರಿ ನಾನು ಹೋಗುತ್ತಿರಲಿಲ್ಲ ಅತ್ತೇ. ನನ ಗೋಸ್ಕರವೇ ಹೋಗುತ್ತಿದ್ದೆ.

“ನಿನಗೋಸ್ಕರ.....”

“ಹೌದು. ಗೌರವ್ವನ್ನು ಕಂಡರೆ ಹೊಟ್ಟೆಯಲ್ಲಿ ಸಂಕಟವಾಗತ್ತೆ.”

“ಆಗಲೈಮ್ಮ. ಯಾರಿಗಾಗಲೂ ಮರ್ಯಾದೆಯಾಗಿ ಬಾಳಿಕೊಂಡು ಸುಖವಾಗಿರೋದು ಅದರ ಹಣೇಲಿ ಬರೆಯಲಿಲ್ಲ. ನಾನೂ ಗಣೇಗೆ ಹೇಳುವ ಹಾಗೆ ಹೇಳಿದೆ. ಹೊಟ್ಟೆಯಲ್ಲಿ ಹುಟ್ಟಿದ ಮಗಳಿಗಿಂತಲೂ ಹೆಚ್ಚಾಗಿ ನೋಡಿ ಕೊಂಡೆ. ಎಲ್ಲಿ ಕೆಲಸಕಾರ್ಯ ಮಾಡಿದರೆ ಸವೆದುಹೋಗುತ್ತಾಳೋ ಅಂತಾ ನಾನೇ ಎಲ್ಲಾ ಮಾಡಿಕೊಂಡು ಹೋಗುತ್ತಿದ್ದೆ. ಹೀನಸುಳಿ ಬೋಳಿಸಿದರೆ ಹೋಗುತ್ತದೆಯೇ ಅಂತ ಗಾದೆ ಇರೋಹಾಗೇ ಆಯ್ತು. ಜನ ನಮ್ಮನ್ನು ನೋಡಿ ನಗುವಹಾಗೆ ಮಾಡಿದಳು. ಸುಮ್ಮಸುಮ್ಮನೆ ನನ್ನ ಕೆಟ್ಟೋಳು ಮಾಡಿದಳು.”

“ಎಲ್ಲಾ ಸರಿ ಅತ್ತೆ. ಮೊದಲೇ ಮದುವೆಯಾಗಿದ್ದ ವಿಷಯ ನೀವೇಕೆ ಹೊಸಪೇಟೆಯಲ್ಲಿ ತಿಳಿಸಲಿಲ್ಲ.”

“ತಿಳಿಸಿದ್ದರೆ ನಿನ್ನ ತೀನಾಗೆ ಕೊಡೋದಕ್ಕೆ ನಿಮ್ಮಪ್ಪ ಒಪ್ಪುತ್ತಿದ್ದರೋ?”

“ನನಗೆ ಗೊತ್ತಿಲ್ಲ.”

“ ನೀನು ಇಲ್ಲದ ಕಷ್ಟವ್ಯಸನ ಹೆಚ್ಚಿ ಕೊಳ್ಳಬೇಡ, ಸುಖವಾಗಿರು.”

“ಅಲ್ಲಿ ಗೌರವಾಯುತ್ತಾ ಬಿದ್ದಿರಲಿ ನಾನು ಸುಖವಾಗಿರುತ್ತೇನೆ.”

“ ಏನು ಗೌರಿಗೌರಿ ಅಂತ ಬಡಕೊಳ್ಳುತ್ತೀಯೇ. ಅವಳೇನು ನಿನ್ನ ಸೋದರತ್ತೆ ಮಗಳೇ ? ”

“ ಅಲ್ಲ, ನನ್ನ ಅತ್ತೆ ಹಿರಿ ಸೂಸು.”

ಮಾತು ಅಲ್ಲಿಗೆ ನಿಂತುಹೋಯಿತು. ಫಣಿಯಮ್ಮ ಕಾಮಾಕ್ಷಿ ಎದ್ದು ಹೋಗುತ್ತಲೇ ಲಟಲಟ ನೆಟ್ಟಿಗೆ ಮುರಿದರು.

ಶ್ರೀನಿವಾಸ ಯಾರೋ ಅತಿಥಿಗಳನ್ನು ಕರೆದುಕೊಂಡು ಬಂದು

“ ಕಾವೂ, ಇಲ್ಲಿ ನೋಡು ಯಾರು ಬಂದಿದ್ದಾರೆ ? ” ಎಂದ.

ಕಾಮು ನೋಡಿ ಸಂತೋಷದಿಂದ

“ ಮಾವಯ್ಯ, ಯಾವಾಗ ಬಂದಿರಿ ? ”

“ ನಾನು ಹೊಸಸೇವೆ ಬಿಟ್ಟು ಎರಡುವಾರವಾಯಿತಮ್ಮ. ಮೈಸೂರಿಗೆ ಹೋಗಿದ್ದೆ. ಮಗಳು ಹೆತ್ತಿದ್ದಾಳೆ. ಅವಳನ್ನು ನೋಡಿದ ಹಾಗೂ ಆಯ್ತು, ಗರಿಗೆ ಗಂಡು ನೋಡಿದ ಹಾಗೂ ಆಯ್ತು ಎಂದು ರಜಾ ತೆಗೆದುಕೊಂಡು ಹೊರಟೆ.”

“ ಗಂಡು ಸಿಕ್ಕಿತೇ ? ”

“ ಇಷ್ಟು ಬೇಗ ಎಲ್ಲಿ ಸಿಕ್ಕುತ್ತಮ್ಮ.”

“ ಅಣ್ಣ ಏನು ಹೇಳಿದರು ? ”

“ ನೀನು ಬರಲಿಲ್ಲಾಂತ ತುಂಬ ಸೇಜಾಡಿದರು. ಯಾವಾಗ ಬರುತ್ತೀ ಕಾಮಾಕ್ಷಿ.”

“ ಬರೇನೆ. ಬರದೇ ಉಂಟೇ ? ”

“ ಇವತ್ತು ನಾಳೆ ಇರುತ್ತೀರಷ್ಟೆ.”

“ ಇಲ್ಲಮ್ಮ. ರಾತ್ರಿಗೆ ಹೊರಟುಬಿಡುತ್ತೇನೆ.”

“ ನಮ್ಮ ಮನೆ ಹೇಗೆ ಸಿಕ್ಕಿತು ? ”

“ ಹುಡುಕಾಡುತ್ತಿದ್ದೆ. ನಿಮ್ಮ ಯಜಮಾನರು ಸಿಕ್ಕಿ ಕರೆದುಕೊಂಡು ಬಂದರು.”

“ ಇವತ್ತು ಇಲ್ಲೇ ಉಟಕ್ಕೇಳಿ ಸಾರ್ ” ಎಂದು ಶ್ರೀನಿವಾಸ ಹೇಳಿದ.

“ ಇಲ್ಲಪ್ಪ. ಇನ್ನೂ ಕೆಲಸಗಳಿವೆ. ಇನ್ನೊಂದು ಸಲ ಬಂದಾಗ ಇಲ್ಲೇ ಬಂದು ನಾಲ್ಕು ದಿವಸ ಇದ್ದು ಬಿಡುತ್ತೇನೆ.”

ಎಂದು ರಾಜಾರಾಯರು ಸಮಾಧಾನ ಹೇಳಿದರು.

“ ಹೋಗಿ ಮಾವಯ್ಯಾ. ಅಸರೂಸಕ್ಕೆ ಬಂದಿದ್ದೀರಿ. ಒಪ್ಪತ್ತು ಊಟಕ್ಕೆ ಎಲ್ಲ ಅಂತೀರಿ.”

“ ನಾನೇನು ಹೊರಗಿನವನೇ ಕಾವಾಕ್ಲೆ. ಇಷ್ಟು ಉಪಚಾರ ಹೇಳು ತ್ತೀಯಲ್ಲ. ಮುಂದಿನಸಲ ಬಂದಾಗ ಖಂಡಿತ ಬರುತ್ತೇನೆಮ್ಮ. ನಿಮ್ಮ ತಂದೆ ಯವರಿಗೆ ಏನು ತಿಳಿಸಲಿ.”

“ಎಲ್ಲರೂ ಚೆನ್ನಾಗಿದ್ದೇನೆ ಎಂದು ತಿಳಿಸಿ.”

“ಎರಡು ಮೂರು ದಿವಸಕ್ಕೆ ಕಾಗದ ಬರೆಯುತ್ತಿರಮ್ಮ. ಅವರಿಗೆ ನಿನ್ನ ಹಂಬಲವೇ ಆಗಿಹೋಗಿದೆ.”

“ಆಗಲಿ ಮಾವಯ್ಯಾ.”

ರಾಜಾರಾಯರು ಅವಳೊಂದಿಗೆ ಇನ್ನೇನೂ ಮಾತನಾಡಬೇಕೆಂದು ಹವ ಣಿಸಿದರು. ಎದರಿಗೆ ಶ್ರೀನಿವಾಸ ಇನ್ನು ದರಿಂದ ಅವರು ಬಾಯಿಬಿಡಲಿಲ್ಲ.

ರಾಜಾರಾಯರನ್ನು ಕಳುಹಿಸಿಬಂದು ಶ್ರೀನಿವಾಸ

“ಕಾಮೂ, ನಿಮ್ಮ ತಂದೆತಾಯಿ ತುಂಬ ಹಂಬಲಿಸುತ್ತಿದ್ದಾರೆಂತೆ ಹೊಸಪೇಟೆಗೆ ಹೋಗಿಬರೋಣವೆ.”

“ನಾನೆಲ್ಲಿಗೂ ಹೊರಡುವುದಿಲ್ಲ”

“ನೀನು ಬಹಳ ಹಟವಾದೀತೇ”

“ಹಾಗೆ ನೀವೇ ಮಾಡ್ಪಿರಿ.”

“ಹೊಗಳಿ ಬಿಡು. ಏನು ಅತ್ತೆ ಸೂಸೆ ಬಹಳ ಸರಸವಾಗಿ ಮಾತನಾಡು ತ್ತಿದ್ದಿರಲ್ಲಾ.”

“ಅವರು ನನಗೆ ಉಪದೇಶ ಕೊಡುತ್ತಿದ್ದರು.”

“ಏನು ಉಪದೇಶ?”

“ಇನ್ನೇನು? ಗೌರವವನ್ನು ಹೋಗಿಸೋಡಬೇಡವೆಂದು.”

“ಹೌದು, ಮೇಲಿಂದ ಮೇಲೆ ಅಲ್ಲಿಗೆ ಹೋಗಿಬರಬೇಕು.”

“ದಯೆಯಿಟ್ಟು ಆ ಮಾತು ಹೇಳಬೇಡಿ. ನಾನು ಒರಟಾಗಿ ಉತ್ತರ ಕೊಡಬೇಕಾಗಿ ಬರತ್ತೆ.”

“ನಾನು ಹೋಗಕೂಡದೆಂದು ಕಟ್ಟಪ್ಪಣೆವಾಡಿದರೆ?”

“ವಾಡಿ ನೊಡೋಣ”

ಎಂದು ಶ್ರೀನಿವಾಸನನ್ನು ತೀಕ್ಷ್ಣವಾಗಿ ನೋಡಿದಳು. ಅವಳನ್ನು ಕತ್ತಿತ್ತಿ ನೊಡುವ ಧೈರ್ಯ ಶ್ರೀನಿವಾಸನಿಗಾಗಲಿಲ್ಲ.

೨೫

ಗೌರಿ ಪರಿಸ್ಥಿತಿ ದಿನದಿನಕ್ಕೆ ಕೆಡುತ್ತಾ ಬಂತು.

ಕಾನಾಕ್ಷಿ ಅವಳಿಗೆ ಕೊಟ್ಟಿದ್ದ ಆಶ್ವಾಸನ ಕೆಲವು ದಿನಸ ಅವಳನ್ನು ರಕ್ಷಿಸಿತ್ತು. ಅದೂ ಉಪಚಾರದ ಮಾತು ಎಂದು ಗೌರಿ ಭಾವಿಸಿದಳು. ಸೀತಕ್ಕ, ಕೇಶವ ಅಲ್ಲೇನಿಂತು ಗೌರಿಯನ್ನು ಪಚರಿಸುತ್ತಿದ್ದರು. ಸೀತಕ್ಕ ಹೇಳುತ್ತಿದ್ದ ಧೈರ್ಯದ ಮಾತುಗಳಲ್ಲಿಯೂ ಗೌರಿಗೆ ನಂಬಿಕೆ ಹೋಗುತ್ತಾ ಬಂತು.

ಹುಚ್ಚು ವಿಕೋಪಕ್ಕೇರಿತು. ಇದ್ದಕ್ಕಿದ್ದಂತೆ.

“ಅವರು ಬಂದರು. ಬಂದರು” ಎಂದು ಕೂಗಿಕೊಂಡು ಗೌರಿ ಬೀದಿಗೆ ಓಡಿಹೋಗುತ್ತಿದ್ದಳು. ಅವಳನ್ನು ಹಿಡಿದು ಹಾಸಿಗೆಮೇಲೆ ಮಲಗಿಸಬೇಕಾದರೆ ಮನೆಯವರಿಗೆ ಸಾಕುಸಾಕಾಗುತ್ತಿತ್ತು. ಗೌರಿ ಮತ್ತೆ ಆತ್ಮಹತ್ಯೆಮಾಡಿ ಕೊಳ್ಳಲೆತ್ತಿಸಿದಳು. ತನ್ನಪ್ರಯತ್ನಕ್ಕೆ ಅಡ್ಡಿ ಬಂದರೆಂದು ತಾಯಿ, ಸೀತಕ್ಕನ ಮೇಲೆ ಕಿಡಕಿಡಿಯಾದಳು.

ಗೌರಿಯನ್ನು ನೊಡಬಂದ ಕಾನಾಕ್ಷಿ ಆ ವಿವರಗಳನ್ನು ಕೇಳಿ ವಿಚಾರ ಪರವಶಳಾದಳು. ‘ಇನ್ನು ಗೌರಿ ಹೆಚ್ಚುದಿನ ಬದುಕುವುದು ದುಸ್ಸಾಧ್ಯ’ ಎಂಬ ಸತ್ಯ ಅವಳಲ್ಲಿ ಮೂಡಿತ್ತು. ಗೌರಿಗಾಗಿ ಏನು ಬೇಕಾದರೂ ಮಾಡಲು ಕಾನಾಕ್ಷಿ ಸಿದ್ಧಳಾಗಿದ್ದಳು. ಗೌರಿಯನ್ನು ಮನೆಗೆ ಕರೆತರಲು ವಿಶ್ವ ಪ್ರಯತ್ನ ಮಾಡಿದ್ದಳು. ಶ್ರೀನಿವಾಸ, ಫಣಿಯಮ್ಮ ಅವಳ ಎಲ್ಲ ಪ್ರಯತ್ನವನ್ನೂ ಮುರಿದಿದ್ದರು.

ಕಾನಾಕ್ಷಿ ಮನಸ್ಸು ತುಂಬ ಬೇಸರಗೊಂಡಿತ್ತು. ಅವಳು ಮನೆಗೆ ಹಿಂದಿರುಗಿದಾಗ ಗಂಡ ಕಾದಿದ್ದ.

“ಎಳು ಕಾಮೂ—ಇವತ್ತು ಒಳ್ಳೆಯ ಸಿಕ್ಕರ್ ಇದೆ. ಹೋಗಿ ಬರೋಣ” ಎಂದ.

ಕಾಮಾಕ್ಷಿ ಯೋಚಿಸಿ

“ಇಗೋಬಂದೆ” ಎಂದು ಬಟ್ಟೆ ಬದಲಾಯಿಸಿಕೊಂಡು, ಹೆರಳಿಗೊಂದು ಗುಲಾಬಿಹೂ ಸಿಕ್ಕಿಸಿಕೊಂಡು ಬಂದಳು.

ಶ್ರೀನಿವಾಸ ಹೆಂಡತಿಯ ಸೌಜನ್ಯವನ್ನು ಕಂಡು ಆನಂದತುಂದಿಲನಾದ ಇಬ್ಬರೂ ಸಾಗರ್ ಟಾಕಿಸಿನಲ್ಲಿ ನಡೆಯುತ್ತಿದ್ದ “ರಾಮರಾಜ್ಯ” ಚಿತ್ರದಲ್ಲಿ ಹೋಗಿ ಕುಳಿತರು. ಚಿತ್ರದಲ್ಲಿಯೂ ಅದೇ ಪ್ರಶ್ನೆ. ಶ್ರೀನಿವಾಸ ಮಾಡಿದ ಕೆಲಸವನ್ನೇ ರಾಮನೂ ಮಾಡಿದ್ದ. ಆದರೆ ರಾಮ ಎರಡನೇ ಮದುವೆ ಮಾಡಿಕೊಳ್ಳುವ ಗೋಚಿಗೆ ಬಿದ್ದಿರಲಿಲ್ಲ. ಶ್ರೀನಿವಾಸನಿಗೆ ಚಿತ್ರದ ಸಂಗೀತ ನಾಟ್ಯಗಳ ಕಡೆ ಲಕ್ಷ್ಯ. ಕಾಮಾಕ್ಷಿಗೆ ಅದರ ಕಥೆಯ ಕಡೆ ಗಮನ.

ಮನೆಗೆ ಹಿಂದಿರುಗುವಾಗ ಶ್ರೀನಿವಾಸ ಕೇಳಿದ

“ಚಿತ್ರ ಹೇಗಿತ್ತು?”

“ತುಂಬ ಚೆನ್ನಾಗಿತ್ತು: ರಾಮ ಮಾಡಿದ್ದು ನೀವು ಒಪ್ಪುವಿರಾ?”

“ಅವನೇನು ತಪ್ಪು ಮಾಡಲಿಲ್ಲವಲ್ಲಾ”

ಕಾಮಾಕ್ಷಿ ಮುಂದೆ ಮಾತುಬೆಳಸುವ ಹವ್ಯಾಸಕ್ಕೆ ಬೀಳಲಿಲ್ಲ.

ಅಂದು ಕಾಮಾಕ್ಷಿ ಒಂದು ತುತ್ತು ಅನ್ನ ಹೆಚ್ಚು ಊಟ ಮಾಡಿದಳು.

“ಅಷ್ಟು ಹಸಿವಾಗಿತ್ತೇ ಕಾಮೂ. ಅಲ್ಲೇ ಏನಾದರೂ ತಿಂಡಿ ತರಿಸಿ ತಿನ್ನಬಹುದಾಗಿತ್ತಲ್ಲಾ” ಎಂದು ಸುಶೀಲ ಕೇಳಿದಳು.

“ಹೋಟಲ್ ತಿಂಡಿ ಸೇರೊಲ್ಲ ಅಕ್ಕ. ನೀವು ಅನ್ನ ಸಾರು ಮಾಡಿದರೂ ಎಷ್ಟು ಚೆನ್ನಾಗಿ ಮಾಡುತ್ತೀರಿ.”

“ಹೆಣ್ಣಾಗಿ ಹುಟ್ಟಿದ್ದಕ್ಕೆ ಅಷ್ಟೂ ಬೇಡವೇಮ್ಮ.”

ಕಾಮಾಕ್ಷಿ ಗಂಡನ ಜೊತೆ ಬಹಳ ಹೊತ್ತು ಮಾತನಾಡುತ್ತಾ ಕುಳಿತಳು. ಮಧ್ಯೆ ಗೌರಿ ಸುದ್ದಿ ಬರದಿದ್ದನ್ನು ಕಂಡು ಶ್ರೀನಿವಾಸನಿಗೆ ಎಷ್ಟೊ ಸಮಾಧಾನ. ಮಲಗಿದ ಕೂಡಲೇ ಶ್ರೀನಿವಾಸನಿಗೆ ನಿದ್ರೆ ಹತ್ತಿತು. ಕಾಮಾಕ್ಷಿ ಎದ್ದು ಕುಳಿತು ನಿದ್ರಿಸುತ್ತನಾಗಿದ್ದ ಗಂಡನನ್ನು ದಿಟ್ಟಿಸಿ ನೋಡಿದಳು. ಅವನ ಮುಖದ ಮೇಲೆ ಕಿಡಕಿಯಿಂದ ತೆಳುವಾದ ಬೆಳದಿಂಗಳು ಬಿದ್ದು

ಮುಖಕ್ಕೆ ಅಪೂರ್ವ ಕಾಂತಿಯನ್ನಿತ್ತಿತ್ತು. ಅವನ ಸರಳ ಹೃದಯ ಮುಖದ ಮೇಲೆ ಪ್ರತಿಬಿಂಬಿತವಾಗಿತ್ತು.

“ಮಗುವಿನಂತೆ ಮಲಗಿ ನಿದ್ರಿಸುತ್ತಿದ್ದಾರೆ. ಹೃದಯದಲ್ಲಿ ಎಳ್ಳಷ್ಟೂ ಕಲ್ಮಷವಿಲ್ಲ.”

ಎಂದುಕೊಂಡಳು. ಮರುಕ್ಷಣವೇ ಗೌರಿಯ ನೆನಪಾಯಿತು.

“ಅವಳ ಮೇಲೆಕೆ ಹೀಗೆ ಕ್ಷಾತ್ರ ಸಾಧಿಸುತ್ತಾರೆ.”

ಎಂದು ವಿಚಾರ ಮಾಡಿದಳು.

“ತಾಯಿಯ ಉಪವೇಶ” ಎಂದು ನಿರ್ಧರಿಸಿಕೊಂಡಳು. ಕಾವ್ಯಾಕ್ಷಿ ಮಲಗಿ ನಿದ್ರಿಸಲೆತ್ತಿಸಿದಳು. ನಿದ್ರೆ ಬಳಿ ಸುಳಿಯಿಲ್ಲ. ಮತ್ತೆ ಮತ್ತೆ ಎದ್ದು ಕುಳಿತು ಗಂಡನ ಮುಖವನ್ನು ಎವೆಯಿಕ್ಕದೆ ನೋಡಿದಳು. ಅವನನ್ನು ನೋಡುತ್ತ ನೋಡುತ್ತ ಅವಳ ಮನಸ್ಸು ವಿಚಿತ್ರ ಅನುಭವಕ್ಕೀಡಾಯಿತು.

ತನ್ನ ಸ್ಥಿತಿಯನ್ನು ನೆನೆದಳು. ಕಣ್ಣಲ್ಲಿ ನೀರು ಬಂತು.

“ನಾನು ಯಾವ ಅಪರಾಧ ಮಾಡಿದ್ದಕ್ಕೆ ಈ ಶಿಕ್ಷೆ”

ಎಂದುಕೊಂಡಳು. ಅದಕ್ಕೆ ಉತ್ತರ ಕೊಡಬಲ್ಲ ಶ್ರೀನಿವಾಸ ಗಾಢ ನಿದ್ರೆಯಲ್ಲಿದ್ದ.

ಬೆಳಿಗ್ಗೆ ಎದ್ದು ಶ್ರೀನಿವಾಸ ಸ್ನಾನ, ಫಲಾಹಾರ ತೀರಿಸಿಕೊಂಡು

“ಪೇಟೆಗೆ ಹೋಗಿ ಬರುತ್ತೇನೆ ಕಾಮೂ. ಮನೆಗೆ ಏನಾದರೂ ಸಾಮಾನು ಬೇಕಾಗಿತ್ತೇನು?”

“ಏನೂ ಇಲ್ಲ” ಎಂದಳು.

ಅವಳೂ ಸ್ನಾನ ತೀರಿಸಿಕೊಂಡು, ತುಲಸೀ ಪೂಜೆ ಮಾಡಿ ಮುಗಿಸಿ

“ಅಕ್ಕಾ” ಎಂದು ಕೂಗಿದಳು.

ಸುಶೀಲಾ ಬರುತ್ತಲೆ ಅವಳ ಹಣೆಗೆ ಕುಂಕುಮವಿಟ್ಟು ಕಾಲು ಮುಟ್ಟಿ ನಮಸ್ಕಾರ ಮಾಡಿದಳು.

“ಇದೇನಮ್ಮ.”

“ಏನೋ ಮಾಡಬೇಕು ಅನ್ನಿಸಿತು ಅಕ್ಕಾ”

“ಏನು ಯೋಚನೆ ಮಾಡುತ್ತಿದ್ದೀ ಕಾಮೂ.”

“ನಾನೀಗ ಹೊರಟಿದ್ದೇನೆ.”

“ ಎಲ್ಲಿಗೆ ?”

“ ಗೌರಕ್ಕನ ಮನೆಗೆ.”

“ ಬರುವುದು ?”

“ ಅವರು ಬಂದು ಗೌರಕ್ಕನನ್ನು ನನ್ನ ಕರೆಸಿಕೊಂಡು ಬಂದಾಗ.”

“ ಕಃಮೂ.....”

“ ಏನಕ್ಕು ?”

“ ಇದೇನು ನಿರ್ಧಾರವೇ ತಾಯಿ ?”

“ ನನ್ನ ಸ್ಥಳ ಗೌರಕ್ಕನ ಬಳಿಯಲ್ಲಿ ಅಕ್ಕಾ.”

“ ಬೇಡಮ್ಮ—ಹೋಗಬೇಡ ಇದೇ ಒಂದು ಪಂಚಾಯತೀಗೆ ಇಟ್ಟುಕೊಂಡೀತು ?”

“ ಅಕ್ಕಾ—ನಾನು ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನೀವು ನನ್ನ ಮನಸ್ಸು ತಿರುಗಿಸಬೇಡಿ ”

“ ನಿನ್ನ ಇಷ್ಟ ತಾಯಿ. ದೇವರು ಒಳ್ಳೆಯದು ಮಾಡಲಿ ”

ಎಂದು ಕಾಮಾಕ್ಷಿಯನ್ನ ಪ್ಪಿದಳು.

“ ಅಕ್ಕಾ.....”

“ ಏನು ?”

“ ನೀವು ಅಲ್ಲಿಗೆ ಆಗಾಗ್ಗೆ ಬರುತ್ತಿರಿ.”

“ ಅದಕ್ಕೇನು ಆಗಲಿ.”

ಕಾಮಾಕ್ಷಿ ತನ್ನ ಕೆಲವು ಬಟ್ಟೆಬರೆಗಳನ್ನು ತೆಗೆದುಕೊಂಡು ಒಂದು ಗಾಡಿ ಕರೆದು ಹೊರಟೇಬಿಟ್ಟಳು.

ಶ್ರೀನಿವಾಸ ಮನೆಗೆ ಬಂದ ಕೂಡಲೆ ಸುಶೀಲ ಅವನಿಗೆ ಸುದ್ದಿ ಮುಟ್ಟಿಸಿ

“ ಹೋಗಿ ಅವಳನ್ನು ಕರೆದುಕೊಂಡು ಬನ್ನಿ ” ಎಂದಳು.

“ ನಾನು ಹೋಗುವದಿಲ್ಲ ಅತ್ತಿಗೆಮ್ಮ. ತಾನು ದೊಡ್ಡವರ ಮನೆ ಹುಡುಗಿಯೆಂದು ವಿಪರೀತವಾಗಿ ಅಡುತ್ತಿದ್ದಾಳೆ.”

“ ನೀವು ಹೋಗದೆ ಅವಳು ಬರುವುದಿಲ್ಲ ”

“ ಬರದೇ ಎಲ್ಲಿಗೆ ಹೋಗುತ್ತಾಳೆ. ಅಹಂಕಾರಕ್ಕೆ ಉದಾಸೀನವೇ ಮಟ್ಟು.”

“ಕಾವಾಕ್ಷಿ ಗುಣ ನಿಮಗನ್ನೂ ಗೊತ್ತಾಗಿಲ್ಲ, ಅವಳ ಮನಸ್ಸು ಹೂವಿನಂತೆ ಮೃದು—ಆದರೆ ವಜ್ರದಂತೆ ಕಠಿಣ.”

“ಆಗಲಿ ನಾನು ನೋಡಿಯೇ ಬಿಡುತ್ತೇನೆ. ಈ ಅಹಂಕಾರ ಎಷ್ಟು ದಿವಸವಿರತ್ತಿ ಅನ್ನೋದನ್ನು”

“ಇದೊಂದೂ ಚೆನ್ನಾಗಿಲ್ಲ. ನಿಮ್ಮ ಮನಸ್ಸು ಬಂದಹಾಗೆ ಮಾಡಿಕೊಳ್ಳಿ”

ಎಂದು ಮುನಿಸಿಕೊಂಡು ಒಳಗೆ ಹೋದಳು. ನರಸಿಂಹಮೂರ್ತಿ ಬಂದು ಹೇಳಿದ. ಅವನ ಮಾತಿಗೂ ಶ್ರೀನಿವಾಸ ಯಾವ ಬೆಲೆಯನ್ನೂ ಕೊಡಲಿಲ್ಲ.

ಕಾಮಾಕ್ಷಿ ಗೌರಿ ಮನೆಗೆ ಹೋದಾಗ ಘಣಿಯಮ್ಮ ಊರಿನಲ್ಲಿರಲಿಲ್ಲ. ಅವರು ಬಂದು ಈ ಸುದ್ದಿ ಕೇಳಿ ಕೆಂಡಕೆಂಡವಾದರು.

“ಮನೆಗೆ ಬಂದೋರೆಲ್ಲಾ ರಾಣೀರಾಗಿ ಬಿಡುತ್ತಾರೆ. ಅವಳೂ ಹಾಳಾಗಿ ಹೋಗಲಿ. ಶೀನೂ—ಇಬ್ಬರನ್ನೂ ಬಿಟ್ಟು ಬಿಡೋ, ಬೇರೆಕಡೆ ಒಳ್ಳೆ ಹುಡುಗಿ ತಂದು ನಾನು ಮದುವೆ ಮಾಡಿಸ್ತೀನಿ” ಎಂದರು. ಶ್ರೀನಿವಾಸ ತಾಯಿಯ ಮಾತು ಕೇಳಿ ನಕ್ಕು

“ಸಾಕಮ್ಮ. ಈ ಮದುವೆ ಅನಾಹುತ” ಎಂದ.

೨೫

ಕೈಯಲ್ಲಿ ಒಂದು ಗಂಟು ಹಿಡಿದುಕೊಂಡು ಕಾಮಾಕ್ಷಿ ಬಂದುದನ್ನು ಕಂಡು ರಂಗಮ್ಮ ಆಶ್ಚರ್ಯಚಕಿತರಾದರು.

“ಇದೇನೆ ತಾಯಿ.”

ಕಾಮಾಕ್ಷಿ ಬಂದು ಕಾಲು ಮುಟ್ಟಿ ನಮಸ್ಕಾರ ಮಾಡಿ

“ನಿಮ್ಮ ಕೊನೇ ಮಗಳು ತೌರುಮನೆಗೆ ಬಂದಿದ್ದಾಳಮ್ಮಾ”

“ಬಾ ತಾಯಿ, ಬಾ”

ಎಂದು ವಿಶ್ವಾಸದಿಂದ ಒಳಕ್ಕೆ ಕರೆದೊಯ್ದರು. ಕಾಮಾಕ್ಷಿ ತನ್ನ ಬಟ್ಟೆ ಗಂಟನ್ನು ಒಂದು ಕಡೆ ಇಟ್ಟು ಗೌರನ ಕೋಣೆಗೆ ಹೋದಳು. ಗೌರನ ಹಾಸಿಗೆಯ ಮೇಲೆ ಕುಳಿತು ಮೆಲ್ಲನೆ ಅವಳ ತಲೆಯನ್ನೆತ್ತಿ ತೊಡೆಯ ಮೇಲಿಟ್ಟು ಕೊಂಡು ಮೃದುವಾಗಿ

“ಗೌರಕ್ಕೆ” ಎಂದಳು.

“ಯಾರು? ಕಾವಾಕ್ಷಮ್ಮನೇ?”

“ಹೌದು—ನಾನೇ ಗೌರಕ್ಕೆ.”

“ನನ್ನ ಕರೆದುಕೊಂಡು ಹೋಗುವುದಕ್ಕೆ ಬಂದಿರಾ.”

“ಹೂ. ನಾನಿಲ್ಲೇ ನೀನು ಗುಣವಾದದ್ದು ನೋಡಿಕೊಂಡು ಕರೆದು ಕೊಂಡು ಹೋಗುತ್ತೇನೆ.”

“ನಿಜವೇ—ನೀವು ಇಲ್ಲೇ ಇರುತ್ತೀರಾ?”

“ಸತ್ಯ ಗೌರಕ್ಕೆ. ನಿಮ್ಮ ಬಳಿ ಬಿಟ್ಟು ನಾನು ಕದಲುವುದಿಲ್ಲ. ಅಲ್ಲಿ ನೋಡಿ ನನ್ನ ಬಟ್ಟೆ ಗಂಟು.”

“ಅಕ್ಕಾ, ದೇವರಿಂದಾನೆ ಎನ್ನೋದು ನಿಜ ಅಲ್ಲವೇ. ನೀವು ಬಂದು ದಕ್ಕೆ ಅವರು ಕೋಪಿಸಿಕೊಳ್ಳುವುದಿಲ್ಲವೇ?”

“ಕೋಪವೇಕೆ? ಅವರೇ ಕಳಿಸಿರುವಾಗ.”

“ಅಕ್ಕಾ.....ನೀವು ಈ ಲೋಕಕ್ಕೆ ಸೇರಿದವರಲ್ಲ.”

“ಈಗ ಮೈಯಲ್ಲಿ ಹೇಗಿದೆ ಗೌರಾ.”

“ನನಗೇನಾಗಿದೆ? ಸುಮ್ಮನೆ ಔಷಧ ಕುಡಿಸುತ್ತಾರೆ. ಇನ್ನು ಮೇಲೆ ನಾನು ಔಷಧ ಕುಡಿಯುವುದಿಲ್ಲ.”

“ಬೇಡ. ಬಿಟ್ಟುಬಿಡಿ.”

“ಅಕ್ಕ. ನಾವು ಯಾವಾಗ ಅಲ್ಲಿಗೆ ಹೋಗೋದು.”

“ನೀನು ಚೇತರಿಸಿಕೊಂಡು ಎದ್ದ ಕೂಡಲೆ.”

ಕಾವಾಕ್ಷಿ ಬಂದುದನ್ನು ತಿಳಿದು ಸೀತಮ್ಮ, ಕೇಶವಯ್ಯನೂ ಅಲ್ಲಿಗೆ ಬಂದರು. ಗೌರಿಗೆ ಹೊಸಜೀವ ಬಂದಂತಾಯಿತು. ನಾಲ್ಕಾರು ದಿವಸಗಳಲ್ಲಿ ಅವಳು ಎದ್ದು ಮೆಲ್ಲಗೆ ಮನೆಯಲ್ಲಿಯೇ ನಡೆಯುವಂತಾದಳು.

ಸುಶೀಲ ತಪ್ಪದೆ ಪ್ರತಿದಿನ ಬಂದು ಮನೆಯಲ್ಲಿ ನಡೆಯುತ್ತಿದ್ದುದನ್ನು ಕಾವಾಕ್ಷಿಗೆ ವರದಿ ಒಪ್ಪಿಸುತ್ತಿದ್ದಳು.

“ಇಲ್ಲಿಗೆ ಬರುವ ಯೋಚನೆಯೇ ಇಲ್ಲವೇ?”

“ಅತ್ತೆ ಮಾವನವರು ಇಬ್ಬರೂ ಊರಿಂದ ಬಂದರು. ನೀವು ಹೋದ್ದು

ಕೇಳಿ ಅವರೂ ರೇಗಿದರು. ನಿನ್ನ ಯಜಮಾನರಂತೂ ಬೆಂಕಿನಸಾಬರಾಗಿ ಬಿಟ್ಟಿದ್ದಾರೆ.”

“ಸುಶೀಲಕ್ಕು, ಅವರಿಗೆ ಒಂದು ಕಾಗದ ಬರೆದುಕೊಡುತ್ತೇನೆ. ತೆಗೆದು ಕೊಂಡುಹೋಗಿ ಕೊಡುವಿರಾ?”

“ಅದಕ್ಕೇನು, ಅವಶ್ಯಕವಾಗಿ ಆಗಲಿ.”

ಕಾಮಾಕ್ಷಿ ಬರೆದು ಸುಶೀಲನ ಕೈಗಿತ್ತಳು.

ಸುಶೀಲ ಕೊಟ್ಟ ಕಾಗದ ಶ್ರೀನಿವಾಸ ಓದಿಕೊಂಡ.

“ಪತಿದೇವರ ಚರಣಕಮಲಗಳಿಗೆ ದಾಸಿ ಕಾಮಾಕ್ಷಿಯ ಅನಂತ ನಮ ಸ್ವಾರಗಳು.

ನಿಮಗೆ ಹೇಳಿದೆ ಇಲ್ಲಿಗೆ ಬಂದುದಕ್ಕೆ ನಿಮಗೆ ತುಂಬ ಕೋಪಬಂದಿರ ಬಹುದು. ನಾನು ಹಲವು ವಿಧದಲ್ಲಿ ನಿಮ್ಮನ್ನು ಪ್ರಾರ್ಥಿಸಿದೆ. ಗೌರಕ್ಕನಿ ಗಾಗಿರುವ ಅನ್ಯಾಯ ಸರಿಪಡಿಸಿರಂದು. ನೀವು ಕಿವಿಯ ಮೇಲೆ ಹಾಕಿಕೊಳ್ಳ ಲಿಲ್ಲ. ನನಗೆ ಈ ದಾರಿಬಿಟ್ಟು ಬೇರೆ ದಾರಿ ತೋರಲಿಲ್ಲ. ನಾನು ಇಲ್ಲಿಗೆ ಬಂದು ದನ್ನು ಕೇಳಿ ನೀವು ಕೂಡಲೆ ಬಂದು ನಮ್ಮನ್ನು ಕರೆದುಕೊಂಡು ಹೋಗು ವಿರೆಂದು ಲೆಕ್ಕ ಹಾಕಿದೆ, ನನ್ನ ಲೆಕ್ಕ ತಪ್ಪಿತು. ನಾನು ಬಂದು ಐದು ದಿವಸ ಗಳಾದವು, ನೀವು ಸುಳಿಯಲಿಲ್ಲ. ನಾನು ನಿಮಗೆ ಬೇಡವಾದೆನೇ? ನನ್ನ ಪ್ರಾಣ ನೀವು. ಆದರೆ ನಿಮ್ಮಿಂದ ಅನ್ಯಾಯವಾಗಬಾರದು -- ಗೌರಿಗೆ ಹಿಂಸೆ ಯಾಗಬಾರದೆಂದು ನನ್ನ ಹೆಂಬಲ. ಗಂಡನ ಧರ್ಮಕಾಯುವುದು ಹೆಂಡ ತಿಯ ಕರ್ತವ್ಯವಲ್ಲವೇ?

ನೀವು ತಿಳಿದವರು ವಿದ್ಯಾವಂತರು ನಿಮಗೆ ಹೇಳುವಷ್ಟು ಯೋಗ್ಯತೆ ನನ್ನಲ್ಲಿಲ್ಲ. ಆದರೆ ಹಟಕ್ಕಾಗಿ ನಮ್ಮ ಕೈಬಿಡಬೇಡಿ. ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತೇನೆ. ನ.ನಾಗಲಿ ಗೌರಿಯಾಗಲಿ ತಪ್ಪಿತಸ್ಥರಲ್ಲ.

ಗೌರಿ ಬಹಳ ದೊಡ್ಡ ಜೀವ. ನನ್ನ ಕಣ್ಣಿಗೆ ಅವಳು ಒಬ್ಬ ತಪಸ್ವಿನಿ— ಮಹಾ ಪತಿವ್ರತೆ. ಅವಳ ಕನಸುಮನಸಿನಲ್ಲಿಯೂ ನಿಮ್ಮದೇ ಧ್ಯಾನ. ಪತಿ ಪ್ರಾಣ ಗೌರಿಗೆ ಅನ್ಯಾಯಮಾಡಬೇಡಿ. ಅದು ತುಂಬ ನೋಂದ ಜೀವ. ಅದಕ್ಕೆ ಶಾಂತಿ, ತೃಪ್ತಿ, ಸಂತೋಷ ನೀಡಬೇಕಾದುದು ನಿಮ್ಮ ಧರ್ಮ.

ಇಷ್ಟು ಬರೆದನೇಂದು ನನ್ನಮೇಲೆ ಮತ್ತಷ್ಟು ಕೋಪಮಾಡಿಕೊಳ್ಳಬೇಡಿ. ದಯಮಾಡಿ ಇಲ್ಲಿಗೆ ಬನ್ನಿ. ಇಲ್ಲಿ ಎರಡು ಆರ್ತಜೀವಿಗಳು ನಿಮಗಾಗಿ ಕಾದಿವೆ. ನಿಮ್ಮ ಸೇವೆ ಮಾಡಲು ಹಾತೊರೆಯುತ್ತಿವೆ.

ಇಂತು ನಿಮ್ಮ ಚರಣವಾಸಿ,

ಕಾಮಾಕ್ಷಿ

ಶ್ರೀನಿವಾಸ ತನ್ನ ಕೋಪವನ್ನೆಲ್ಲಾ ಕಾಗದದ ಮೇಲೆ ತೋರಿಸಿ ಅದನ್ನು ಚಿಂದಿಚಿಂದಿಯಾಗಿ ಹರಿದು ಹಾಕಿದ.

ಮಾರನೆಯ ದಿನ ಗೌರಿಯನ್ನು ನೋಡಲು ಬಂದ ಸುಶೀಲ ಕಾಗದಕ್ಕಾದ ಮರ್ಯಾದೆಯನ್ನು ಕಾಮಾಕ್ಷಿಗೆ ತಿಳಿಸಿದಳು. ಕಾಮಾಕ್ಷಿ ಭೂಮಿಗಳಿದು ಹೋದಳು.

“ ಈ ಸುದ್ದಿ ಗೌರಿಗೆ ಹೇಳಬೇಡಿ ಅಕ್ಕ.”

“ ಉಂಟೇ? ಹೇಳುವುದಿಲ್ಲಮ್ಮ—ಮುಂದೇನುಗತಿ ಕಾಮಾಕ್ಷಿ.”

“ ನಾನು ಇಲ್ಲಿಂದ ಕದಲುವುದಿಲ್ಲ ಅಕ್ಕ. ಅವರು ಎಂದು ಬರುತ್ತಾರೋ ಬರಲಿ—ಜೆನ್ನಾಗಿದ್ದಾರಷ್ಟೆ.”

“ ಜೆನ್ನಾಗಿದ್ದಾರೆ. ಆದರೆ ಅವರ ಮನಸ್ಸಿಗೂ ನೆಮ್ಮದಿಯಿಲ್ಲ. ತಾಯಿಗೂ ಮಗನಿಗೂ ಹತ್ತಿದ ಜಗಳ ಹರಿಯುವುದಿಲ್ಲ.”

“ ಇಷ್ಟಾದರೂ ತಾಯಿಗೆ ಬುದ್ಧಿ ಬಂದಿಲ್ಲವಲ್ಲ.”

“ ಆ ಮುಕ್ಕನಿಗೆ ಈ ಜನ್ಮಕ್ಕೆ ಬುದ್ಧಿ ಬರುವುದಿಲ್ಲ.”

“ ನಿಮ್ಮ ಯಜಮಾನರು ಮನಸ್ಸು ಮಾಡಿದರೆ ಅವರನ್ನು ಇಲ್ಲಿಗೆ ಕರೆದು ಕೊಂಡು ಬರಬಹುದು.”

“ ಅದೂ ಆಯಿತಮ್ಮ. ಅಣ್ಣತಮ್ಮ ಈಗ ಮಾತೂಕೂಡ ಆಡುವುದಿಲ್ಲ. ಕಾಮೂ, ನನ್ನ ಮಾತು ಕೇಳು. ಈಗ ನನ್ನ ಜತೆ ಹೊರಡು. ನೀನು ಶ್ರೀನಿವಾಸನ ಜತೆಯಿದ್ದು ಅವನ ಮನಸ್ಸನ್ನು ತಿಡ್ಡಬಲ್ಲೆ ”

“ ಅಕ್ಕ, ಅವುಗಳನ್ನೆಲ್ಲಾ ಯೋಚಿಸದೆ ನಾನು ಇಲ್ಲಿಗೆ ಬಂದೆ ಎಂದು ಕೊಂಡಿರುವಿರಾ ?”

“ ಇಲ್ಲ. ಸರಿಯೇ ಆದರೂ....”

“ ಇನ್ನು ನಾನೊಬ್ಬಳೇ ಆ ಹೊಸಲು ತುಳಿಯುವುದಿಲ್ಲ ಸುಶೀಲಕ್ಕ.”

“ ಮನೆ ಸ್ಮಶಾನವಾಗಿದೆ ಕಾಮೂ.”

“ ನನ್ನ ಮನಸ್ಸೂ ಸ್ಮಶಾನವಾಗಿದೆ ಆಕ್ಕಾ. ಅವರ ಮುಖ ನೋಡಿ ಆರು ದಿವಸವಾಯಿತು.”

ಕಾಮಾಕ್ಷಿಗೆ ದುಃಖ ತಡೆಯುವುದಾಗಲಿಲ್ಲ. ಸುಶೀಲ ಆಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಶುಕ್ಲಪಕ್ಷ ಹುಟ್ಟಿತು. ಸೂಗಸಾದ ಬೆಳದಿಂಗಳು. ತನ್ನನ್ನು ಕಾಡುವುದಕ್ಕೆ ಬೆಳದಿಂಗಳು ಮೂಡಿದೆಯೆಂದು ಕಾಮಾಕ್ಷಿ ಭಾವಿಸಿದಳು. ಎಷ್ಟೋ ಬಾರಿ ‘ ಗೌರನನ್ನು ಕರೆದುಕೊಂಡು ಹೊಸವೇಟೆಗೆ ಹೋಗಿಬಿಡಲೇ ’ ಎಂದು ಯೋಚಿಸಿದಳು. ಮರುಕ್ಷಣವೇ ‘ ಛ! ಸೋತ ಮುಖಹಾಕಿಕೊಂಡು ತಂದೆ ತಾಯಿಯನ್ನು ಹೇಗೆ ನೋಡಲಿ ’ ಎಂದುಕೊಂಡಳು.

ಕಾಮಾಕ್ಷಿ ಮತ್ತೊಮ್ಮೆ ಗಂಡನಿಗೆ ಕಾಗದ ಬರೆದು ಕಳುಹಿಸಿದಳು. ಅದಕ್ಕೂ ಉತ್ತರ ಬರಲಿಲ್ಲ. ಗಂಡನಿಂದ ಉತ್ತರ ಪಡೆಯುವ ನಿರೀಕ್ಷೆಯನ್ನು ಬಿಟ್ಟುಬಿಟ್ಟಳು.

ಗೌರಿಗೆ ದಿನದಿನಕ್ಕೆ ಗುಣವಾಗುತ್ತ ಬಂತು. ಕಾಮಾಕ್ಷಿ ಮಾತ್ರ ಸೊರಗುತ್ತ ಬಂದಳು. ಬಾಯಲ್ಲಿ ಸದಾ ಪ್ರಿಯಮಾತು, ಮುಖದಲ್ಲಿ ಸದಾ ಮುಗುಳ್ಳಗೆ. ಗೌರಿಗೆ ಯಾವ ಡಾಕ್ಟರೂ ಬೇಕಾಗಿರಲಿಲ್ಲ. ಕಾಮಾಕ್ಷಿ ಅವಳ ಭಾಗಕ್ಕೆ ಧನ್ವಂತರಿಯಾದಳು.

ಕಾಮಾಕ್ಷಿ ರಂಗಮ್ಮನವರ ಮನೆಗೆ ಬಂದು ಮೂರು ವಾರಗಳು ಕಳೆದವು. ಹೀಗೆ ಮೂರು ತಿಂಗಳು—ಮೂರುವರ್ಷ ಕಳೆದುಹೋಗುತ್ತದೆ ಎಂದುಕೊಂಡಳು ಕಾಮಾಕ್ಷಿ.

ಬಹಳ ದಿವಸಗಳ ಮೇಲೆ ಗೌರಿ ತಾಯಿಗೆ ಹೇಳಿದಳು “ ಅಮ್ಮಾ ಎಲ್ಲರೂ ಕುಳಿತು ಸಂತೋಷವಾಗಿ ಊಟನಾಡಿ ಬಹಳ ದಿವಸವಾಯ್ತು. ಇವತ್ತು ಬೆಳದಿಂಗಳು ಚೆನ್ನಾಗಿದೆ. ಸೊಗಸಾಗಿ ಅಡಿಗೆ ಮಾಡು. ಸೀತಕ್ಕ, ಭಾವಯ್ಯನಿಗೂ ಹೇಳಿಕಳುಹಿಸು.”

ರಂಗಮ್ಮ ಅದನ್ನು ಕೇಳಿ ಹಿರಿಹಿರಿ ಹಿಗ್ಗಿದರು. ಮಗಳು ಇಷ್ಟರ ಮಟ್ಟಿಗಾದಕಲ್ಲ ಎಂಬುದೇ ಅವರ ಸಂತೋಷಕ್ಕೆ ಕಾರಣ.

ರಾತ್ರಿ ಎಲ್ಲರೂ ಊಟಕ್ಕೆ ಕುಳಿತು ಸಂತೋಷವಾಗಿ ಊಟಮಾಡಿದರು. ಕಾಮಾಕ್ಷಿ ಎಲ್ಲರನ್ನೂ ಉಪಚರಿಸಿ, ಎಲ್ಲರೂ ಹೆಚ್ಚುಹೆಚ್ಚು ಬೀರು ಕುಡಿಯುವಂತೆ ಮಾಡಿದಳು. ಅವಳು ನಿಜವಾಗಿಯೂ ಲಕ್ಷಾಧೀಶ್ವರನ ವಂಶದವಳೆಂದು ಎಂದೂ ಎಲ್ಲರೂ ಅಶ್ಚರ್ಯಪಟ್ಟರು.

ಗೌರಿ ತೃಪ್ತಿಯಿಂದ ಊಟಮಾಡಿದುದನ್ನು ಕಂಡು ಕಾಮಾಕ್ಷಿಗೆ ಸಮಾಧಾನವಾಯಿತು. ಸೀತಕ್ಕನೂ ಅದನ್ನು ಗಮನಿಸದಿರಲಿಲ್ಲ. ಊಟ ಮುಗಿದ ಮೇಲೆ

“ಕಾಮಾಕ್ಷಮ್ಮ, ಗೌರಿ ಯಾವದೋ ಜನ್ಮದಲ್ಲಿ ನಿಮ್ಮ ಮಗಳಾಗಿದ್ದಳು ಕಣ್ಣೀರಿ. ನೀವು ಬರುತ್ತಲೇ ಅವಳ ಕಾಹಿಲೆ ಓಡಿಹೋಯ್ತು. ಅವಳು ಹೀಗಾಗುತ್ತಾಳೆ ಎಂತ ನಾವು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.”

“ಸೀತಕ್ಕನು-ಪ್ರೀತಿಯುಳ್ಳಂತೆ ದೊಡ್ಡ ದೇವರಿಲ್ಲ ಎಂದು ನಾನು ಎಲ್ಲಿಯೋ ಓದಿದ್ದೆ. ಆ ಮಾತು ಎಷ್ಟು ನಿಜ.”

“ಶ್ರೀನಿವಾಸರಾಯರು ಬೇರೆ ಮದುವೆಯಾದ ಸುದ್ದಿ ಕೇಳಿ ನಾವೆಲ್ಲಾ ಕೋಪಮಾಡಿಕೊಂಡೆವು. ನಿಮ್ಮನ್ನು ನೋಡಿದ ಮೇಲೆ ಕೋಪ ತಾನೇ ತಾನಾಗಿ ಹೋಯಿತು. ಇಂಥ ಮದುವೆ ಅವರು ಇನ್ನು ನಾಲ್ಕು ವರುಷ ಕೊಂಡರೂ ನಾವು ಬೇಡವೆನ್ನುವುದಿಲ್ಲ.”

“ಕಾಮಾಕ್ಷಿಯಂಥವರು ನಾಲ್ಕು ಜನ ಸಿಕ್ಕುತ್ತಾರೆಯೇ ಸೀತಕ್ಕ ”

ಎಂದು ಗೌರಿ ಕೇಳಿದಳು.

“ನೀನು ನನ್ನ ಹೊಗಳಿದರೆ ನನಗೆ ಸಿಟ್ಟುಬರುತ್ತಮ್ಮ” ಎಂದಳು ಕಾಮಾಕ್ಷಿ.

“ಏಕೆ? ಎಲ್ಲರೂ ಹೊಗಳಬಹುದು, ನಾನು ಮಾತ್ರ ಹೊಗಳಬಾರದೋ?”

“ಯಾರೂ ಹೊಗಳಬಾರದು.”

“ಹುಡುಗರು ಹೇಳೋಹಾಗೆ ನಾನು ನಿನಗೆ ‘ಎಮ್ಮಿ’ಯೇ (Enemy) ಕಾಮೂ.”

“ಹೂ—ನೀವು ನನ್ನ ಎಮ್ಮಿ—ನನ್ನ ಶತ್ರು—ನನ್ನ ಸವತಿ.”

“ಏನು ಸವತಿಯರು ವ್ಯಾಜ್ಯಕಾಯುವುದಕ್ಕೆ ಮರುಮಾಡಿದರಲ್ಲಾ.”

ಎಂದು ಸೀತಾ ಕೇಳಿದಳು.

“ ಎಷ್ಟು ದಿವಸ ಸೀತಕ್ಕ ನಾವು ಅನ್ಯೋನ್ಯವಾಗಿರೋದು. ಬೇಜಾರು ಕಳೆಯುವುದಕ್ಕೆ ಆಗಾಗ್ಗೆ ವ್ಯಾಜ್ಯವಾಡುತ್ತೀವೆ ”

ಎಂದು ಕಾಮಾಕ್ಷಿ ಹೇಳಲು

“ ನಿನ್ನ ಕೈಲಿ ವ್ಯಾಜ್ಯ ಕಾಯುವುದಕ್ಕೆ ಆಗೋದಿಲ್ಲ ಕಾಮಾಕ್ಷಿ- ಸುಮ್ಮನೆ ಆ ಪ್ರಯತ್ನ ಏಕೆ ಮಾಡುತ್ತೀ.”

ಎಂದು ಸೀತಮ್ಮ ಸೂಚಿಸಿದಳು.

ರಾತ್ರಿ ಬಹಳ ಹೊತ್ತು ಎಲ್ಲರೂ ವಿನೋದವಾಗಿ ಮಾತನಾಡುತ್ತ ಕುಳಿತಿದ್ದರು. ರಾತ್ರಿ ಒಂದು ಹೊಡೆಯಿತು. ರಂಗಮ್ಮ ಬಂದು

“ ಏಳಿರಮ್ಮ—ಮಲಗಿಕೊಳ್ಳಿ— ಒಂದು ಹೊಡೆಯಿತು.”

ಎಂದು ಎಲ್ಲರನ್ನೂ ಎಬ್ಬಿಸಿದರು. ಕಾಮಾಕ್ಷಿ ಕೈಯಲ್ಲಿ ಲೆಟರ್ ಪ್ಯಾಡನ್ನೂ ಫಾಂಟನ್ ಪೆನ್ನನ್ನೂ ಹಿಡಿದು ಕುಳಿತಳು.... ಸೀತಮ್ಮ

“ ನಾವು ಮಲಗಬೇಕು, ನೀನು ಬರೆಯುತ್ತ ಕುಳಿತುಕೊಳ್ಳಬೇಕೋ” ಎಂದಳು.

“ ಇಲ್ಲ ಸೀತಕ್ಕ— ತಂದೆಗೆ ಕಾಗದ ಬರೆದು ಬಹಳ ದಿವಸವಾಯ್ತು. ಬೆಳಿಗ್ಗೆ ಹೊತ್ತು ಪುರಸತ್ತೇ ಅಗಲ್ಲ. ಬೇಗ ಮುಗಿಸಿ ಮಲಗಿಕೊಳ್ಳುತ್ತೇನೆ. ಬೆಳಿಗ್ಗೆ ನಿಮ್ಮ ಯಜಮಾನರು ಹೊರಗೆ ಹೋಗುವಾಗ ಕೊಟ್ಟು ಟಪಾಲಿಗೆ ಹಾಕಿಸುತ್ತೀರಾ ?”

“ ಅದಕ್ಕೇನು ಆಗಲಿ.”

ಕಾಮಾಕ್ಷಿ ಕಾಗದ ಬಹಳ ಹೊತ್ತು ಬರೆದಳು. ಬರೆದ ಕಾಗದ ವನ್ನೋದಿ ಹರಿದುಹಾಕಿ ಮತ್ತೆ ಬರೆದಳು. ಕಾಗದ ಮುಗಿಸಿ ಅವಳು ಮಲಗುವ ಹೊತ್ತಿಗೆ ೨|| ಗಂಟೆಯಾಯಿತು.

ಸ್ವಲ್ಪಹೊತ್ತು ಮಲಗಿ ಮತ್ತೆ ಎದ್ದಳು. ಏಕೋ ನಿದ್ರೆ ಹತ್ತಲಿಲ್ಲ. ಬಚ್ಚಲುಮನೆಗೆ ಹೋಗಿಬಂದು ಮಲಗಿದಳು. ಸುಖವಾಗಿ ನಿದ್ರೆ ಹತ್ತಿತು.

೨೬

ಯಃ ಧಃ ವಿಧಿಯಂತೆ ರಂಗಮ್ಮ ಬೆಳಗ್ಗೆ ಎಲ್ಲರಿಗಿಂತ ಮುಂಚೆಯೆದ್ದು ಮುಸುರೆಪಾತ್ರೆ ಹೊರಗೆ ಹಾಕಿ, ಮನೆಮುಂದೆ ಸಾರಿಸಿ ರಂಗವಲ್ಲಿ ಇಕ್ಕಿದರು. ಹಾಲಿನವನು ಬರಲು. ಕಾಫಿ ಒಲೆ ಹಚ್ಚಿ, ಕಾಫಿ ಸಿದ್ಧಗೊಳಿಸಿ ಎಲ್ಲರನ್ನೂ ಎಬ್ಬಿಸಿದರು. ಕಾಮೂ ರಾತ್ರಿ ಬಹಳ ಹೊತ್ತು ಎಚ್ಚರವಾಗಿದ್ದಳೆಂದು ಅವಳನ್ನು ಎಬ್ಬಿಸಹೋಗಲಿಲ್ಲ.

ಎಂಟಾಯಿತು—ಒಂಭತ್ತಾಯಿತು—ಕಾಮು ಏಳಲೇ ಇಲ್ಲ.

“ ಸೀತಾ, ಕಾಮಾಕ್ಷಿಯನ್ನು ಎಬ್ಬಿಸು. ಊಟಮಾಡಿ ಮಧ್ಯಾಹ್ನ ಬೇಕಾದರೆ ತಿರುಗಿ ಮಲಗಿಕೊಳ್ಳಲಿ ” ಎಂದು ಹೇಳಿದರು.

ಸೀತಮ್ಮ ಕಾಮಾಕ್ಷಿಯ ಮುಸುಗೆಗಳೆದಳು. ಕಾಮಾಕ್ಷಿಯ ಮುಖ ನೋಡಿ ಚಿಟ್ಟನೆ ಚೀರಿದಳು. ರಂಗಮ್ಮ ಓಡಿಬಂದರು.

“ ಆಮ್ಮಾ....ಅಲ್ಲಿ ನೋಡು.”

ಸೀತಮ್ಮ ಚೀರಿದ್ದು ಕೇಳಿ ಸ್ನಾನವಾಡುತ್ತಿದ್ದ ಗೌರಿ ಅರ್ಧದಲ್ಲೆಯೇ ಸೀರೆ ಘುತ್ರಿಕೊಂಡು ಓಡಿಬಂದಳು. ರಾಮಿನಲ್ಲಿ ಒಟ್ಟು ಹಾಕಿಕೊಳ್ಳುತ್ತಿದ್ದ ಕೇಶವಯ್ಯನೂ ಓಡಿಬಂದ.

ರಂಗಮ್ಮ ಕಾಮಾಕ್ಷಿಯನ್ನು ನೋಡಿದರು. ಅದೇ ಸುಂದರವದನ. ಅದೇ ಶಾಂತಮುಖಮುದ್ರೆ—ಅದೇ ದಿವ್ಯ ಮಂದಸ್ಥಿತ—ಅದರೆ ಮುಖ ಕಪ್ಪಿಟ್ಟಿತ್ತು. ಅವಳ ಒಂದು ಕಿವಿಯಲ್ಲಿ ವಜ್ರದ ವಾಲೆಯಿರಲಿಲ್ಲ.

“ ಡಾಕ್ಟರನ್ನು ಕರೀರಿ ಅಂದ್ರೆ ”

ಎಂದು ರಂಗಮ್ಮ ಕೂಗಿದರು.

ಗೌರಿ ಕಾಮಾಕ್ಷಿಯ ತಲೆಯನ್ನು ತೊಡೆಯಮೇಲಿಟ್ಟುಕೊಂಡು ಕುಳಿತಳು. ಅವಳ ಕಣ್ಣಲ್ಲಿ ನೀರು ಧಾರಾಧಾರವಾಗಿ ಸುರಿಯುತ್ತಿತ್ತು.

ಡಾಕ್ಟರು ಬಂದುನೋಡಿ ತಲೆಯೆತ್ತಾಡಿಸಿದರು.

ಕೇಶವಯ್ಯ ಶ್ರೀನಿವಾಸನಿಗೆ ಸುದ್ದಿ ಮುಟ್ಟಿಸಲು ಓಡಿದ.

ಮನೆ ಒಂಪೇ ಗಳಿಗೆಯಲ್ಲಿ ದುಃಖದಲ್ಲಿ ಮುಳುಗಿತು. ಸೀತಮ್ಮ, ರಂಗಮ್ಮ ಗೋಳುಗರೆದರು. ಗೌರಿ ಕಾಮಾಕ್ಷಿಯ ಮುಖವನ್ನು ದಿಟ್ಟಿಸಿ

ನೋಡಿ “ ನಿನ್ನ ಲೋಕಕ್ಕೆ ಹೊರಟುಹೋದೆಯಾ ತಂಗೀ. ನಮ್ಮ ಸಹನಾಸ ಸಾಕಾಯಿತೇ ? ” ಎಂದಳು.

ಶ್ರೀನಿವಾಸ ಘನಿಯಮ್ಮ, ವೆಂಕಟಾಚಲಯ್ಯ, ನರಸಿಂಹಮೂರ್ತಿ, ಸುಶೀಲ ಎಲ್ಲರೂ ಕೇಶವಯ್ಯನೊಂದಿಗೆ ಬಂದರು.

ಮಲಗಿ ಗಾಢನಿದ್ರೆಯಲ್ಲಿ ಪರವಶಳಾಗಿದ್ದ ಕಾಮಾಕ್ಷಿಯ ದಿವ್ಯಮುಖವನ್ನು ಎಲ್ಲರೂ ನೋಡಿದರು. ಆ ವೇಳೆಗೆ ಜನದ ಜಾತ್ರೆ ಸೇರಿತು. ಸೀತಮ್ಮ ಹಾಸಿಗೆಯಂಚಿನಲ್ಲಿ ಕೈಯಾಡಿಸಿ ಒಂದು ಪತ್ರ ತೆಗೆದು ಶ್ರೀನಿವಾಸನ ಕೈಗೆ ತ್ತಳು. ತಂದೆಗೆ ಕಾಗದ ಬರೆಯಬೇಕೆಂದು ಕಾಮಾಕ್ಷಿ ಹೇಳಿ ಗಂಡನಿಗೆ ಕಾಗದ ಬರೆದಿಟ್ಟಿದ್ದಳು ;

“ಸ್ವಾಮಿ,

ಇದೋ ನನ್ನ ಕೊನೆಯ. ನಮಸ್ಕಾರ. ಕೊನೆಗೂ ನಿಮ್ಮ ದಾಸಿಗೆ ನಿಮ್ಮ ಸೇವೆಯ ಭಾಗ್ಯಸಿಕ್ಕಲಿಲ್ಲ. ನಾಳೆ ನಾನು ನಿಮ್ಮೊಂದಿಗಿರುವುದಿಲ್ಲ. ಎಲ್ಲಗೆ ಹೋಗುತ್ತೇನೋ ಕಾಣೆ. ಆದರೆ ಹೋಗಲು ಭಯವಿಲ್ಲ.

ನನ್ನ ಕೊನೆಯ ಪ್ರಾರ್ಥನೆ ನೆರವೇರಿಸಿ. ಗೌರಿಯನ್ನು ಕಾಪಾಡಿ. ಅವಳ ಕೈಬಿಡಬೇಡಿ.

ನಾನು ನಿಮ್ಮನ್ನು ಬಿಟ್ಟುಹೋದನೆಂದು ದುಃಖಿಸಬೇಡಿ. ನಾನು ಹೋಗಿಲ್ಲ. ಗೌರಿಯನ್ನು ನೀವು ನೋಡಿದರೆ ತಿಳಿಯುವಿರಿ—ಕಾಮೂ ಅವಳಲ್ಲಿ ಲೀನವಾಗಿದ್ದಾಳೆಂದು.

ನನಗಾಗಿ ಯಾರೂ ವ್ಯಥಿಸಬೇಡಿ. ಇಂದಲ್ಲ ನಾಳೆಯಾದರೂ ನಾವೆಲ್ಲಾ ಈ ಲೋಕಬಿಟ್ಟು ಹೋಗುವವರೇ. ಆಗಿ ಹೋದುದನ್ನು ಚಿಂತಿಸುತ್ತಾ ನಾವು ಇರುವ ಕೆಲಸ ಕೈಬಿಡಬಾರದು.

ನಮ್ಮ ತಂದೆ ತಾಯಿಗಳಿಗೆ ಒಂದು ಮಾತು ತಿಳಿಸಿ—ನಿಮ್ಮ ಮಗಳು ಗುರಿ ಮುಟ್ಟಿದಳೆಂದು.

ಸೀತಕ್ಕ, ಸುಶೀಲಕ್ಕ, ರಂಗಮ್ಮ ಎಲ್ಲಾ ನನ್ನ ಬಾಳಿಗೆ ಬೆಳಕುಕೊಟ್ಟರು ತಮ್ಮ ಪ್ರೀತಿಯಿಂದ ನನ್ನನ್ನು ಭಾಗ್ಯವಂತಳನ್ನಾಗಿ ಮಾಡಿದರು. ಗೌರಕ್ಕ—ನನ್ನ ಕೊರಗು ಹೆಚ್ಚಿಕೊಂಡು ನೀನು ದುಃಖಿಸಬೇಡ. ನಿನ್ನ ಆತ್ಮ-ದೇಹ ಎಲ್ಲಾ ನಿನ್ನ ಸ್ವಾಮಿಯದು. ಆವರ ವಸ್ತುವನ್ನು ಕೊರಗಿಸುವ ಅಧಿಕಾರ

ನಿನ್ನೆಲ್ಲ ನೀನೂ ಅವರೂ ಸುಖಿಗಳಾಗಿರಿ. ನನ್ನ ಕುಲಸ್ವಾಮಿ ಹಂಪೆಯ ವಿರೂಪಾಕ್ಷ ನಿಮ್ಮನ್ನು ಸದಾ ಕಾಪಾಡಲಿ.

ಸ್ವಾಮಿ, ಇನ್ನು ನನಗೆ ಅಪ್ಪಣೆಕೊಡಿ. ಗೌರವವನ್ನು ಮಡಿಲಿಗೆ ಹಾಕಿ ಕೊಳ್ಳೆರೆಂದು ನಾನು ಬೇಡಿಕೊಂಡೆನೆಂದು ಅತ್ತಿಮ್ಮನವರಿಗೆ ತಿಳಿಸಿ. ನನ್ನ ಎಲ್ಲ ಅಪರಾಧಗಳನ್ನು ಮನ್ನಿಸಿ,

ಇಂತು ಎಂದೆಂದಿಗೂ ನಿಮ್ಮ ವಾಸಿ,

ಕಾಮಾಕ್ಷಿ

“ಕಾಮೂ” ಎಂದು ಶ್ರೀನಿವಾಸ ಅವಳ ಮೃತದೇಹದ ಮೇಲೆ ಬಿದ್ದು ಬಿಟ್ಟ.

೨೨

ಕೇಶವಯ್ಯ ಹೊಸಪೇಟೆಗೆ ಎಕ್ಸಪ್ರೆಸ್ ಟೆಲಿಗ್ರಾಂ ಮಾಡಿದ. ಆದರೆ ಗೋಪಾಲಯ್ಯ ಬರುವ ತನಕ ಮುಂದಿನ ವಿಧಿಗಳನ್ನು ತಡೆದಿರಲು ಸಾಧ್ಯ ವಾಗಲಿಲ್ಲ.

ದೇಹವನ್ನು ಸಂಗ್ರಹಿಸುವ ಹೊತ್ತಿಗೆ ಮೃತ್ಯುಹೈವಾಯಿತು. ಜನ ತಂಡ ತಂಡವಾಗಿ ನೆರೆದರು. ರಾಶಿರಾಶಿ ಕುಂಕುಮ, ಅರಿಶಿನ, ಹೂಗಳಿಂದ ಕಾಮಾಕ್ಷಿ ಯನ್ನು ಪೂಜಿಸಿದರು. ಜನ ನುಗ್ಗಿಬಂದು ಆಕೆಯ ಪಾದಮುಟ್ಟಿ ನಮಸ್ಕರಿಸಿದರು. ಮಕ್ಕಳ ತಾಯಂದಿರು ತಮ್ಮ ಎಳೆಕಂದಗಳನ್ನು ತಂದು ಕಾಮಾಕ್ಷಿಯ ಪಾದಗಳ ಮೇಲೆ ಹಾಕಿದರು.

ದೇಹಕ್ಕೆ ಸ್ನಾನಮಾಡಿಸಿ, ಶುಭ್ರ ಬಿಳಿಯ ಸೀರೆಯನ್ನುಡಿಸಿದರು. ಹಣೆಯ ತುಂಬ ಕುಂಕುಮ ಕೆನ್ನೆತುಂಬ ಅರಿಸಿನ, ಕೊರಳಲ್ಲಿ ಎರಡು ಎಳೆ ಕರೀಮಣಿ.

ಜನ ದೇಹವನ್ನೆತ್ತಿಲು ಸಿದ್ಧರಾದರು. ಗೌರಿ ಕಾಮಾಕ್ಷಿಯ ಪಾದಗಳನ್ನು ಬಿಗಿಯಾಗಿ ಅಟ್ಟಿದಳು. ಏನು ಮಾಡಿದರೂ ಅವಳು ಅದನ್ನು ಬಿಡಲಿಲ್ಲಳು. ಸುಶೀಲ ಗೌರಿಯನ್ನಪ್ಪಿಕೊಂಡು ಸಮಾಧಾನ ಹೇಳಿದಳು.

ವಾಹಕರು ಹೊರಡಲನುವಾದರು. ಗೌರಿ ಕೊನೆಯಸಲ ಕಾಮಾಕ್ಷಿಯ ಮುಖ ನೋಡಿ

“ಹೋಗಿ ಬರುತ್ತೀಯಾ ಮಹಾಸತಿ.” ಎಂದಳು.

ಶ್ರೀನಿವಾಸನೂ ಜತೆಯಲ್ಲಿಯೇ ಹೊರಟ.

ಅವನು ಎಲ್ಲ ವಿಧಿಗಳನ್ನು ಮುಗಿಸಿಕೊಂಡು ನೇರವಾಗಿ ಸುಬ್ಬರಾಮರ ಮನೆಗೇ ಬಂದ. ಸುಬ್ಬರಾಯರು ಅಳಿಯನಿಗೆ ನೀರು ಹಾಕಿದರು.

ಕೇಶವಯ್ಯ ಶ್ರೀನಿವಾಸನಿಗೆ

“ ಗೌರಿಯನ್ನು ಮನೆಗೆ ಕರೆದುಕೊಂಡು ಹೋಗುವಿರಾ ? ” ಎಂದು ಕೇಳಿದ.

ಶ್ರೀನಿವಾಸನಿಗೆ ಮಾತು ಹೊರಟಿಲ್ಲ. ಗಂಟಲುಬಿಬ್ಬಿ ಬಂತು. ಕಣ್ಣಲ್ಲೆ ಧಾರಾವಾಹಿನಿ. ಕೇಶವಯ್ಯನು ಅವನ ತಲೆ ನೇವರಿಸಿ ಸಮಾಧಾನ ಹೇಳಿದ ಶ್ರೀನಿವಾಸ ತುಸು ಚೇತರಿಸಿಕೊಂಡು

“ ನನ್ನ ದೇವಿಯಾಣ್ಣೆ ಹಾಗಿದೆ. ಅದನ್ನು ವಿರೋಧಿಸುವ ಶಕ್ತಿ ನನಗಿಲ್ಲದೇ ಕೇಶವಯ್ಯ ” ಎಂದ.

